

ಬಿ. ಕಾಂ ಮೊದಲನೆಯ ಸೇಮಿಸ್ಪರ್ಶ ಕನ್ನಡ ಭಾಷಾ ಪರ್ಯಾಪ್ತಕ

ಬಿ. ಕಾಂ ಮೊದಲನೆಯ ಸೇಮಿಸ್ಪರ್ಶ ಕನ್ನಡ ಭಾಷಾ ಪರ್ಯಾಪ್ತಕ

ವಾಣಿಜ್ಯ ಸಂಪದ-೧

(ಆಧುನಿಕ ಕನ್ನಡ ಸಾಹಿತ್ಯ)

ಪ್ರಥಾನ ಸಂಪಾದಕರು
ಡಾ. ಎಂ.ಜಿ. ಮಂಚನಾಥ

ಸಂಪಾದಕರು
ಡಾ. ಸುವರ್ಣ. ಸಂಗೀತ. ಹುಡೇದ
ಡಾ. ಎನ್.ಮಂಚನಾಥ
ಎ. ಎನ್.ಭಾಗ್ಯ
ಡಾ. ದಾಕ್ಷಯ್ಯೆ ಎಂ.

ಬೆಂಗಳೂರು ನಗರ ವಿಶ್ವವಿದ್ಯಾಲಯ
ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು

A Prescribed Text Book for I Semester B.com: Chief Editer: Dr.M.G. MANJUNATH: Editers- dr.Suvarna S. Huded, Dr. N. Manjunath, A.N. Bhagya, Dr. Dakshayini. M.

ಕಾಯ್ದಿರಿಸಿದೆ.

ಸಲಹಾ ಸಮಿತಿ

- ಡಾ. ಎಂ.ಜಿ. ಮಂಜುನಾಥ
- ಡಾ. ಎಸ್.ಎಲ್. ಮಂಜುನಾಥ
- ಡಾ. ಬಿ.ಎನ್.ಮೂರ್ಖೆಮ
- ಡಾ. ಸುವರ್ಣ. ಸಂಗ್ರಾ. ಹುಡೇದ
- ಪ್ರೋ. ಬೋಮೈಗೌಡ
- ಡಾ. ಮನೋನ್‌ಣಿ
- ಡಾ. ಪಿ. ಬೆಟ್ಟೆಗೌಡ
- ಡಾ.ಎನ್.ಆರ್. ಚಂದ್ರೆಗೌಡ

ಪ್ರಥಮ ಪ್ರಕಟಣೆ 2024

ಬಿ. ಕಾಂ ಮೊದಲನೆಯ ಸೇಮಿಸ್ಪರ್ ಕನ್ನಡ ಭಾಷಾ ಪತ್ರ ಪುಸ್ತಕ

ಪ್ರಥಮ ವರ್ಷ ಬಿ. ಕಾಂ - ಮೊದಲನೇ ಸೇಮಿಸ್ಪರ್

ಕಾವ್ಯ ಭಾಗ

1. ಹುತ್ತರಿ ಹಾಡು - ಪಂಜೆ ಮಂಗೇಶರಾಯರು
2. ತಾನಾಚಿ : ಕುವೆಂಪು
3. ಕುರುಡು ಕಾಂಚಾಳ : ದ.ರಾ.ಬೇಂದ್ರೆ
4. ಕಟ್ಟುವೆವು ನಾವು - ಎಂ. ಗೋಪಾಲಕೃಷ್ಣ ಅಡಿಗ
5. ಭೀಮಾಲಾಪ : ಜಿ.ಎಸ್.ಶಿವರುದ್ರಪ್ಪ
6. ಸಾವಿರಾರು ನದಿಗಳು : ಸಿದ್ಧಲೀಂಗಯ್ಯ
7. ಹೋಗೋಗು - ಸವಿತಾ ನಾಗಭೂಷಣ
8. ಅನ್ನೇಷಣೆ : ಕೆ. ಷರೀರಾ

ಸಣ್ಣ ಕಥೆಗಳು

1. ಅಮಾಸ: ದೇವನೂರು ಮಹಾದೇವ
2. ಜೋಗ್ಯಾರ ಅಂಜಪ್ಪನ ಕೋಳಿ ಕಥೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್
3. ತಾಯ್ತನ: ಎಚ್. ನಾಗವೇಣಿ

ಪ್ರಬಂಧಗಳು

1. ಡಾಕ್ಟರ್ ವಿಶೇಶಾರಯ್ಯ - ವ್ಯಕ್ತಿ ಮತ್ತು ಐತಿಹ್ಯ: ಎ.ಎನ್. ಮೂರ್ತಿ ರಾವ್

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

2. ಜ್ಯೋತಿಷ್ ಅರ್ಥಮಾರ್ಗವೋ ಅರ್ಥರಹಿತವೋ : ಡಾ. ಎಚ್. ನರಸಿಂಹಯ್ಯ
3. ಕಾರು, ನನ್ನ ಸೇಕೆಟರಿ, ಕೋಟ್‌ : ಡಾ. ಬಿ.ಜಿ.ಎಲ್. ಸ್ವಾಮಿ

ಕಾವ್ಯ ಭಾಗ

1. ಹುತ್ತೆರಿ ಹಾಡು – ಪಂಚ ಮಂಗೇಶರಾಯರು

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ,
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ,
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ,
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆವಳೋ.

ಅಲ್ಲಿ ಆ ಕಡೆ ನೋಡಲಾ!

ಅಲ್ಲಿ ಕೊಡವರ ನಾಡಲಾ!

ಅಲ್ಲಿ ಕೊಡವರ ಬೀಡಲಾ!

ಸವಿದು ಮೆಧ್ದರೋ ಯಾರು ಮೂರ್ವದಿ ಹುಲೀಯ ಹಾಲಿನ ಮೇವನು
ಕವಟೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು.
ಸವರಿ ಆನೆಯ ಸೊಂಡಲಲಿ ರಣಕೊಂಬನಾರ್ ಭೋಗರೆದರೋ
ಸವೆದು ಸವೆಯದ ಸಾಹಸತ್ತದ ಕ್ಷಾತ್ರ ಬೇಟಿಯ ಮೆರೆದರೋ.

ಅವರು ಸೋಲ್ ಸಾವರಿಯರು!

ಅವರೆ ಕಡುಗಲಿ ಗರಿಯರು!

ಅವರು ಕೊಡಗಿನ ಹಿರಿಯರು!

ತಮ್ಮ ನಾಡಿನ ಕೊರಳು ದಾಸ್ಯದ ನೋಗದ ಭಾರಕೆ ಬಗ್ಗದೋಲ್,
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್,
ಚೊಮ್ಮೆ ಗಿರಿಯಿಂ ಪುಷ್ಟಿಗಿರಿ ಪರ್ಯಂತ ಬೆಳದೀ ದೇಶವು

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

ಧರ್ಮ ದಾನದ ಕಟ್ಟುಕಟ್ಟಳೆ, ರೀತಿ ನೀತಿಯ ಕೋಶವು!

ನಮ್ಮ ಕೊಡಗಿದು ಜಮ್ಮುದು!

ಜಮ್ಮು ಕೊಡಗಿದು ನಮ್ಮುದು!

ನಮ್ಮೊಡಲ್ ಬಿಡಲಮ್ಮುದು!

ಇದು ಅಗಸ್ಟ್‌ನ ತಪದ ಮನೆ, ಕಾವೇರಿ ತಾಯ ತಪಮಣಿನೆ

ಕದನಸಿರಿಗುಯ್ಯಾಲೆ ಶೂಗಿದನಿಲ್ಲಿ ಚಂದಿರವಮಣಿನೆ!

ಇದಕೊ! ಚೆಂಗಾಳ್ಜ್ಜರಸರಾಡಂಬರವು ಕುಣಿದ ಶ್ರೀರಂಗವು!

ಇದೊ! ಇದೊ! ಇಲ್ಲರುಳ್ಳ ಹಾಲೇರಿಯರ ಬಲಗಿರಿ ಶೃಂಗವು!

ವಿಧಿಯ ಮಾಟದ ಕೊಡಗಿದು!

ಮೋದಲೆ ನಮ್ಮುದು, ಕಡೆಗಿದು!

ಕದಲದೆಮ್ಮನು, ಬೆಡಗಿದು!

ಒಮ್ಮುತಪು, ಒಗ್ಗಟ್ಟು, ಒಂದೇ ಮನವು ಎಲ್ಲಿದೆ ಹೇಳಿರಿ!

ಸುಮ್ಮನಿತ್ತರೊ ದಟ್ಟಿ ಕುಪ್ಪಸ? ಹಾಡು ಹುತ್ತರಿಗೇಳಿರಿ!

ಚಿಮ್ಮಿ ಪಾತುರೆ ಕೋಲ ಹೋಯ್ಲಿಗೆ ಕುಣಿವ ಪದ ಹೊರಹೊಮ್ಮಲಿ,

ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮುದೆ ನಮ್ಮುಲಿ!

ನೆಮ್ಮುದಿಯನಿದು ತಾಳಲಿ!

ಅಮ್ಮೆಯಾ ಬಲ ತೋಳಲಿ!

ನಮ್ಮು ಕೊಡಗಿದು ಬಾಳಲಿ!

* * * *

ಕವಿ ಕಾವ್ಯ ಪರಿಚಯ:

ಪಂಚ ಮಂಗೇಶರಾಯ (೧೯೬೫-೧೯೬೬) ಇವರ ಕಾವ್ಯ ನಾಮ ಕವಿಶ್ವ. ಇವರ ಹುಟ್ಟಿರು ದಳ್ಳಿಂ ಕನ್ನಡ ಜಿಲ್ಲೆಯ ಬಂಟವಾಳ. ಕೊಡಗಿನ ಮದಕೇರಿ ಪ್ರಾಧಿಕಾರೀಯ ಮುಖ್ಯೋಪಾಧ್ಯಾಯರಾಗಿ ನಿರ್ವಹಿತರಾದವರು. ೧೯೬೬ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ನರ್ವೋದಯದ ಸಾಹಿತ್ಯ ಜಳುವಳಿಯ ಸಾಹಿತಿಗಳಾಗಿ ಪ್ರಸಿದ್ಧರಾದ ಇವರ ಪ್ರಮುಖ ಕವನಗಳು 'ಮತ್ತರಿಯ ಹಾಡು' 'ನಾಗರ ಹಾವೆ' ಕೋಟಿ ಚೆನ್ನಯ, ಗುಡುಗುಡು ಗುಮ್ಮಟ ದೇವರು ಮುಂತಾದವು.

'ಮತ್ತರಿ ಹಾಡು' ಕೊಡವರು ಸುಗ್ರಿಯ ಹಬ್ಬದ ಸಂದರ್ಭದಲ್ಲಿ ಹಾಡುವ ಹಾಡು. ಈ ಕವನ ಕೊಡವರ, ಕೊಡಗಿನ ಸಂಸ್ಕೃತಿ- ಇತಿಹಾಸ, ಪ್ರಾಕೃತಿಕ ಸೌಂದರ್ಯ ಮತ್ತು ವೀರಶ್ರೀಯನ್ನು ಎತ್ತಿ ಹಿಡಿಯುತ್ತದೆ.

ವಿ. ತಾನಾಜಿ - ಕುವೆಂಪು

೦

ಸದ್ಗುಲಿಗತ್ತಲು, ಕತ್ತಲದೆತ್ತಲು!
 ಸಿಂಹಗಡದಾ ಕೋಟಿಯ ಸುತ್ತಲು
 ಕೃಷ್ಣಪಕ್ಷದ ಕತ್ತಲು! ಕಗತ್ತಲು!
 ಚಳಿಗಾಲದ ಚಳಿ ಹೊರೆಯುತ್ತಿತ್ತು,
 ಹುಳಿರ್ಣಳಿಯು ಸುಯ್ಯನೇ ಬೀಸಿತ್ತು;
 ಮುದುಗಿಪ ಮಾಗಿಯ ಚಳಿಯಲಿ ಕಪ್ಪ
 ಹೆಪ್ಪಗಟ್ಟಿತ್ತು! – ಹೆಪ್ಪಗಟ್ಟಿತ್ತು!
 ನಿದ್ರಿತ ಭೂಮಿಯ ಮನದಲಿ ದುರ್ಗವು
 ಸ್ವಪ್ನವಾಗಿತ್ತು! – ಸ್ವಪ್ನವಾಗಿತ್ತು !
 ಘನತೀಮಿರಾವೃತ ನಿಶ್ಚಲನಭದಲಿ ೧೦
 ತಾರೆಗಳಿಸದುವು ವೌನದಲಿ;
 ಸದ್ವೈಂದಾದರು ಹೊರಮಡಲಿಲ್ಲ
 ದುರ್ಗಮ ಕೇಸರಿದುರ್ಗದಲಿ!
 ಸುತ್ತಲರಣ್ಯವು ಘೂಮಿಸುತ್ತಿತ್ತು
 ಕೋಟಿಯು ಬೆಟ್ಟದ ನೆತ್ತಿಯೊಳಿತ್ತು
 ಹತ್ತಲು ಹಾದಿಯು ಕಡಿದಾಗಿತ್ತು
 ಹತ್ತಲೆಳಿದರೆ ಬರುವುದು ಮಿತ್ತು!
 ದುರ್ಗದ ರಕ್ಷಣೆಗರ್ಭಿತ ಪೂರ್ಣಾರು,
 ವಿಕ್ರಮ ಕ್ಷತ್ರಿಯ ವಜ್ರತ್ವಾರು
 ಸಾವಿರದಿನ್ನೂರಾಖಂಗಳು

೨೦

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

ಇದ್ದರಲ್ಲಿ ಕಟ್ಟಾಳುಗಳು
ಉದಯಭಾನು ನಿರುಪಮ ರಣದಲ್ಲಿ;
ಉದಯಭಾನು ದಳವಾಯಿಯು ಅಲ್ಲಿ!
ಕ್ಷತ್ರಿಯ ಹೌರಾಷಕುತ್ತಮ ತವನಿಧಿ
ದಲ್ಲಿಇರನಿಗೆ ಅವನೇ ಪ್ರತಿನಿಧಿ !
ಭೀವ ಪರಾಕ್ರಮಿಯಾತನ ವಶದಲ್ಲಿ
ದುರ್ಗವಿದ್ವದು ಗರ್ವದಲ್ಲಿ,
ಕೃಷ್ಣಪಕ್ಷದ ಪರ್ವದಲ್ಲಿ!

೨

ಯಾರವರಲ್ಲಿ? ಕಗ್ಗತ್ತಲಲಿ
ಸಿಂಹಗಡದಾ ಹೊರವಳಯದಲಿ?
ನೀರಿನೊಳಳೆಯುವ ಮೇನುಗಳಂತೆ,
ಬಾನಿನೊಳಳೆಯುವ ಮೋಡಗಳಂತೆ,
ಮುಸಣದೊಳಳೆಯುವ ಮರುಳ್ಳಳಂತೆ
ಸಾವಿನ ಢಾತರ ನೆರಳ್ಳಳಂತೆ
ತಗ್ಗ ದಿಣ್ಣೆಗಳ ನಾಡಿನಲ್ಲಿ
ಎದ್ದ ಕುರುಚಲು ಕಾಡಿನಲಿ
ಕದ್ದು ಮೆಲ್ಲನೆ ಬರುತ್ತಿಹರು!— ನುಗ್ಗಿ ಬರುತ್ತಿಹರು!
ಯಾರವರಲ್ಲಿ? ಕಗ್ಗತ್ತಲಲಿ
ಸಿಂಹಗಡದಾ ಹೊರವಳಯದಲಿ?
ಕೃಷ್ಣಪಕ್ಷದ ನವಮಿಯ ರಾತ್ರಿ,

೩೦

೪೦

ಮಾಫಮಾಸದ ನಡುರಾತ್ಮಿ, – ನಟ್ಟನಡುರಾತ್ಮಿ!

ಇನೂರಾಳ್ಗಳು, ಮಾವಳಿಯಾಳ್ಗಳು,

ತಾನಾಜಿಯ ಕಟ್ಟಳುಗಳು!

ಇನೂರಾಳ್ಗಳು, ಮಸೆದಿಹ ಬಾಳ್ಗಳು,

ಶೀವರಾಯನ ವೀರಾಳುಗಳು!

ತಾನಾಜಿಯ ಸೇನಾಧಿಪತನದಲಿ,

ಸೂರ್ಯಾಜಿಯ ಉಪದಳಪತಿತನದಲಿ,

ದುರ್ಗಮ ಕೇಸರಿದುರ್ಗವ ಜಯಿಸಲು

ಮೌನದಿ ಬಂದರು ರಾತ್ರಿಯಲ್ಲಿ!–ಮಧ್ಯರಾತ್ರಿಯಲ್ಲಿ?

ಪಿಸು ಮಾತೋಂದನು ನುಡಿಯಲ್ಲಿ ಇಲ್ಲ

ಃ०

ಕೈದುಗಳೊಂದರ ಖಣ್ಣಿ ಖಣ್ಣಿ ಇಲ್ಲ.

ಇನೂರಾಳ್ಗಳು ಒಬ್ಬನೊಲು

ಹಿಂಬಾಲೀಸಿದರು ಏರನನು!

ರಾಯನ ಬಲಗೈಬೀರನನು!

ಕಾಲಾಂತಕ ರಣಧೀರನನು!

ರಣವಿಕ್ರಮ ತಾನಾಜಿಯನು!

ಕಗ್ಗತ್ತಲು! ಕಗ್ಗತ್ತಲು ಸುತ್ತಲು!

ನೋಡಿದರೇನಿದೆ? ಹರುಡಿಹುದ್ದೆತ್ತಲು!

ಮುಗ್ಗರಿಸಿದರೂ ಧೃತಿಗೆಡಲಿಲ್ಲ,

ನಡನಡುಗಿದರೂ ಎದೆಗೆಡಲಿಲ್ಲ;

ಃ०

ಭಟನೊಬ್ಬನು ಹುಬ್ಬಿಕ್ಕಲೆ ಇಲ್ಲ,

ತಾನಾಜಿಯ ಬಳಿಯಲೆ ಭಯವಿಲ್ಲ!

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ಬಂಡೆ ಬಂಡೆಯಲಿ ಹೊದರು ಹೊದಿರನಲಿ

ನುಗ್ಗಿ ಬೆಟ್ಟವನೇರಿದರು!

ದುರ್ಗಾದ ಬುಡವನು ಸೇರಿದರು.

ಭಿತ್ತಿಯು ದುರ್ಗಾಮವಾಗಿತ್ತು,

ಚಳಿಯಲಿ ಹಿಮಗಿರಿಯಾಗಿತ್ತು! – ತಣ್ಣಾಗಿತ್ತು.

೨

ಸದ್ದಿಲಿಗತ್ತಲು, ಕತ್ತಲದೆತ್ತಲು!

ಸಿಂಹಗಡದಾ ಕೋಟಿಯ ಸುತ್ತಲು

ಕೃಷ್ಣಪಕ್ಷದ ಕತ್ತಲು!–ಕಗ್ಗತ್ತಲು!

೨೦

ನೂಲೇಣಿಯ ಕರದೊಳು ಹಿಡಿದೊಡನೆಯೆ

ತಾನಾಜಿಯು ಕೋಟಿಯನೇರಿದನು.

ಕದಿದಾಗಿದ್ದುದು ಕೋಟಿಯ ಪೌಳಿಯು,

ಆದರು ಧೈರ್ಯದೊಳಡರಿದನು,

ತಾನಾಜಿಯು ಮೇಲಡರಿದನು!

ಪರುತಲೇರುತ, ಮೇಲ್ ಮೇಲೇರುತ

ಕಣ್ಣರೆಯಾದನು ಕತ್ತಲಲೀ!

ಮೂಡಿದನಾಳ್ಳಳ ಜಿತ್ತದಲೀ!

ಸೇನಾನಿಯ ಸಾಹಸವನು ನೆನೆದು

ಮಾವಳಿಯಾಳ್ಳಳು ಹಿಗಿದರು!–ಹಿಗಿದರು!

೨೦

"ಎಂದಿಗೆ ಪೌಳಿಯ ಹತ್ತುವೆವು?

ಎಂದಿಗೆ ದುರ್ಗಾವ ಮುಕ್ತಪೇವು?

ಎಂದಿಗೆ ವಿಜಯ ಸುಖಾರ್ಥಯನು

ಶಿವರಾಯಗೆ ಕೊಂಡೊಯ್ಯಪೇವು?"

ಎಂದಾ ಕೆಚ್ಚಿನ ಮಾವಳಿ ವೀರರು,

ಪಶ್ಚಿಮ ಘಟ್ಟದ ಅರಣ್ಯ ಶೂರರು

ಕುದಿದರು ಮನದಲ್ಲಿ! ಕುದಿದರು ತನುವಿನಲಿ!

ನನೆದರು ತಾನಾಜಿಯ ಮೋಕ್ಷಯನು,

ನನೆದರು ಶಿವರಾಯನ ಕಾಣ್ಣಯನು,

ನನೆದರು ತಮ್ಮ ಕೀರ್ತಿಯನು—ಆ—

೯೦

ರಾಧಿಸಿದರು ಜಯಮೂರ್ತಿಯನು!

ಮಾವಳಿಯಾಳಿಳು ಕೆಳಗಡೆ ಇಂತರೆ,

ವಿಜಯ ವನಿತೆಯನು ಭಾವಿಸಿ ನಿಂತರೆ,

ಕರಲಾಘವದಿಂ, ಪದಲಾಘವದಿಂ,

ತಾನಾಜಿಯ ಮೇಲೇರಿದನು;

ಪೌಳಿಯ ತುದಿಯನು ಸೇರಿದನು!

ದುರ್ಗಾದ ಭಿತ್ತಿಯ ಶಿಖರವ ಮುಟ್ಟಿ,

ನೂಲೇಣಿಯ ಬೇಗನೆ ಬಿಗಿಕಟ್ಟಿ

ಕಗ್ಗತ್ತಲಕಡೆ ನೋಡಿದನು! — ಸುಮೃನೆ ನೋಡಿದನು.

ಉ

ಮೂರ್ಕಾಶದ ನೀಲದಿಗಂತದ,

೧೦೦

ಕತ್ತಲ್ಲಡಲಿನ ದೂರಪೂಂತದ,

ಇರುಳ್ಳಿಂ ನನೆಯುವ ಬೆಳಕಿನ ನೆನಸೋ?

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ಕದ್ದಿಂಗಳು ಕಾಳವ ಬೆಳ್ಗನಸೊ?
 ಎಂಬಂದದಿ ಕಾಂತಿಯ ಮೃದೋರಿ,
 ಒಯ್ಯನೆ ಹೊಂಬಣ್ಣಪು ಹೊಗರೇರಿ,
 ಜೊನ್ನರೆದುಂಬಿದ ಹೊಂಗೊಡದಂದದಿ,
 ಕತ್ತಲೆಗೊಡಗಿದ ಹಣೆಗಣ್ಣಂದದಿ,
 ಕೊಂಕಿದ ಕುಂಕುಮದರೆ ಬಟ್ಟಂದದಿ,
 ಕೃಷ್ಣಪಕ್ಷದ ನವಮಿಯ ಚಂದ್ರನು
 ಮಂದರುಚಿಯಲ್ಲಿ ಬಂದನು! ಮೆಲ್ಲನ್ನೆತಂದನು! ೧೧೦
 ತೊಲಗಿದುದೊಯ್ಯನೆ ಕತ್ತಲುಬೀಡು,
 ಕಪ್ಪಿನ ಬಸಿರಂದುಣಿತು ನಾಡು:
 ಬೆಟ್ಟದ ಮೇಲ್ ಬೆಳ್ಳಿಂಗಳು ಹಬ್ಬಿತು
 ಸಿಂಹಗಡವನು ತಬ್ಬಿತು!
 ಸಿಂಹಗಡವನು ತಬ್ಬಿತು,
 ಮಾವಳಿಗಳ ಬಾಳುಬ್ಬಿತು!
 ಶೈಶಿರಕಾಲದ ಚಳಿ ಕೊರೆದಿತ್ತು,
 ಮಂದ ಸಮಾರಣ ಬೀಸಿತ್ತು.
 ದುರ್ಗದಲೆಲ್ಲಿಡೆ ನೀರವವಿತ್ತು; -ಶಾಂತಿ ಹಜ್ಜಿತ್ತು!
 ಎತ್ತ ನೋಡಿದರೆಲ್ಲ ಜಗತ್ತು ೧೧೦
 ನಿದ್ರಾಮುದ್ರಿತವಾಗಿತ್ತು!
 ಪೊಳಿಯ ಬುಡದಲಿ ನಿಂತಾ ಸೇನೆಯು
 ನೋಡಿತು ಮೇಗಡೆ ತಲೆಯೆತ್ತಿ;
 ಭಿತ್ತಿಯ ನೆತ್ತಿಯೊಳಿದ್ದಾ ವೀರನು

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ಸನ್ನೆಯ ಶೋಟ್ಟನು ಕೈಯೆತ್ತಿ;
ಗೋಚೆಯ ತುದಿಯಲಿ ನಿಂತಾ ಮೂರ್ತಿಯು,
ಬಿತ್ತರವಾದಾ ಬಾನಿನ ಪಟದಲಿ
ಕೆತ್ತಿ ಮೆತ್ತಿದ ಪುತ್ತಳಿಯಂದರಿ,
ನೋಟಕ ಬಿತ್ತರವಾಗಿತ್ತು! – ಧೀರವಾಗಿತ್ತು!

೧೧೦

ಮೂರ್ತಿಯ ಕಂಡಾ ಮಾವಳಿಯಾಳ್ಳಿಳು
ಗಗನದೊಳವರಿಗೆ ಮೃದೋರಿದನೋ
ವೀರರ ದೇವನೆ ಎಂಬಂದದಲಿ,
ಕೈಮುಗಿದವನಿಗೆ ಬಾಗಿದರು,
ವೀರಪೂಜೆಯ ಮಾಡಿದರು!
ತಡವಾಡದೆ ದನಿಗೈಯದೆ ಒಡನೆಯೆ
ನೂಲೇಣಿಯ ಕಡೆ ಸಾಗಿದರು,
ಮುನ್ನಾರಾಳ್ಳಿಳು ಸಾಗಿದರು!

ಇನ್ನೂರಾಳ್ಳಿಳು ಸೂರ್ಯಾಜಿಯ ಜೊತೆ
ಸಮಯಕ್ಕೊಂಡಗಲು ಹಿಂದೆಯೆ ನಿಂತರು
ದುರ್ಗದ ಭಿತ್ತಿಯ ಮೂಲದಲಿ.

೧೧೧

ಬೇಗಬೇಗನೆ ಹತ್ತಿದರಲ್ಲರು,
ಸಹ್ಯಗಿರಿಗಳ ಗರಜಿಯ ಮಲ್ಲರು;
ಇಂತು ಲಗ್ಗೆಯ ಹತ್ತುವ ಜವದಲಿ
ಕೈದುಗಳೊಲೆಯುವ ವಿಣಿಖಿಣಿರವದಲಿ
ಇರುಳ ಮೌನವು ಬೆಚ್ಚಿತು! ಸದ್ಗು ಹೆಚ್ಚಿತು!

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

ಇರುಳ ಮೌನವು ಬೆಳ್ಳಿತು! – ಸದ್ಗು ಹೆಚ್ಚಿತು!
ಜೋಂಪಿಸುತ್ತಿದ್ದ ಕಾವಲುಗಾರನ
ಕಿವಿಯ ತೆರೆಯನು ಚುಚ್ಚಿತು! – ಸದ್ಗು ಹೆಚ್ಚಿತು!
ಪಹರಿಯು ಕಣ್ಣರೆದೊಡನೆಯೆ ಮುಂದಕೆ
ಬೇಗನೆ ಶಂಕಿಸಿ ಸಾಗಿದನು;
ತಾನಾಜಿಯು ಬಿಟ್ಟಂಬಿನ ಪೆಟ್ಟಿಗೆ

೧೫೦

ಬಿದ್ದನು ಜೀವವ ನೀಗಿದನು!
ಧೂಪನೆ ಬಿದ್ದ ಪಹರಿಯ ಕಟ್ಟಿಯಲೆ
ಖಿಡ್ಗಪಿಥಾನವು ಜೀರಿದುದು!
ಸದ್ಗುಲಿಯಿರುಳೂ ಜೀರಿದುದು!
ಸದ್ಗುನು ಕೇಳಿದ ಪಹರಿಗಳೆಲ್ಲರು
ಒಬ್ಬೊಬ್ಬರೆ ಬಂದರು ಆಯೆಡೆಗೆ;
ಸೇನಾನಿಯು ಎಜ್ಜಲಗುಗಳಾಟಕೆ
ತುತ್ತಾದರು ಎಲ್ಲರು ಕಡೆ ಕಡೆಗೆ!
ಮಾವಳಿಗಳು ಮೇಲೇರಿದರು,
ಕೋಟಿಯ ನೆತ್ತಿಯ ಸೇರಿದರು
ದುರ್ಗವ ಹಲ್ಲಾ ಹತ್ತಿದರು
ಸಿಂಹಗಡವನು ಮುತ್ತಿದರು!
ನಿದ್ದೆಯೊಳಿದ್ದಿದ ಕ್ಷತ್ರಿಯ ವೀರರ
ಎದೆಯಲೆ ಭೀತಿಯ ಬಿತ್ತಿದರು!
ಮಲಗಿದ ವೀರರು ತೆಕ್ಕನೆ ಎದ್ದು

೧೫೧

ಅಸ್ತಶಸ್ತಗಳ ಕೈಯಡುಕಿ,
ಹಿಂದು ಮುಂದನು ನೋಡದೆ ನಡೆದರು
ಸದ್ಗುಂಪು ಬರುವಾ ಕಡೆ ಹುಡುಕಿ!
ಹಿಂದಕೆ ಮುಂದಕೆ ತಿರುಗುವ ಸದ್ಗುಂಪು,
ಮೊದಲಲ್ಲಿ ತುಂಬಿತು ಹೆಚ್ಚಿಯ ಸದ್ಗುಂಪು
ಒಡನೆಯೆ ಪಹರಿಗಳೆಲ್ಲರು ಬಿದ್ದು
ಖಣಿಖಣಿ ಎಂದುದು ಒರೆಗಳ ಸದ್ಗುಂಪು,
ಕೂಡಲೇ ಮಾವಳಿಯಾಳ್ಳಳ ಸದ್ಗುಂಪು
ಕೇಳಿಸಿತೆಲ್ಲಿಡೆ ರೌಕುಳವೆದ್ದು;
ಅನ್ನೆಗಮಲ್ಲಿಗೆ ರಕ್ಷಕರೆದ್ದು
ನುಗ್ಗತ ಬಂದರು! ಹೆಚ್ಚಿತು ಸದ್ಗುಂಪು!
ಮಾವಳಿಯಾಳ್ಳಳ ನುಗ್ಗಿನಲಿ
ಕಳಕಳವಾದುದು ದುರ್ಗಾದಲಿ – ಸಿಂಹದುರ್ಗಾದಲಿ!

೧೬೦

ತ
ಮಿತ್ರರಾರು? ಶತ್ರುಗಳಾರು?
ಸತ್ತವರಾರು? ಕೊಲ್ಲವರಾರು?
ಎಂಬುದನರಿಯದೆ ರಕ್ಷಕರಾಗ
ಪಂಜುಗಳನು ಹೊತ್ತಿಸಿದರು ಬೇಗ;
ಕೂಡಲೇ ಕಾಂತಿಯು ಹೆಚ್ಚಿದುದು
ಕೋಲಾಹಲವೂ ಹೆಚ್ಚಿದು!
ಮಾವಳಿಯಾಳ್ಳಳು ಮುತ್ತಿದರು

೧೬೧

ರಿಮುಮೋಹರವನು ಕುತ್ತಿದರು!

ಕ್ಷತ್ತಿಯ ವೀರರ ಪೆರ್ಪಡೆಯಲ್ಲಿ

ಕೆಲವರು ಬಿದ್ದರು, ಕೆಲವರು ಸತ್ತರು

ಹಲವರು ಮುಂದಕೆ ನುಗ್ಗಿದರು;

೧೯೦

ಜಯ! ಜಯ! ಎನ್ನತ ರುಳಿಪಿಸಿ ವಿಧ್ವವ

ಮಾವಳಿಯಾಗ್ಗಳ ಮುಗ್ಗಿದರು!

ಸಂಫಟ್ಟಣೆಯಲಿ ಹೆಚ್ಚಿತು ಹೊಯ್ಯು;

ನೂರ್ಕ್ಕಿಂತಾಯಿತು ಕದನದ ಹಯ್ಯು!

ತಾನಾಜಿಯು ಕಾಲಾಂತಕನಂದದಿ

ಮುಂಬರಿದನು ಕರವಿಷ್ಠಿದಲೆ;

ರಜಪೂತರು ನಿಲಲಾರದೆ ಹಿಂದಕೆ

ಸರಿದರು ಕುಗ್ಗಿತಲೊಗ್ಗಿನಲೆ.

ಹಿಂದಕೆ ಮುಂದಕೆ ಯೋಧರು ನುಗ್ಗಿದ-

ರಿರಿದರು ಹಾಯ್ದರು ಯುಕ್ತಿಯಲಿ! – ಭೀಮಶಕ್ತಿಯಲಿ!

೨೦೦

ಪ್ರಳಯ ಭಯಂಕರವಾದುದು ಧೀರರ

ಫೋರಕರಾರಿಯ ತಾಡನವು! ಚಂಡತಾಡನವು!

ತಾನಾಜಿಯೆ ರಣರಂಗದ ಜೀವವು

ಧೈರ್ಯವು ಬಲವಾವೇಶಗಳು;

ತಾನಾಜಿಯೆ ಮಾವಳಿಗಳ ಹೃದಯವು

ಸಂತಸಮುಲ್ಲಸ ಕೀರ್ತಿಗಳು!

"ಕಾದಿರಿ ವೀರರೆ! ರಾಜಶೀವಾಜಿಯ

ನಚ್ಚಿನ ಮೆಚ್ಚಿನ ಪಟುಭಟರೇ!

ನೆಚ್ಚಿದೆ ನಿಮ್ಮೊಳ್ಳು, ಕೆಚ್ಚಿದೆ ನಿಮ್ಮೊಳ್ಳು,

ಸೇರೆಹಿಡಿಯಿರಿ ಜಯಲಕ್ಷ್ಮಿಯನು!

ಸತ್ಯರೇ ಸಗ್ಗವು! ಎಂತೂ ಕೀರ್ತಿಯು!

೨೧೦

ಬಹುಕಲು ರಾಜನ ಮನ್ಮಹಣೆಯು!

ನುಗ್ಗಿ ಮುಂದಕೆ ರಿಪುಗಳನಿರಿಯಿರಿ!

ನನೆಯಿರಿ ತಾಂಡವ ಮೂರ್ತಿಯನು!

ನನೆಯಿರಿ ಮಾತೆ ಭವಾನಿಯನು!"

ಇಂಥು ದನಿಗೃಹನು ತಾನಾಜಿಯು

ಮುಂಬರಿದಸಿಯನು ರ್ಘಳಷಿಸುತ್ತ!

ಸಾಯುವರೋರಲೀದರುಳಿದವರಳಿದರು,

ಖಣಿಖಿಟಿಲೆಂದುವು ಕೈದುಗಳು;

ಕಳದಲೆ ರಕ್ತದ ಕೆಸರಾಯ್ತು!

೨೧೦

ಕೃಷ್ಣಪಕ್ಷದ ನವಮಿಯ ಚಂದ್ರನು

ಮೇಲಿಸೆದನು ಆಕಾಶದಲಿ ; - ಮಂದ ಪ್ರಕಾಶದಲಿ!

ಮಾಫಮಾಸದ ಚಳಿ ಕೊರೆದಿತ್ತು,

ಮಂದ ಸಮಿರಣ ಬೀಸಿತ್ತು ; - ಇಬ್ಬನಿ ಸೂಸಿತ್ತು

೨

ಕೆಳಗಡೆ ನಿಂತಾ ಸ್ಯೈನಿಕರೆಲ್ಲರು

ಕೋಲಾಹಲವನು ಕೇಳಿದರು

ವೀರಾವೇಶವ ತಾಳಿದರು!

ಸಮರ ಧ್ವನಿಯನು ಕೇಳುತ ಕೇಳುತ

ಹುದಿದನು ಮನದಲೆ ಸೂರ್ಯಾಜಿ!

ಅಣ್ಣನಲ್ಲವೇ ತಾನಾಚಿ?

೨೨೦

ಗೋಚೆಯನೇರಲು, ಕೋಟೆಯ ಸೇರಲು,
ಕದನವ ನೋಡಲು, ಕಲಿಗಳ ಕೂಡಲು,
ನೆರವನು ನೀಡಲು ಸೋದರಗೆ,
ಪೆಟ್ಟೋಲೆದೆಯಿಹ ಬೆಂಕಿಯ ತೆರದಲಿ,
ಕರವಾಲವ ತುಡುತುಡುಕುತ ಕರದಲಿ
ಕುದಿದನು ಮನದಲಿ ಸೂರ್ಯಾಚಿ!

ಅಣ್ಣನಲ್ಲವೇ ತಾನಾಚಿ?

"ನೂಲೇಣಿಯನೇರಿರಿ, ಓ ವೀರರೆ,
ಬನ್ನಿರಿ ಕಾಳಿಗದೈತಣಕೆ
ಬನ್ನಿರ ಕಲಿಗಳ ಬಲಿರಣಕೆ"

೨೩೦

ಎನ್ನುತ ಏಣಿಯನೇರಿದನು – ಹಾದಿದೋರಿದನು
ಯೋಥರು ಮುಂಬರಿದೇಣಿಯನಡರುತ
ಜಯ ಹಾಕಾರವ ಮಾಡಿದರು!
ಧಾವಿಸಿ ಹತ್ತಿ ಒಡಿದರು; ರಣವನು ನೋಡಿದರು!

೮

ಎಲ್ಲಿ ಮೈನವಿರೇಜುವುದಲ್ಲಿ,
ಎಲ್ಲಿ ಖಿಡ್ದ ಖಿಣಿಖಿಲಲ್ಲಿ,
ಎಲ್ಲಿ ವೀರರ ಮುಂಡಗಳಲ್ಲಿ
ಎಲ್ಲಿ ರಕ್ತದ ರಣಧನಿಯಲ್ಲಿ – ಅಲ್ಲಿ ತಾನಾಚಿ!
ಎಲ್ಲರ ಮುಂದೆಯು ತಾನಾಚಿ:
ಕದನದಲೆಲ್ಲಿಯು ತಾನಾಚಿ!

೨೪೦

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

ವೀರಪುಂಗವ ತಾನಾಜಿಃ - ಕಲ್ಪಿ ತಾನಾಜಿ!

ಮಿಂಚುವ ಕತ್ತಿಗಳೆಲ್ಲವು ಅವನವೇ,

ಚಿಮ್ಮುವ ಬಾಣಗಳೆಲ್ಲವು ಅವನವೇ,

ಹೊಳೆಯುವ ಡಾಲುಗಳೆಲ್ಲವು ಅವನವೇ ;

ಅವನೊಬ್ಬನೇ ರಣಧಾಮದಲಿ

ನೂರಾದನು ಸಂಗ್ರಾಮದಲಿ! - ಉಗ್ರಭಾಮಿಯಲಿ!

ನುಗ್ನತ, ಕೊಲ್ಲತ, ತಿವಿಯುತಲಿರಿಯುತ,

ತಂಡ ತಂಡಗಳ ತುಂಡರಿಸಿ

ಕಾಲಾಂತರಕನೊಲು ಸಂಹರಿಸಿ,

ಮುಂದಕೆ, ಮುಂದಕೆ, ಇನ್ನೂ ಮುಂದಕೆ

೨೬೦

ಹಾಯ್ದನು ತಾನಾಜಿಯು ತಾನು.

ಚಂಡ ವಿಕ್ರಮಿ, ಗಂಡು ಪರಾಕ್ರಮಿ,

ಬಂದನು ಮುಂದೆ ಉದಯಭಾನು!

ನೋಡಿರಿ! ನೋಡಿರಿ! ತೊಡಗಿದರಿಬ್ಬರು

ಭೀಷಣ ವಿಡ್ಯಾಖಿಡ್ದಿಯಲಿ!

ರಣಧಾತಾಸಿಗಳಿಬ್ಬರು ವೀರರು!

ಸಮರೋನ್ನತ್ತರು ಇಬ್ಬರು ಶಾರರು!

ಸಮಬಲ ಪಟುಭಟರಿಬ್ಬರು ಕಲಿಗಳು!

ನೆತ್ತರು ಹೀರುವ ಹಸಿದಿಹ ಹುಲಿಗಳು!

ಮಿಂಚಿನಂಚಿನ ಮೇಣ್ಣ ಸಿಡಿಲೊಡಲಿನ

೨೬೧

ಕಾಗಾರಲದ ಜೀಮೂತಗಳಂದದಿ

ಒಬ್ಬರನೊಬ್ಬರು ನೋಡುತ್ತೆ

ದೃಷ್ಟಿಯುದ್ಧವ ಮಾಡುತ್ತೆ
 ನಿಂತರು ಬಿಂಕದಲ್ಲಿ! ರಕ್ತಪಂಕದಲ್ಲಿ!
 ನೋಡಿರಿ! ನೋಡಿರಿ! ವೀರರ ಕದನವ!
 ನೋಡಿರಿ ಮಿಂಚುವ ಲಿಡ್ಗಳಿ!
 ಕೇಳಿರಿ! ಕೇಳಿರಿ! ಶಿಳೆಶಿಳೆನಾದವ!
 ಗುಡುಗುವ ಸಿಡಿಲುವ ಡಾಲುಗಳಿ!
 ಇಬ್ಬರು ತಿವಿದರು! ತಿವಿದು, ಗುರಾಣಿಯ
 ವೈರಿಯ ತಿವಿತಕ್ಕೊಡ್ಡಿದರು! ೨೮೦
 ಖಂಡೆಯಗಳ ಸಂಪಟ್ಟಣೆಯಲ್ಲಿ
 ಡಾಲುಗಳುಚುವ ಘಣರವದಲ್ಲಿ,
 ಬಂಡೆಯು ಬಂಡೆಗೆ ಬಡಿದಂದದಲ್ಲಿ,
 ಸಿಡಿಲೆಗೆ ಸಿಡಿಲೇ ಹೊಡೆದಂದದಲ್ಲಿ
 ಸದ್ದಿರಿಯಿತು ದಿಜ್ಞಂಡಲವ!
 ಬಿರಿಯಿತು ಭೂಮಂಡಲವ!
 ಇಬ್ಬರು ಬಿದ್ದರು, ಇಬ್ಬರು ಎದ್ದರು
 ಇಬ್ಬರು ತಿವಿದರು, ಇಬ್ಬರು ನೆಗೆದರು,
 ಇಬ್ಬರು ರಕ್ತವ ಚೆಲ್ಲಿದರು—
 ಸಮಗ್ರೇಯಾದರು ಬಲ್ಲಿದರು ! – ಕಂಡರೆಲ್ಲವರು
 ಓಹೋ ಬಿದ್ದರು! ಓಹೋ ಗೆದ್ದರು! ೨೯೦
 ಬಿದ್ದವನಾವನೋ? ಗೆದ್ದವನಾವನೋ?
 ಬಿದ್ದವನೋಮೈ! ಎದ್ದವನೋಮೈ!
 ಕತ್ತಿಯದೊಮೈ! ಗುರಾಣಿಯೊಮೈ!

ಮಿಂಚಿದರಿಬ್ಬರು ಕೋಳಿಗೆ,
ಭೀಷಣ ಖಡ್ಗಾವಿಡ್ಗಿಯಲೀ,
ಭೃರವ ಧರ್ಮಾಧಿಶ್ವಿಯಲೀ!

ಮಿಂಚು ಮಿಂಚನು ಸೇಣಸುವ ತೆರದಿ,
ಸಿಡಿಲು ಸಿಡಿಲನು ಸೇಣಸುವ ತೆರದಿ
ಆನೆಯಾನೆಯ ಕೆಣಕುವ ತೆರದಿ

ಸಿಂಹ ಸಿಂಹವ ಕೆಣಕುವ ತೆರದಿ ೩೦೦

ಕಾದಿದರಾ ಮೀರಾಳುಗಳು! – ಕಟ್ಟಳುಗಳು!
ರಣ ನಿಂತುದು ಅವರಿಬ್ಬರೊಳೆ!
ಜಯ ನಿಂತುದು ಅವರೊಬ್ಬರೊಳೆ!
ಓಹೋ ನೋಡಿರಿ! ಅಯ್ಯೋ ನೋಡಿರಿ!

ಕೇಡಾದುದೆ ಹಾ! ಓಡಿರಿ! ಓಡಿರಿ!

ಭೀಮ ಪರಾಕ್ರಮಿ ಉದಯನ ಪೆಟ್ಟಿಗೆ
ಪುಡಿಪುಡಿಯಾಯಿತು ಕೈಯ ಗುರಾಣಿಯು
ಕೆಟ್ಟನು ಓಹೋ ತಾನಾಜಿ!

ಇಲ್ಲಾ! ಇಲ್ಲಾ! ನೋಡಿರಿ, ನೋಡಿರಿ!
ವಜ್ರಹಸ್ತವನೊಡ್ಡಿದ ನೋಡಿರಿ!

ಅಯ್ಯೋ! ಅಯ್ಯೋ! ಮುರಿಯಿತು ಕೈ!

೩೧೦

ನೆತ್ತರು ತುಂಬಿತು ವೀರನ ಮೈ! – ತಾನಾಜಿಯ ಮೈ!
ಬೆಚ್ಚಿದನೇನು? ಬೆದರಿದನೇನು?
ಕೆಚ್ಚಿದೆಗಲಿ ಹಿಂಜರಿದನೆ ಏನು?

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ಹೊಡೆದನು ಉದಯನ ಪೇರೆದೆಗೆ!
ಹೊಡೆದನು ಉದಯನ ಪೇರೆದೆಗೆ;
ಮನ್ಮಂಡಿ ಬರೆದನು ರಿಪುವಧೆಗೆ!
ಬೀಳುತ ಉದಯನು ರೋಣಾವೇಶದಿ
ತಿವಿದನು ತಾನಾಜಿಯ ಎದೆಗೆ;
ಬಿಧ್ಯರು ಇಬ್ಬರು ಬುವಿಯೆದೆಗೆ - ಸಿಂಹ ದುರ್ಗದಲೆ! ೨೨೦
ನೆತ್ತರು ಹಾರಿತು, ನೆತ್ತರು ಕಾರಿತು,
ಇಬ್ಬರು ಪ್ರಾಣವು ಮೆಯ್ಯಿಂ ಪಾರಿತು;
ವೀರರಿಬ್ಬರು ಮಜಿದರು ; - ಅಲ್ಲಿ ಮಜಿದರು
ಕೂಡಿದರಿಬ್ಬರು ಸ್ವರ್ಗದಲೆ ; - ಸಿಂಹ ದುರ್ಗದಲೆ!

೯

ಹಿಂದು ಹಿಂದಕೆ - ಮಾವಳಿಯಾಳಳು
ಸರಿದರು ಮಡಿಯಲು ತಾನಾಜಿ
ಮುಂದು ಮುಂದಕೆ ನುಗ್ಗುತ ನಡೆದನು,
ಕರೆದನು ಸೇನೆಯ ಸೂರ್ಯಾಜಿ:
"ವೀರ ಶಿವಾಜಿಯ ನಚ್ಚಿನ ಭಟರೇ,
ತಾನಾಜಿಯ ಮೆಚ್ಚಿನ ಪಟುಭಟರೇ,
ಎಲ್ಲಿಗೆ ಓಡುವಿರಿಲ್ಲೇ ನಿಲ್ಲಿ!
ವೀರಸ್ವರ್ಗವು ನಮಗಿಂದಿಲ್ಲ!
ಜೀಜಾಮಾತೆಯ ಜೀತಣವೆಲ್ಲಿ?
ರಾಜ ಶಿವಾಜಿಯ ಭಕ್ತಿಯದೆಲ್ಲಿ?" ೨೨೦

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ತಾನಾಜಿಯ ಆ ಪೂಣ್ಯೇಯದೆಲ್ಲಿ?

ಮಾವಳಿಯಾಳಿಗೆ ಹೌರುಷವೆಲ್ಲಿ?

ವೀರಸತಿಯ ಪತಿಯರದೆಲ್ಲಿ?

ಗಂಡರೆಂಬುವ ಗಂಡಸದೆಲ್ಲಿ?

ಎಲ್ಲಿಗೆ ಓಡುವಿರಿಲ್ಲೋ ನಿಲ್ಲಿ!

ವೀರಸ್ವಗ್ರಾಮ ನಮಗಿಂದಿಲ್ಲ!

ತಂದೆಯಂದದ ಸೇನಾನಿಯನು

ಇಂಂ

ಬೀಟ್ಟದೆಲ್ಲಿಗೆ ಓಡುವಿರಿ?

ಧೀರನ ದೇಹವ ಶತ್ರುಗಳೆಂಬಾ?

ನಾಯಪಾಲಿಗೆ ಮಾಡುವಿರಿ?

ಭಿಃ ಸುಡು ಭಯದಿಂದೋಡುವ ಹೇಡಿಯ!

ಸ್ವಾಮಿಯನಗಲುವ ಪಾತಕಿಯ!

ಹಿಂಜರಿದುಳಿವುದೆ? ಭಿಃ ಸುಡು ಬಾಳನು.

ನೋಡಿರಿ ಖಂಡಿಸೇಣಿಯನು!

ಕಾದಿ ಉಳಿಯಿರಿ! ಇಲ್ಲವೆ ಅಳಿಯಿರಿ!

ಕೀರ್ತಿಯ ಬರಲೇಕಪಕೀರ್ತಿ?"

ಇಂತು ನುಡಿಯುತಲಾ ಸೂರ್ಯಾಜಿಯು

ಇಂಂ

ವಿಂಡಿಸಿದನು ನೂಲೇಣಿಯನು!

ಢ್ಯೆಯ್ವನಾಂತರು ಮಾವಳಿಯಾಳಿಗು

ಕೇಳಲು ವೀರನ ವಾಣಿಯನು!

"ಹರ ಮಹದೇವಾ! ಹರ ಮಹದೇವಾ!"

ಎನ್ನುತ್ತ ನುಗ್ಗಿದರುರುಬೆಯಲೆ.

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ದೂರದ ಗಿರಿಕಾನನಗಳು ಮೋರೆದುವು

"ಹರ ಹರ ಮಹದೇವ್" ಎಂದೆನುತ್ತ!

ಸದ್ಗುಲಿಯಿರೂಳೂ ಮರುದನಿಗೃಹಿತು

"ಹರಹರ ಮಹದೇವ್!" ಎಂದೆನುತ್ತ!

"ಹರ ಮಹದೇವ್! ಹರ ಮಹದೇವ್"

೩೬೦

ಜಯರವ ರಿಪುಗಳ ಬೆದರಿಸಿತು!

ಕಾದಿದರಾವೇಶದ ಮಾವಳಿಗಳು,

ರಜಪೂತರ ಬಲ ಹೀಣಿಸಿತು!

ಖಡ್ಗ ಬಿದ್ದಿತು! ಗದ್ದಲಪೆದ್ದಿತು!

ಬಚ್ಚಿ ವೈರಿಗಳೋಡಿದರು!

ಮಾವಳಿಗಳು ಕೈಮಾಡಿದರು! ಕೈಮಾಡಿದರು!

೧೧೦

"ಗುಡಿಗಳ ಸುಡಿ"! ಎಂದನು ಸೂರ್ಯಾಜಿಯು!

ಬೆಂಕಿಯು ಬಾನಿಗೆ ಮುಟ್ಟಿದುದು!

ರಾಯಗಡದೊಳು ನಿಂತ ಶಿವಾಜಿಯು

ತಾನಾಜಿಯ ಜಯಸೂಚನೆ ಎನ್ನುತ್ತ

೩೬೧

ಜ್ಞಾಲೆಯ ಕಂಡನು, ಹಿಗ್ಗಿದನು!

ನೋಡುತ, ನೋಡುತ, ನೋಡುತಲಿರೆಯಿರೆ,

ಇರುಳಿಳಿದೊಯ್ಯನೆ ಬೆಳಗೇಳುತಲಿರೆ,

ಮಾಗಿಯಿಬ್ಬನಿ ಸೋನೆಯು ಸುರಿದಿರೆ-ಮಬ್ಬ ಕವಿದಿರೆ;

ದೂತರು ಬಂದರು, ದೂತರು ತಂದರು

ದಳಪತಿಯಳಿದಾ ವಾರ್ತೆಯನು! ಕಲೋರ ವಾರ್ತೆಯನು!

ಕಣ್ಣೀಗರೆಯದ ಶಿವರಾಯನು ತಾ

ಕಂಬನಿಗರೆದನು ಇಂತೆಂದು:

"ಸಿಂಹದುರ್ಗವು ಕೈಸೇರ್ಯದು; ಹಾ

ಮಾಯವಾದುದೆ ಸಿಂಹವು! - ನನ್ನ ಸಿಂಹವು!"

೧೮೦

* * * *

ಕವಿ ಕಾವ್ಯ ಪರಿಚಯ : ಕೆ.ವಿ. ಮಟ್ಟಪ್ಪ

ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಮಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. "ಶ್ರೀರಾಮಾಯಣ ದರ್ಶನಂ" ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಜಾಣಪಿಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಷನ್‌ಗಳಿಗೆ ಭಾಜನರಾಗಿದ್ದಾರೆ.

ಕೊಳ್ಳಲು, ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯತ್‌ರಪ್ಪಾ, ಕೃತಿಕೆ ಮೊದಲಾದ ಕವನ ಸಂಕಲನಗಳು, "ಕಾನೂರು ಸುಭ್ರಮೃಹೆಗ್ಗಡತಿ" ಮತ್ತು 'ಮಲೆಗಳಲ್ಲಿ ಮದುಮಗಳು' ಶ್ರೇಷ್ಠ ಕಾದಂಬರಿಗಳು. ಸಣ್ಣಕರೆ, ನಾಟಕ, ಸಾಹಿತ್ಯ ವಿಮರ್ಶ, ಆತ್ಮಚರಿತ್ರೆ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಪ್ರಸಿದ್ಧರಾದ ಇವರು ವಿಶ್ವ ಕವಿಯಾಗಿದ್ದಾರೆ.

ಬಿ. ಕಾಂ ಮೊದಲನೆಯ ಸೈನಿಕಸ್ವರ್ಗ ಕನ್ನಡ ಭಾಷಾ ಪತ್ರ ಪುಸ್ತಕ

‘ತಾನಾಚಿ’ ಕಥನ ಕವನವಾಗಿದೆ. ಪುಣೆಯ ಬಳಿ ಇರುವ ಸಿಂಹಗಡದ ಕೋಟಿಗೆ ೨೦೦೦ ವರ್ಷಗಳ ಇತಿಹಾಸವಿದೆ. ೧೯೨೦ ರಲ್ಲಿ ನಡೆದ ಸಿಂಹಗಡ ಯುದ್ಧದಲ್ಲಿ ಶಿವಾಚಿಯ ಸೇನಾಪತಿ ತಾನಾಚಿಯ ಪರಾಕ್ರಮ ಅಜರಾಮರವಾಗಿದೆ. ಈ ಪರಾಕ್ರಮವನ್ನು ಕುರಿತದ್ದೆ ‘ತಾನಾಚಿ’ ಕವನ.

ಒ. ಕುರುಡು ಕಾಂಚಾಳಾ

ಕುರುಡು ಕಾಂಚಾಳಾ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೋಽಃ ॥
ಕುರುಡು ಕಾಂಚಾಳಾ ।

ಬಾಣಂತಿಯೆಲುಬು ಸಾ
ಬಾಣದ ಬಿಳುಪಿನಾ
ಕಾಣದ ಶಿರುಗೆಜ್ಞ ಕಾಲಾಗ ಇತ್ತೋಽ;
ಸಣ್ಣ ಕಂದಮೃಗಳ
ಕಣ್ಣೀನ ಕವಡೀಯ
ತಣ್ಣನ್ನ ಜೋವಾಲೆ ಕೊರಳೊಳಗಿತ್ತೋಽ;

ಬಡವರ ಒಡಲಿನ
ಬಡ ಬಾನಲದಲ್ಲಿ
ಸುದು ಸುದು ಪಂಚು ಕೈಯೊಳಗಿತ್ತೋಽ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ
ದುಂಬಿದಂತುಧೋ ಉಧೋ ಎನ್ನತಲಿತ್ತೋಽಃ;

ಕೂಲಿ ಕುಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣಿಯೊಳಗಿತ್ತೋಽ;
ಗುಡಿಯೊಳಗೆ ಗಣಾ , ಮಾ
ಹಡಿಯೊಳಗ ತನನ, ಅಂ-
ಗಡಿಯೊಳಗ ರುಣಣಣ ನುಡಿಗೊಡುತ್ತೋಽಃ;

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾರ ಬಿತ್ತೋ, ಹೆಗಲಲಿ ಎತ್ತೋ.

* * * * *

ಕವಿ ಕಾವ್ಯ ಪರಿಚಯ

ದ.ರಾ.ಬೇಂದ್ರೆ: ಅಂಬಿಕಾಶನಯದತ್ತ ಎಂಬ ಕಾವ್ಯನಾಮದಿಂದ
ಪುಸಿದ್ದತೆಯನ್ನು ಪಡೆದವರು ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಹೊಸಗನ್ನಡದ ಶ್ರೀಷ್ಟ
ಕವಿಗಳಲ್ಲಿ ಒಬ್ಬರಾದ ಬೇಂದ್ರೆಯವರು, ಭಾರತ ಸರಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿ
(ರೋಲ್) ‘ನಾಕುತಂತಿ’ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ (ರೋಲ್) ‘ಅರಳು
ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಪ್ರಶಸ್ತಿ (ರೋಲ್) ಮೈಸೂರು ಮತ್ತು
ಕನ್ನಾರಿಕ ವಿಶ್ವವಿದ್ಯಾನಿಲಯಗಳಿಂದ (ರೋಲ್) ಗೌರವ ಡಾಕ್ಟರೇಟನ್ನು ಪಡೆದ
ವರಕವಿ ಇವರು.

ಗರಿ, ನಾದಲೀಲೆ, ಸವೀಗೀತ, ಗಂಗಾವತರಣ, ಅರಳು ಮರಳು, ಉಯ್ಯಾಲೆ
ಇವೆಲ್ಲಾ ಕೆಲವು ಮಹತ್ವದ ಕವನ ಸಂಕಲಗಳು. ನಾಟಕ, ಸಾಹಿತ್ಯ ವಿಮರ್ಶೆ, ಸಾಹಿತ್ಯ
ಸಂಶೋಧನೆ. ಆತ್ಮ ಚರಿತ್ರೆ, ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿಯೂ ಬೇಂದ್ರೆಯವರ
ಕೊಡುಗೆ ಮಹತ್ವದ್ದಾಗಿದೆ.

ಇವರ ‘ಕುರುಡು ಕಾಂಚಣ’ ಕವನವನ್ನು ‘ಗರಿ’ ಸಂಕಲನದಿಂದ
ಅಯ್ಯಕೊಳ್ಳಲಾಗಿದೆ. ಇದು ಹಣಿದ ದುರಂಹಕಾರದ ಬಗ್ಗೆ ಹೇಳುವ ಕವಿತೆಯಾಗಿದೆ.
ಬಡವರನ್ನು ತುಳಿದು ಕುಣಿಯುವ ಈ ಕಾಂಚಣ ನಡೆಸುವುದೆಲ್ಲಾ ಮಂಗಾಟವೇ
ಎನ್ನುತ್ತದೆ.

ಇ. ಕಟ್ಟುವೆವು ನಾವು

ಕಟ್ಟುವೆವು ನಾವು ಹೋಸ ನಾಡೋಂದನು
ರಸದ ಬೀಜೋಂದನು,

ಹೋಸನೆತ್ತರುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಲುತ್ತಾಹ ಸಾಹಸದ, ಲುತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬ್ರಹ್ಮ ಹೋಗುವ ಮುನ್ನ
ಕಟ್ಟುವೆವು ನಾವು ಹೋಸ ನಾಡೋಂದನು!

ನಮ್ಮೆದೆಯ ಕನಸುಗಳೇ ಕಾಮಧೀನು
ಆದಾವು, ಕರೆದಾವು ವಾಂಭಿತನವನ್ನು;
ಕರೆವ ಕೃಗಿಹುದೋ ಕಣಸುಗಳ ಹರಕೆ;
ಗುರಿ ತಪ್ಪದೋಮ್ಮುಖಿದ ಬಯಕೆ ಬೆಂಬಲಕೆ!

ಜಾತಿ ಮತಭೇದಗಳ ಕಂದಕವು ಸುತ್ತಲೂ,
ದುಭೇದ್ಯವನೆ ಕೋಟಕೋತ್ತಲಗಳು;
ರೂಡಿ ರಾಕ್ಷಸನರಸುಗ್ರೇಯುವನು, ತೋಳ್ಳಟಿ
ತೋಡತಟಿ ಕರೆಯುವನು ಸಂಗ್ರಾಮಕೆ!

ನಾವು ಹಿಂದೆಗೆವೇ? ಏರ ತರುಣರು ನಾವು!
ಒಂದೆ ನೆಗೆತಕ್ಕ ನೆಗೆವೆಪೋ ಕಂದಕವನು,
ಹುಟ್ಟಿ ಮುಡಿಮಾಡುವೆವು ಕೋಟಕಿಗಳನು,
ಎಡೆಯು ಮೆಟ್ಟಿ ಮುರಿಯುವೆವಸುರ ರಟ್ಟಿಗಳನು!

ಕೋಟಿಗೋಡೆಗೆ ನಮ್ಮ ಹೊಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೋಸನಾಡ ತೋಟಿಲು

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ಆದಾವು; ಅಂಜುವೆದೆ ನಮ್ಮೆದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

ಎಡರುಗಳ ಕಡಲುಗಳನ್ನಿಂಬ ಬರುವೆವು, ಫೋರ
ನೈರಾಶ್ಯದಗ್ನಿ ಮುಖದಲ್ಲಿ ಕೂಡ
ಹೊಕ್ಕು ಹೊರಡುವೆವಲ್ಲ ತೊಡಕುಗಳ ಇಡಕುಗಳ
ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಹೊಳೆ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲ್ಲಿ ಕರಗುತ್ತಿದೆ
ನರತೆ, ಸಂಸ್ಕೃತಿ, ಶ್ರೀತಿ ದಿವದ ಬಯಕೆ!

ಇರುವೆಲ್ಲವನು ಎಲ್ಲ ಜನಕೆ ತರವಾಗಿಸುವ
ಸಮಬಗೆಯ ಸಮಸುಳಿದ ಸಮದುಃಖಿದ
ಸಾಮರಸ್ಯದ ಸಾಮಗಾನ ಲಹರಿಯ ಮೇಲೆ
ತೇಲಿ ಬರಲಿದೆ ನೋಡು ನಮ್ಮೆ ನಾಡು!

ಇಲ್ಲೇ ಈ ಎಡೆಯಲ್ಲೇ ನಮ್ಮೆ ಮುಂಗಡೆಯಲ್ಲೇ
ಆಳಲುಗಳ ಹೆಡೆಯಲ್ಲೇ
ಸೋಲುಗಳ ತೊಡೆಯಲ್ಲೇ
ಅರಳೀತು ನಮ್ಮೆ ನಾಡು
ನೆಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮೆವುದ ಕಾದು ನೋಡು!

ಉತ್ಸಾಹ ಉದ್ದೇಗ ಉದ್ದೇಕಗಳ ವೀರ
ಯುವಜನದ ನಾಡಗುಡಿಯು;
ಅದರ ಹಾರಾಟಕ್ಕೆ ಬಾನೆ ಗಡಿಯು,

ಬರಲು ಬಿಡೆವೆಂದಿಗೂ ಅದಕೆ ತಡೆಯು!
ತಡೆವವರು ಬನ್ನಿರೋ ಹೊಡೆವವರು ಬನ್ನಿರೋ
ಕಡೆನುಡಿವ ಕಡೆಬಗೆವ ಕಡಕು ಜನರೇ ಬನ್ನಿ

ಕೊಟ್ಟೆವಿದೋ ಏಳೆಯವನು;
ನಿಮ್ಮೆಲ್ಲರನು ತೊಡೆದು ನಿಮ್ಮ ಮನಣದ ಮೇಲೆ
ಕಟ್ಟಬೆವು ನಾವು ಹೊಸನಾಡೋಂದನು—ಸುಖಿದ ಬೀಚೋಂದನು!

* * * * *

ಕವಿ-ಕಾವ್ಯ ಪರಿಚಯ:

ಎಂ.ಗೋಪಾಲಕೃಷ್ಣ ಅಡಿಗರ ಪೂರ್ವ ಹೆಸರು ಮೋಗೇರಿ ಗೋಪಾಲ ಕೃಷ್ಣ
ಅಡಿಗ, ತಮ್ಮ ಸಾಹಿತ್ಯದ ಹಾದಿ ಪ್ರಾರಂಭದಲ್ಲಿ ನವೋದಯವಾದರೂ ನಂತರ
ನವ್ಯಕಾವ್ಯದ ಪ್ರವರ್ತಕರೆಂದು ಪ್ರಸಿದ್ಧರಾದವರು.

ಭಾರತದ ಶ್ರೀಷ್ಟ ಸಾಹಿತ್ಯ ಪ್ರಶಸ್ತಿಯಾದ, ಮಧ್ಯ ಪ್ರದೇಶದ 'ಕಬಿರ ಸಮಾನ್' ಕಾವ್ಯ ಪ್ರಶಸ್ತಿ, 'ವರ್ಧಾಮಾನ' ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 'ಸಮಗ್ರಕಾವ್ಯ'ಕ್ಕೆ ಕೇರಳದ ಕುಮಾರನಾಶಾನ್ ಕಾವ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

'ಭಾವತರಂಗ' 'ಕಟ್ಟಬೆವು ನಾವು' ನವೋದಯದಲ್ಲಿ ರಚಿಸಿದ ಕಾವ್ಯ ಸಂಕಲನವಾದರೆ, 'ನಡೆದು ಬಂದ ದಾರಿ', 'ಜಂಡೆ ಮದ್ದಳೆ', 'ಚಿಂತಾಮಣಿಯಲ್ಲಿ ಕಂಡ ಮುಖಿ', 'ಭೂಮಿಗೀತ' 'ಬಿತ್ತಲಾರದ ಗಂಗೆ', ಮುಂತಾದವು ನವ್ಯ ಕಾವ್ಯ ಸಂಕಲನಗಳು. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಪ್ರಸಿದ್ಧರಾದ ಇವರು 'ಸಾಕ್ಷಿ' ಎಂಬ ನಿಯತಕಾಲಿಕ ಸಾಹಿತ್ಯ ಪತ್ರಿಕೆಯ ಸಂಪಾದಕರೂ ಆಗಿದ್ದರು.

ಕವಿಯು ಹೊಸ ನಾಡನ್ನು ಕಟ್ಟಬೆ ಉತ್ಸಾಹದಲ್ಲಿ ಯುವಕರನ್ನು ಕರೆಯುವ ಸನ್ನಿಹಿತ ಇದು ಹೊಸರಕ್ಕು ಉತ್ಸಾಹ ಕುಗಿ ಹೋಗುವ ಮನ್ನ ನಾಡನ್ನು ಕಟ್ಟಬೇಕು.

ಬಿ. ಕಾಂ ಮೊದಲನೆಯ ಸೆಮಿಸ್ಪರ್ಡ್ ಕನ್ನಡ ಭಾಷಾ ಪತ್ರ ಪುಸ್ತಕ

ಆದರೆ ಇದಕ್ಕೆ ಕೆಡುಕು ಮಾಡುವವರಿಗೆ ಮನುಷಣದ ದಾರಿ ತೋರಿಸುತ್ತೇವೆ. ನಾಡನ್ನು ಕಟ್ಟಿತ್ತೇವೆ ಎನ್ನುತ್ತಾರೆ.

ಬಿ. ಭೀಮಾಲಾಪ

ಸೀರೆ ಉಟ್ಟಿ ಬಳಿಕೊಟ್ಟಿ ಕಾಲಿಗೆ
ಗೆಜ್ಜೆ ಕಟ್ಟಿದ್ದನೆ ಒಬ್ಬ;
ಇನ್ನೊಬ್ಬಿ ಕಾವಿ ಉಟ್ಟಿ ಮೂಲಿಗೆ ಕೂತಿದ್ದನೆ
ದನದ ಕೊಟ್ಟಿಗೆಯಲ್ಲಿ ಒಬ್ಬ, ಕುದುರೆ ಲಾಯದಲ್ಲಿ
ಮತ್ತೊಬ್ಬ.

ಇದ್ದಾಳಿ ಇವಳು ಅವರಿವರ ತಲೆಯ
ಹೇನು ಹೆಕ್ಕುತ್ತಾ
ಆಗಾಗ ನಮ್ಮೆನ್ನೂ ಹೆಕ್ಕುತ್ತಾ
ನಾನೂ ಇದ್ದೇನೆ ಅಡುಗೆ ಮನೆಯಲ್ಲಿ
ಉರಿವ ಸೌದೆಗಳ ಜೊತೆಗೆ
ಪಾತ್ರೆಗಳಲ್ಲಿ ಕೊತೆಕೊತ ಕುದಿದು
ಹಳೆಯ ನೆನಪುಗಳನ್ನು ರುಬ್ಬುತ್ತಾ

ಕಟ್ಟೆದುರು ತೇಲಿ ಬರುತ್ತವೆ;
ಕಂಡದ್ದು ಕಲಿತದ್ದು; ಬೆಂಕಿಗೆ ಬಿದ್ದು ಪಾರಾದದ್ದು
ಪಗಡ ದಾಳದ ಜೊತೆಗೆ ಉರುಳಿ ಬಿದ್ದದ್ದು ಬಿಜ್ಜಿದ
ಜಡೆಯ ನೆರಳಿನ ಕೆಳಗೆ ಭುಸುಗುಟ್ಟಿ ನರಳದ್ದು
ಕಾಡುಪಾಲಾಗಿ ಅಲೆದದ್ದು

ನಿಟ್ಟುಸಿರಲ್ಲಿ ಪಟಬಿಜ್ಜಿ ತೇಲುತ್ತವೆ; ಉರುಗಳು
ಮಹಾರಣಗಳು ಖಣಿಗಳು ರಾಕ್ಷಸರು
ಬೆಳಗು ಬೃಗುಗಳು ಇನ್ನೂ ಏನೇನೋ
ಸುರುಳಿ ಬಿಜ್ಜಿತ್ತವೆ

ಜೀವ ಹಿಂಡುತ್ತವೆ
 ಅಲ್ಲಿ ಉರಾಚೆ ಮನಣದಲ್ಲಿ
 ಇದ್ದ ಪೌರುಷವನ್ನು ದುಂಡಗೆ ಸುತ್ತಿ
 ಹೇಳಬಾಗಿ ಮಲಗಿಸಿದ್ದೇವೆ ಮರದ
 ಕೊಂಬೆಯ ಮೇಲೆ.

ನೋಡುತ್ತಿದ್ದೇನೆ ಸುತ್ತಲೂ ಎಂತೆಂಥವೇ
 ವಿಜೃಂಭಿಸಿ ಮೀಸೆ ತಿರುವುತ್ತವೆ
 ಏರಬಾರದ ಕಡೆಗೆ ಏರಿ ಇಳಿಯಬಾರದ ಕಡೆಗೆ
 ಇಳಿದು ಕೆಡಿಸಿ ಹೊಲಸೆಬ್ಬಿಸಿವೆ

ಗರೆದಾಟಬಾರದ ನಾನು ಕಾಯುತ್ತಿದ್ದೇನೆ
 ಉರಿವ ಸ್ವಾದೆಗಳ ಜೊತೆಗೆ
 ಪಾತ್ರೆಗಳಲ್ಲಿ ಕೊತಕೊತ ಕುದಿದು ಕಾಯುತ್ತಿದ್ದೇನೆ.

* * * * *

ಕವಿ-ಕಾವ್ಯ ಪರಿಚಯ:

ಜಿ.ಎಸ್.ಎಸ್. ಎಂದೇ ಪ್ರಸಿದ್ದರಾದ ಜಿ.ಎಸ್.ಶಿವರುದ್ರಪ್ಪನವರು ಹುಟ್ಟಿದ
 ಉರು ಶಿವಮೋಗ್ಗ ಜಿಲ್ಲೆಯ ಈಸೂರು. ೨೧೦೯ ರಲ್ಲಿ ರಾಷ್ಟ್ರ ಕವಿಯಾಗಿ
 ಗೌರವಿಸಲ್ಪಟ್ಟರು. ಸಮನ್ವಯ ಕವಿಯಾದ ಇವರು ‘ಸಾಮಗಾನ’, ‘ಚೆಲವು ಒಲವು’,
 ‘ದೇವತಿಲ್ಲ’, ‘ದೀಪದ ಹೆಚ್ಚೆ’, ‘ಕಾತೀಕ’, ‘ತೆರೆದ ದಾರಿ’ ಮುಂತಾದ ಕವನ
 ಸಂಕಲನಗಳನ್ನು ರಚಿಸಿದ್ದಾರೆ.

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

‘ಪರಿಶೀಲನ’ ‘ಗತಿಬಿಂಬ’ ‘ವಿಮರ್ಶೆಯ ಮೂರ್ಚ ಪತ್ರಿಮು’ ‘ಸೌಂದರ್ಯ ಸಮೀಕ್ಷೆ’ ‘ಕಾವ್ಯಾಧ್ಯ ಚಿಂತನ’ ಇವರ ಪ್ರಮುಖ ಸಾಹಿತ್ಯ ವಿಮರ್ಶೆಯ ಗ್ರಂಥಗಳು. ‘ಮಾಸೋದಲ್ಲಿ ಇಪ್ಪತ್ತರದು ದಿನಗಳು’ ಪ್ರಮುಖ ಪ್ರಾಣ ಗ್ರಂಥ. ‘ಕಾವ್ಯಾಧ್ಯ ಚಿಂತನ’ ಗ್ರಂಥಕ್ಕೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ‘ಭೀಮಾಲಾಪ’ ಒಂದು ವಿಶೇಷವಾದ ಕವನ. ಮಹಾಭಾರತದಲ್ಲಿ ಪಾಂಡವರಿಗಾದ ಶೋಷಣೆಗಳು, ಅವಮಾನಗಳನ್ನು, ಭೀಮನ ಅಂತರಂಗದ ತೊಳಳಾಟದ ಸ್ಥಿತಿಯನ್ನು ಅತ್ಯಂತ ಅದ್ಭುತವಾಗಿ ಚಿತ್ರಿಸುತ್ತಿದೆ.

೬. ಸಾವಿರಾರು ನದಿಗಳು

ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು

ಕಪ್ಪು ಮುಖಿ ಬೆಳ್ಳಿಗಢ್ಣ ಉರಿಯುತ್ತಿರುವ ಕಣ್ಣಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಹೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಶುಣಿದ ಹುಚ್ಚಿಗೆ
ಇರುವೆಯಂತೆ ಹರಿವಸಾಲು, ಮಲಿಸಿಂಹದ ದನಿಗಳು
ಧಿಕ್ಕಾರ ಧಿಕ್ಕಾರ ಅಸಮಾನತೆಗೆ
ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೋಕ್ಕಿಗೆ
ಲಕ್ಷ್ಮಾಂತರ ನಾಗರುಗಳು ಹುತ್ತಬಿಟ್ಟ ಬಂದಂತೆ
ಉರತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು

ಬೀದಿಯಲ್ಲಿ ಗಲ್ಲಿಯಲ್ಲಿ
ಬೇಲಿಮೆಳೆಯ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿ ಧಣಿಕೊರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು

ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂತ ಕೇಳಿದೊಡನೆ
ಅವರ ದನಿ ಇಂಗಿತು
ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ

ಭಡಿಯ ಏಟು ಹೊಡೆದವರ
ಹುತ್ತಿಗೆಗಳ ಹಿಡಿದರು.

ಮೋಲೀಸರ ದೇಹಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರ ಮರಾಣ ಬಂದೂಕದ ಗುಡಾಣ
ಶರಗೆಲೆಕಸಕಡ್ಡಿಯಾಗಿ
ತೇಲಿತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು.

* * * *

ಕವಿ ಕಾವ್ಯ ಪರಿಚಯ :

ಸಿದ್ಧಲಿಂಗಯ್ಯ (೧೯೫೪.೨೦೨೧) ಬಂಡಾಯ ಸಾಹಿತಿ, ದಲಿತ ಕವಿ ಎಂದೇ ಖ್ಯಾತರಾಗಿರುವ ಡಾ॥ ಸಿದ್ಧಲಿಂಗಯ್ಯನವರು, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಅಂಬೇಢರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದರು. ಎರಡು ಬಾರಿ ಕನಾಂಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. 'ಹೊಲೆಮಾದಿಗರ ಹಾಡು' 'ಸಾವಿರಾರು ನದಿಗಳು', 'ಕಪ್ಪ ಕಾಡಿನ ಹಾಡು', 'ಮೆರವಣಿಗೆ', 'ನನ್ನ ಜನಗಳು ಮತ್ತು ಇತರ ಕವಿತೆಗಳು', ಮುಂತಾದವು ಇವರ ಪ್ರಮುಖ ಸಂಕಲನಗಳು. ಪಂಚಮ ಮತ್ತು ನೆಲಸಮ ಏಕಲ್ಯಾಂಗ ನಾಟಕಗಳು, 'ಅವಶಾರಗಳು' ಪ್ರಬಂಧ 'ಉರು ಕೇರಿ' ಆಶ್ರೂಕಧನಗಳನ್ನು ರಚಿಸಿದ್ದಾರೆ.

ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ ಭಾಷಾ ಪತ್ರ ಪುಸ್ತಕ

ಸಾವಿರಾರು ನದಿಗಳು ದಲಿತರ ಬಗೆಗಿನ ಅಭಿಮಾನವನ್ನು ಹೇಳುತ್ತಿದೆ. ಇವರ ರೊಚ್ಚಿಗೆ, ಹೋರಾಟಕ್ಕೆ ಹೇಗೆ ಶೋಷಕರು ನಿನಾರ್ಮಾವಾದರು ಎನ್ನುವುದನ್ನು ಹೇಳುತ್ತಿದೆ.

೨. ಹೋಗೋಗು

ಸುಡಲು ಒಂದು ದಿಮ್ಮಿ ಸಾಕು!

ಅದೆಷ್ಟು ಮರ ಕಡಿಯುತ್ತೀಯ?

ಹೋಗೋಗು....

ಉಡಲು ಇಷ್ಟೆಗಲ ಬಟ್ಟೆ ಸಾಕು!

ಅದೆಷ್ಟು ನೆಲ ಕಡಿಯುತ್ತೀಯ?

ಹೋಗೋಗು....

ಉಣಲು ಒಂದು ಹಿಡಿ ಅಕ್ಕೆ ಸಾಕು

ಅದೆಷ್ಟು ನದಿ ಬತ್ತಿಸುತ್ತೀಯ?

ಹೋಗೋಗು....

ಹೃದಯ ಬರಡಾದರೆ

ಕಣ್ಣು ಕುರುಡಾದರೆ

ಬರದ ಕಾಡಿಸುವುದು ಮಳೆಗಾಲ

ಬಂದೇ ತೀರುವುದು ಬರಗಾಲ

ನಾಕು ತಾಸೋ ನಲವತ್ತು ಗಂಟೆಯೋ

ನಾಕು ವರುಷವೋ ಏಸು ವರುಷವೋ

ಲಳಿಗಾಳಿ? ಕಾದು ಬರುವುದೆ ಕೊನೆಗಾಲ?

ಹೋಗೋಗ.....

ಗಿಡ ನೆಡು, ಬಾವಿ ತೋಡು,
ನನೆಯುವರು ಮಂದಿ ನಿನ್ನ ಅರೆಗಳಿಗೆ
ನಡೆದುಕೊಂಡಂತೆ ಅವರವರ ದೇವರಿಗೆ!

* * * *

ಕವಿ ಕಾವ್ಯ ಪರಿಚಯ :

ಸಮಿತಾ ನಾಗಭೂಷಣ ಇವರು ಜನಿಸಿದ್ದ ಚಿಕ್ಕಮಗಳೂರು. ಬಿ.ಕಾಂ. ಪದವೀಧರೆ ಏಂ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಸೇವೆಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. 'ನಾ ಒರುತ್ತನೆ ಕೇಳು' 'ಚಂದ್ರನ ಕರೆಯಿರಿ ಭೂಮಿಗೆ' 'ಆಕಾಶ ಮಲ್ಲಿಗೆ', 'ಜಾತ್ರೆಯಲ್ಲಿ ಶಿವ' ಇವು ಪ್ರಸಿದ್ಧ ಕವನಸಂಕಲನಗಳು. 'ಕಾಡುಲ್ಲಿ' 'ಹಳ್ಳಿಯದಾರಿ' ಕಾದಾಂಬರಿಗಳು, 'ಹೂಮನಸಿನ ಹೋರಾಟಗಾರ ಮತ್ತು ಲೇಖನಗಳು' ಇವರ ಲೇಖನಗಳ ಸಂಕಲನವಾಗಿದೆ. ಇವರಿಗೆ ಡಾ.ಡಿ.ಎಸ್.ಕಚ್ಚ ಪ್ರಶಸ್ತಿ, ಬಿ.ಎಸ್.ಶ್ರೀದರ್ಶ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿಗಳು ದೊರೆಕಿದೆ. ಶಿವಮೋಗ್ಗ ತಾಲ್ಲೂಕಿನ ಇನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

ಮನುಷ್ಯನ ದುರಾಸೆಯು ಪ್ರಕೃತಿಯನ್ನು ಹಾಳುಮಾಡುತ್ತಿದೆ. ಅವನು ಬದಕಲು ಎಷ್ಟು ಬೇಕು? ಎನ್ನುವುದನ್ನು ಈ ಕವಿತೆ ಬಹಳಷ್ಟು ಸರಳವಾಗಿ, ಆದರೆ ಸ್ವಷಣಾಗಿ ಹೇಳುತ್ತಿದೆ.

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

ರ. ಅನ್ನೇಷ್ವರೆ

ಕವಿತೆ ಬರೆಯುತ್ತೇನೆ
ಸಂಘರ್ಷದ ಹಾದಿಯಲಿ
ನೋವಿನ ಎಳೆ ಎಳೆಗೆ
ಚೀತ್ತಾರದ ದ್ವನಿಗಳಿಗೆ
ಮಾಧ್ಯಮ ಹುಡುಕುತ್ತೇನೆ

ನಾನು ಇದ್ದಿದ್ದಕ್ಕೆ
ಸಾಕ್ಷಿ - ಮರಾವೆಗಳ
ಒಂದೊಂದೇ ದಾಖಲಿಸುತ್ತೇನೆ
ಗೋರಿಯಿಂದ ವದ್ದೆದ್ದು ಬರುವ
ಪ್ರತ್ಯೇಗಳಿಗೆ ಉತ್ತರ ಹುಡುಕುತ್ತೇನೆ

ಭೂಮಿಯಲಿ ಬೇರುಗಳ
ಬಿಳ್ಳಿಲುಗಳ ಭದ್ರಗೊಳಿಸಿ
ನೆಲೆಯ ಕಾಣಲು
ದಾರಿ ಹುಡುಕುತ್ತೇನೆ
ಮತ್ತೆ ಮತ್ತೇ ಬರೆಯುತ್ತೇನೆ

ಹೆಣ್ಣಿನ ನೋವುಗಳು
ನಿಟ್ಟಿನಿರುಗಳು ಅವುಚಿಕೊಳ್ಳುತ್ತು

ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ ಭಾಷಾ ಪತ್ರ ಪುಸ್ತಕ

ಅಸಹಾಯಕ - ಹಸಿವಿನಿಂದ ಆರ್ಥತೆ

ದಯನೀಯ ದ್ವನಿಯಿಲ್ಲದ

ಸ್ಥಿತಿಗಳ ಬಗ್ಗೆ

ದ್ವನಿಯಾಗಿ ಹೋರಹೋಮ್ಮದೇ

ಕೊರಳಲಿ ಇಂಗಿದ ಹಾಡುಗಳ ಬಗ್ಗೆ

ವಾಸ್ತವಕ್ಷಿಳಿಯದೇ ಕತ್ತಲಲ್ಲೇ

ಕರಗಿದ ಕನಸುಗಳ ಬಗ್ಗೆ

ಅರಳಿ ಘಮಘಮಿಸದೇ

ಕಮರಿ ಹೋದ ಹೂಪುಗಳ ಬಗ್ಗೆ

ಸಾಕ್ಷಿ ಮರಾವೆಗಳ ಹುಡುಕುತ್ತೇನೆ

ಮತ್ತೆ ಮತ್ತೆ ಬರೆಯತ್ತೇನೆ

ಸಂಘರ್ಷದ ಹಾದಿಯಲಿ

ನೋವಿನ ಎಳೆಎಳೆಗೆ

ಚೀತ್ಯಾರದ ದ್ವನಿಗಳಿಗೆ

ಮಾಧ್ಯಮ ಹುಡುಕುತ್ತೇನೆ

ಕವಿ ಕಾವ್ಯ ಪರಿಚಯ:

ಕಲಬುಗಿರ್ಯಲ್ಲಿ ಇರ್ಲಿಂದ ರಲ್ಲಿ ಜನಿಸಿದ ಶ್ರೀಮತಿ ಕೆ. ಪ್ರೀಥಾರವರು ಹರಿಹರದ ಕೃಷ್ಣ ಉತ್ಸವ ಮಾರುಕಟ್ಟೆ ಸಮಿತಿಯ ಲೆಕ್ಕಗ ವೃತ್ತಿಯಲ್ಲಿದ್ದಾರೆ. ಅವರು ಉದ್ಯು ಸಾಹಿತ್ಯ ಅಕಾಡೆಮಿಯ ಸದಸ್ಯರಾಗುವುದರೊಂದಿಗೆ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರೂ ಆಗಿದ್ದಾರೆ.

ನೂರೇನಳ ಅಂತರಂಗ, ಪಾಂಚಾಲಿ, ಮಮ್ಮಾಜಳ ಮಹಲು, ಬಿಡುಗಡೆಯ ಕವಿತೆಗಳು ಮುಂತಾದ ಇಲ್ಲಿ ಕವನ ಸಂಕಲಗಳನ್ನು ರಚಿಸಿದ್ದಾರೆ. ಮಹಿಳೆ ಮತ್ತು ಸಮಾಜ, ಬಂಡಾಯ, ಮುಸ್ಲಿಂ ಸಂಪೇದನೆ, ಅಮೃತ ಮತ್ತು ಯುದ್ಧ, ಮಹಿಳೆ ಚಳುವಳಿ ಮತ್ತು ರಾಜಕೀಯ ಮುಂತಾದವು ವಿಮರ್ಶಾ ಕೃತಿಗಳು. 'ಮುಸ್ಲಿಂ ಮತ್ತು ಮಹಿಳಾ ಸಂಪೇದನೆ' ಇವರ ಸಂಶೋಧನಾ ಗ್ರಂಥವಾಗಿದೆ. ವನಿತಾ ಸಾಹಿತ್ಯ ಶ್ರೀ, ಅತ್ಯಿಮಬ್ಜೆ ಸಾಹಿತ್ಯ ಪ್ರಶಸ್ತಿ ನಲ್ಲಿರ್ ಪ್ರಸಾದ್ ಪ್ರಶಸ್ತಿ, ಸಿದ್ದಲಿಂಗ ಪಟ್ಟಣಶಿಟ್ಟ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ತನ್ನ ಒಡಲಲ್ಲಿರುವ ಬೆಂಕಿಯನ್ನು ಕವಿತೆಯ ಮುಖಾಂತರ ಹೀಗೆ ಬರೆಯುತ್ತೇನೆ ಎನ್ನುವುದನ್ನು ಈ ಕವನ ಅಧ್ಯಾತ್ಮವಾಗಿ ವಿವರಿಸುತ್ತದೆ.

* * * * *

1. ಅಮಾಸ

- ದೇವನೂರು ಮಹಾದೇವ

ಅಮಾಸ ಎಂಬುದು ಅಮಾಸನ ಹೆಸರು. ಅವನು ಕಪ್ಪಗಿದ್ದುದಕ್ಕೊಂದು ಅಮಾಸ ದಿನ ಮುಟ್ಟಿದ್ದಕ್ಕೊಂದು ಅವನಿಗೆ ಹೆಸರು ನಿಂತಿದೆ. ಅಮಾಸ ಹೆಸರು ಯಾಕೆ ಬಂತು ಎಂದು ಅವನ ಅಪ್ಪ ಅಪ್ಪ ಬದುಕಿದ್ದರೆ ಕೇಳಬಹುದಿತ್ತು. ಆದರೆ ಅವನು ಮುಟ್ಟಿದ ಮೇಲೆ ನಡೆದಾಡೋ ವೇಳೆ ಅವನನ್ನು ಹೆತ್ತವಳು ಮುಟ್ಟಿಸಿದವನು ನಾನಾ ನಿಮಿತ್ತವಾಗಿ ದೃವಾದೀನರಾದರು. ಆಗಲೀಗ ಅಮಾಸನಿಗೆ ಮಾರಿಗುಡಿ ಎಂದರೆ ಅಮಾಸ, ಅಮಾಸ ಅಂದರೆ ಮಾರಿಗುಡಿ ಎಂಬಂತಾಯ್ತು. ಮಾರಿ ಗುಡಿ ಎಂದ ಮಾತ್ರಕ್ಕೆ ದಿಕ್ಕುದೆಸೆ ಇಲ್ಲ ಅಂತೇನಲ್ಲ. ಅಮಾಸನಂತ ಎಷ್ಟೋ ಜನಕ್ಕೆ ಮಾರಿಗುಡಿ ನೇರಳು ನೀಡುತ್ತ ಬಂದಿದೆ ಬೇಸಿಗೆಯಲ್ಲಿಂತೂ ದಗೆಗೆ ಜನ ಅಲ್ಲಿ ಜಾತ್ಯೇಯಾಗುವದು. ಅದಿರಲಿ, ಅಲ್ಲಿ ಅಮಾಸನನ್ನು ಬಿಟ್ಟರೆ. ಒಂದು ಹಳೆಯ ತಲೆ ಯ ವಾಸವಿದೆ. ಹಳೆ ತಲೆ ಅಂದರೆ ಅಂತು ಅವನ ಮಯ್ಯಿ ಕಯ್ಯಿ ತಲೆ ಅನ್ನದೆ ಕೂಡಲು ಇದ್ದುಷ್ಟು ಬೆಳ್ಗಾಗಿ ಅವನ ದೇಹ ತುಂಬಾ ಹರದಿವೆ. ಇದುವರೆಗೆ ಕಂಡಂತೆ ಅವನು ಕುಂತಲ್ಲಿಂದ ಎದ್ದುದ್ದನು ಯಾರು ಕಂಡಂತಿಲ್ಲ. ಮಾರಿಗುಡಿ ಮೂಲಿಗೆ ಸೇರಿದಂತೆ. ಇಂದು ಮೂಲೀಲಿ ಒಂದು ಕಡೆ ಒಂದು ಕಪ್ಪು ಕಂಬಳಿ, ಯಾವ ಕಾಲದ್ದೂ ಅಂತು ಹಾಸಿದೆ. ಆದರ ಮೇಲೆ ಅವನ ಕಾಲು ಚಾಚಿಯೂ ಪಕ್ಕದ ಕಂಬಕ್ಕೊರಗಿಯೋ ಅಥವಾ ಕೈಗಳ ಹಿಂದಕ್ಕಾನಿಸಿಯೋ ಕೂತೇ ಇರುವನು. ಅವಗೆ ಇಂಥ ಮೂರುನಾಲ್ಕು ಭಂಗಿಗಳನ್ನು ಬಿಟ್ಟರೆ. ಬೇರೆಯದು

ಇದ್ದಂತೂ ಇದ್ದಿಲ್ಲ. ಅವ ಅಂತೆ ಕುಂತಾಗೆಲ್ಲ ಅರೆಗಣ್ಣು ಮುಚ್ಚಿ ಕೂರುವದು ಹಿಂದಿನಿಂದಿಲೂ ಹೇಗೆ ಬಂದು ಬಿಟ್ಟಿದೆ. ಅದ ಬಿಟ್ಟಿ ಅವ ಕೂತಂತು ಇಲ್ಲ. ಅವನ ಆ ಸ್ಥಿತಿಯ ಕಂಡರೆ ಏನನ್ನೋ ದೇನಿಸುತ್ತ ಕೂತಂತೆ ಗೋಚರಿಸುತ್ತೇ. ಸುಹ್ಕುಗಳಿಂದಲೇ ಮಾಡಿದ ಅವನ ಮೊಕ ಮೇಲಿನ ರೀತಿ ಅನ್ವಯನು ಕಾರಣ ಇದ್ದಿತು. ಅಧವಾ ಆ ಸುಹ್ಕು ಮೊಖಿಕ್ಕೆ ಒಮ್ಮೆವ, ಕತ್ತಿನವರೆಗೂ ಬೆಳ್ಗಿಗೆ ಇಳಿಬಿದ್ದಿರುವ ರಟ್ಟೆ ಗಾತ್ರದ ಮೀಸೇಯೋ ಕಾರಣವೇ. ಒಟ್ಟಲ್ಲಿ, ಅವ ಏನನ್ನೋ ಧೇನಿಸುತ್ತ ಕೂತಂತೆ ಗೋಚರಿಸುತ್ತದೆ. ಅಲ್ಲವನ ಪಕ್ಕಕ್ಕೆ ಸೇರಿದಂತೆ ಆಳತ್ತೇರದ ಬಿದಿರುಗಳ ಸದಾ ಇದ್ದುದೆ. ಅವನು ಅತ್ತ ಇತ್ತ ಜಲಿಸಬೇಕಾದಗೆಲ್ಲ ಅಮಾಸ ಕ್ಷೇತ್ರಿಯ ವರದಿಂದ ಆ ಬಿದಿರುಗಳ ಬಳಕೆ ಅಷ್ಟೇನು ಈಗಿಲ್ಲ. ಆದರೆ ಹೋಳಿ ಕುರಿ ಆದು ಮರಿ ಮುಂತಾದವು ಸುತ್ತುವರಿದರೆ ಅದ್ದಿನಿಸುವದಕ್ಕೆ ಅದು ಆಗ ಬೇಕಾಗುತ್ತದೆ. ಇಷ್ಟು ಹೇಳಿ ಅವನ ಹೆಸರು ಹೇಳುವದೇ ತಪ್ಪಿತು. ಸಣ್ಣವರಿಂದ ಹಿಡಿದು ದೊಡ್ಡವರವರಗೆ ಅವನನ್ನು ಕುರಿಯಿಯ್ಯ ಕುರಿಯಿಯ್ಯ ಎನ್ನುವರು. ಅದೇನು ಅವನ ಹುಟ್ಟಿದ ಹೆಸರೇ? ಪ್ರಶ್ನೆ ನಮಗೂ ಬೇಡ ನಿಮಗೂ ಬೇಡ. ಇಷ್ಟಂತು ಕಂಡುದೆ. ಅವ ಬುದ್ದಿ ಬಲ್ಲವದಾಗಲಿಂದ ಹಿಡಿದು ಅವನ ತೊಡೆಗಳು ನಡೆದಾಡೋದ ಕಳೆದುಕೊಳ್ಳುವವರಿಗೆ ಉರ ಗೌಡರ ಹಟ್ಟಿ ಕುರಿಗಳ ಕಾಯ್ದುಕೊಂಡು ಬಂದದು. ಈಗಲು ಮೇಲಿನ ರೀತಿಲಿ ಅರೆಗಣ್ಣು ಮುಚ್ಚಿಕೊಂಡಾಗ ಬೆರಳನ್ನು ಒಂದೊಂದು ಕುರಿ ಮಾಡಿಕೊಂಡೇನೋ ತಂತಾನು ಎಳಿಸುತ್ತ ಹೋಗುವನು. ದಿನಾ ಆರೇಳು ಸಲ ಹೀಗೆ ಇದು ತಪ್ಪಿದ್ದಲ್ಲ. ಇದು ಯಾವ ದಿನ ತಪ್ಪಿಸಿಕೊಂಡು ಹೋಗಿಲ್ಲ. ಅಮಾಸನು :ಈಗ ಕುರಿಯ್ಯಿಯನ ಕಣ್ಣಿಮಂಟೂರದಲ್ಲಿ ಬೆಳೆಯ ತೊಡಗಿದನು. ಈಗ ಅವನ ವಯಸ್ಸು. ಹತ್ತೊ ಹನ್ನೋಂದೋ ನಡೆಯುತ್ತಿದೆ. ಕುರಿಯ್ಯಿಯನು

ಅಮಾಸ ಅಂದಾಗ ಇಂತಹ ಅಂತ ದನಿ ಕೊಡೋದು ಅಮಾಸನ ಹಗಲು ಕೆಲಸ ಅನ್ನಬಿಹುದು.

ಉರಿಗೆ ಕತ್ತಲು ಇಳಿಯಲು ತೊಡಗಿದಾಗಲೇ ಅಮಾಸನೂ ಕುರಿಯಯ್ಯನೂ ಮತದ ಬೆಲ್ಲು ಆಗುವದನ್ನೇ ನೆಟ್ಟಗೆ ಕಾಯುವರು .ಮತದ ಬೆಲ್ಲು ಹೊಡೆದ ತಡವೆ ಅಮಾಸನು ಕುರಿಯಯ್ಯನ ಶಿದ್ದಂಡೆಯಲ್ಲಿ ಮಡಗಿರುವ ತಟ್ಟೆ ಗ್ರಾಸು ತೆಗೆದುಕೊಂಡು ಲಗು ಬಗ ಓದುವನು . ಅಷ್ಟಾಕಾಗಲೇ ಸಂಪೂರ್ಣ ಕತ್ತಲು ಹಿಡಿದು ಗವ್ಯಗಿರುವದರಿಂದ ಅಮಾಸ ಓದುವದೇನು ಕಾಣಿಸುವದಿಲ್ಲ . ಕೆಳ್ಳಿ ಸೀಳಿಸಿಕೊಂಡು ನೋಡಿದರೆ ಅವ ಓದುವ ಓಟಕ್ಕೆ ಕತ್ತಲು ಕಲುಹುತಿರುವಂತೆ ಹೊಳೆಯುತ್ತದೆ. ಹಾಗೆ ಅವನು ಹೋದವನು ತಿರುಗ ಯಾವಾಗ ಬಂದ ಎಂಬುದು ತಿಳಿಯಿದು .ಬಂದವ ‘ಅಯ್ಯಾ’ ಅಂದುದು ಕತ್ತಲನ್ನು ಅಲುಗಾಡಿಸುತ್ತ ಮೂಡುವಾಗಲೇ ತಿಳಿಯುವದು. ಆಗ ಕುರಿಯಯ್ಯ ಮಲಗಿದ್ದರೆ ಎದ್ದು ಕೂರುವನು. ರೂಧಿಯಂತೆ ಆ ಕತ್ತಲಲ್ಲಿ ಮತದ ಹಿಟ್ಟು ಸಾರು ಉಂಡು ಆಮೇಲೆ ಅಮಾಸ ಮಲಗಿ ಬಿಡುವನು .ಅಷ್ಟೂತಿಗೆಲ್ಲ ಆ ಹಿಡಿದ ಕತ್ತಲಿಗೆ ಉರು ತನ್ನ ದನಿ ಅಡಗಿಸಿಕೊಂಡು ಮಲಗಿದರೂ ಆಗಾಗ ಅಲ್ಲಲ್ಲಿ ನಾಯಿಗಳ ಕಿರುಚಾಟವೂ ಗೂಗೆಯ ಗೂಕೋ ಮೆಲುಕಾಕುತ್ತಲೆ ಇರುವದು. ಮುದಕ ನಿದ್ದೆ ಬಾರದಕ್ಕೆ ಕೆಳ್ಳಿ ಬಿಟ್ಟು ಕಟ್ಟಿಗೆಟಕುವಪ್ಪು ನೋಡುತ್ತಲೋ, ಎಚ್ಚರಿಯವಪ್ಪು ಕಾಲ ಏನಾದರೂ ತನ್ನಳಗೆ ಮಾಡುತ್ತಲೋ ಇದ್ದು ‘ಅಮಾಸ ಅಮಾಸ’ ಎಂದು ಎರಡು ಮೂರು ಸಲ ಅಂದು ಮರುತ್ತರೆ ಬರದೆ ಅವನು ಮಲಗುವನು .

ಆ ಆಜು ಬಾಜುಗೆಲ್ಲ ವರ್ಷಕ್ಕೊಂದಾವತೀರ್ಥ ಎಲ್ಲ ಉರಿಗೆ ಬರುವ ಹಾಗೆಯೇ ಅಲ್ಲಿಗೂ ಮಾರಿಹಬ್ಬ ಬರುವದು . ಆಗ ಮಾತ್ರವೇ

ಕುರಿಯಯ್ಯ ತನ್ನ ಸಾಫನವ ಬೇರೆ ಸ್ಥಳಕ್ಕೆ ಪಲ್ಲಟಿಸಬೇಕಾಗುತ್ತದೆ. ಆಗ ಮಾರಿಗುಡಿಗೆ ದುಂಬುದೂಳು ಹೊಡೆದು ಸುಣ್ಣ ಕೆಮ್ಮೆಣ್ಣ ಬಣ್ಣವ ತುಂಬಿ ಕಣ್ಣಿಗೆ ಗುದ್ದುವಂತೆ ಮಾಡುವರು. ಈಗ ಸುಣ್ಣ ಕೆಮ್ಮೆಣ್ಣ ಪಟ್ಟೆ ಹೊಡೆದು ಎಲ್ಲ ಕಡೆಗೆ ಮುಗಿದಿದ್ದ ಆಗ ಬೀಳುತ್ತಿದ್ದ ಎಳೆ ಬಿಸಿಲು ಅವುಗಳ ಮೇಲೆ ಬಿಡ್ಡು ಅದು ಹೆಚ್ಚು ಕಾಂತಿ ಬೀರುತ್ತಿತ್ತು. ಅಲ್ಲಿಗೆಲ್ಲ ಕುರಿಯಯ್ಯನ ಸುತ್ತು ಮುತ್ತು ಮಾತ್ರವೇ ಮೊದಲಂತೆ ಉಳಿದಿದ್ದು ಉಳಿದ ಕಡೆಲ್ಲ ಬೆಳ್ಳಾಗಿದ್ದರಿಂದ ಅದು ಮತ್ತೂ ಕಂಡಾಗಿತ್ತು. ಅಲ್ಲಿ ಹಜಾರ ತುಂಬ ಹತ್ತೆಂಟಾಳು ಅತ್ತಗೊಂದು ಕಡೆ ಇತ್ತಗೊಂದು ಕಡೆ ಓಡಾಡುತ್ತ ಪಂಜು ರೆಡಿ ಮಾಡುವದು ಬಣ್ಣ ಬಣ್ಣದ ಕಾಗದ ಕತ್ತರಿಸಿ ಅಂಗಳ ಅಂದ ಮಾಡಲು ಸರ ಮಾಡುವದು ಮುಂತಾಗಿ ಜಿತ್ತ ವಿಚಿತ್ರ ಮಾಡುತ್ತಿದ್ದರು. ಹೆಚ್ಚು ಕಮ್ಮಿ ಎಲ್ಲರೂ ಅಲ್ಲಿ ಹೊಸ ಹೊಸ ಬಿಳಿ ಬಟ್ಟೆ ಹಾಕಿದ್ದರಿಂದ ಮಾರಿಗುಡಿ ತುಂಬಾ ಹೋಳಿಪು ವಡೀತಿತ್ತು. ಅಲ್ಲಿಂದ ಬಸಣ್ಣ ಎಂಬುವನು ಘ್ರಾಂಚು ಮೀಸೆ ಬಿಟ್ಟು ಕಪ್ಪಗೆ. ಗಿಡ್ಡಕ್ಕೆ ಇದ್ದನು. ಅವನೂ ಬಿಳಿ ಬಟ್ಟೆ ತೋಟಿದ್ದರಿಂದ ಮತ್ತೂ ಹೆಚ್ಚು ಕಪ್ಪಗಿ ಹೋಳಿಯುತ್ತಿದ್ದನು. ಅವನು ಬಾಯಿ ಬಿಡಿದ್ದರೂ ಅವನ ಹಳದಿ ಬಾಚಿ ಹಲ್ಲುಗಳು ಬಿಳಿ ಬಟ್ಟೆ ದೆಸೆಯಿಂದ ಅವೂ ಹೋಳಿಯುತ್ತ ಹೋರಗೇ ಇದ್ದವು. ಅವನ ಕಯ್ಯಲ್ಲಿ ಒಂದು ಹಿಡಗಲು ಇತ್ತು ಬಸಣ್ಣನು ದಪದಪ ಹೆಚ್ಚೆ ಹಾಕಿ ಕುರಿಯಯ್ಯನ ಮೂಲೆಗೆ ಒಂದು ‘ಅಯ್ಯಾ’ ಎಂದು ಜೋರಾಗಿ ಕಿರುಚಿದನು. ಕುರಿಯಯ್ಯನು ಎರಡು ಸಲವಾದರು ಮಾತಾದಿಸಿದರೆ ಮಾತ್ರವೇ ಆಳ್ಳ ಅಂತಿದ್ದರಿಂದ ಎಲ್ಲರು ಮೊದಲೆ ಕೂಗಿಕೊಂಡು ಮಾತಾಡುವರು. ಬಸಣ್ಣನ ದನಿಗೆ ಕುರಿಯಯ್ಯ ನಿಧಾನ ಕಣ್ಣ ತೆಗೆದು ಬಹಳ ನಿಧಾನವಾಗಿ ನೋಡಿದನು. ಅವನು ತನ್ನದುರು ಬೆಳ್ಗಿ

ಮೂಡುತ್ತಾ ಓಡಾಡುತ್ತಾ ಇದ್ದ ಅಕೃತಿಗಳನ್ನು ನೋಡುತ್ತಲೇ ಇದ್ದನು ಅವನು ಹಾಗೆ ನೋಡುತ್ತಾ ಹೋದಂತೆ ಅವನಿಗೆ ಹಿಂದಣ ನೆನಪುಗಳು ಕೆಂದುತ್ತ ಕಣ್ಣ ಮುಂದೆ ಓಡಾಡತೊಡಗಿದವು. ಮಾರಿ ಹಬ್ಬ ಅಂದರೆ ಹುಲಿಯಾಸ, ಅಂದರೆ ಅವನೆ, ಅವನ ಪ್ರಾಯದಲ್ಲಿ ಅವನಿಲ್ಲದ ಹುಲಿಯಾಸ ಇದ್ದುದಿಲ್ಲ. ಹುಲಿಯಾಸ ಕಣ್ಣ ಮುಂದೆ ಹುಣಿಯತೊಡಗಿತು. ತಮ್ಮಟೆಯ ಸದ್ದು ಬಂದು ಕಿವಿಗೆ ಚಚ್ಚತೊಡಗಿತು. ಆಗ ದೊಡ್ಡಗೊಡರು ತಲೆ ಡೂಗಿ ಬಿಟ್ಟರು. ಅಂಗಿಬಟ್ಟೆ ಇನಾಮು ಕೊಡತ್ತೆ ‘ನೀ ಇರೋಪ್ಪು ಕಾಲ ನಮ್ಮ ಹಟ್ಟೇಲೆ ಇರು. ನೀನು ಉಂಡ ಉಟ. ಹಾಕಿಕೊಂಡ ಬಟ್ಟೆ. ಒಂದಿಪ್ಪು ಕುರಿ ನೋಡ್ದೋ ಅಷ್ಟೇನೇ’. ಅವನ ಸುಕ್ಕು ಮೊವಿದ ಪ್ರತಿನಗರಿಗೆಯೋ ಮಾರಿ ಗುಡಿಯ ಬಿಳಿ ಬಣ್ಣದಿಂದೂ ಅಲ್ಲಿದ್ದ ಗುಂಪು ತೊಟ್ಟಿದ್ದ ಬಿಳಿ ಬಟ್ಟೆ ದಸೆಯಿಂದೂ ಬೆಳ್ಗಿಗೆ ಅಗಲವಾಗಿ ಅರಳತೊಡಗಿತು. ಬಸಣ್ಣನು ಇನ್ನೂ ಒಂದು ಸಲ ಜೋರಾಗಿಯೇ ‘ಅಯ್ಯಾ’ ಅಂದನು ಕುರಿಯಯ್ಯ ಕತ್ತ ಎತ್ತಿ ಅವನ ಅವಲೋಕಿಸಿದನು. ಬಸಣ್ಣ ನಿಂತ ಏಂದಿಗೆ ಅವ ಬಂದದ್ದು ಹೊಳೆಯಿತು. ಕುರಿಯಯ್ಯ ಬಲಗ್ಗೇಲಿ ಬಿದಿರುಗಳು ಹಿಡಿದು ಇನ್ನೊಂದು ಕಯ್ಯ ಮೆಲುನೀಡಿದನು. ನೀಡಿದ ಕಯ್ಯ ಬಸಣ್ಣ ಹಿಡಕಂಡ ಮೂಲೆ ಅದರ ಮೇಲೆ ಬಲಹಾಕಿ ಎದ್ದು ನಿಂತು ಬಿದಿರುಗಳ ಉರುತ್ತ ನಡೆಯುತ್ತ ಆ ಮೂಲೆ ಸೇರಿ ಕುಂತನು. ಅಲ್ಲಿ ಹಾಕಿದ್ದ ಕಂಬಳಿಯನ್ನು ಬಸಣ್ಣನು ಒಂದೆರಡು ಸಲ ಜಾಡಿಸಿ ವದರಿ ಕುರಿಯಯ್ಯ ಕುಂತ ಮೂಲಿಗೆ ತಂದು ಹಾಕಿದನು. ಕಂಬಳಿ ಜಾಡಿಸಿ ವದರಿದ ಬಿರುಸಿಗೆ ಕಂಬಳಿಯಲ್ಲಿದ್ದ ದೂಳು ಕಸವೆಲ್ಲ ಎಳೆ ಬಿಸಿಲಿಗೆ ಹಾಕಿ ಗಾಳೀಲಿ ಕಂಜತೊಡಗಿದವು. ಕಂಬಳಿಯನ್ನು ಮೊದಲು ಹಾಸಿದ್ದ ಅಷ್ಟಗಲಕ್ಕೆ ಅಂಗ್ಗೆ ಮಟ್ಟದ ಕಂದು ಬಣ್ಣಕ್ಕೆ ತಿರುಗಿದ್ದ ದೂಳು ಕಸಕಡ್ಡಿ ಪವಡಿಸಿತು. ಅದರ

ಮೇಲಕ್ಕೆ ಆಗ ಎಳೆ ಬಿಸಿಲು ಬಿದ್ದು ಅದಕ್ಕೂ ಬಿಳಿ ಬಣ್ಣವೆ ಹಿಡಕಂಡತೆ ತೋರುತ್ತತ್ತು.

ಅತ್ತಗೆ ಆಡಿಕೊಳ್ಳುವುದಕ್ಕೆ ಅಂತ ಎತ್ತತಗೊ ಹೋಗಿದ್ದ ಅಮಾಸನು ಮದ್ಯಾಹ್ನ ಮಾಡಿಕೊಂಡೆ ಮಾರಿ ಗುಡಿಗೆ ಬಂದದು. ಬಂದು ನೋಡುತ್ತಾನೆ .ನೋಡಿದರೆ ಕಣ್ಣಿಗೆ ಹಿಡಿಸಲಾರದಪ್ಪ ಅಲ್ಲಿ ಏನೇನೋ ತುಂಬಿಕೊಂಡಿತ್ತು. ಹಸಿ ಸುಣಿ ಕೆಮ್ಮೆಣಿ ನೆಲತಾರಿಸಿದ ಹಸಿ ತೊಪ್ಪೆ ವಾಸನೆಗಳೆಲ್ಲ ಒಂದರ ಮೇಲೊಂದು ಬಿದ್ದು ಮೂಗಿಗೆ ಮುತ್ತು ಮಾರಿಗುಡಿ ಗಮಲೆ ಒಂದಾಗಿತ್ತು. ಕುರಿಯಯ್ಯ ಈ ಮೂಲೆಯಿಂದ ಆ ಮೂಲೆಗೆ ಸ್ಥಳಾಂತರಿಸಿ ಮೊದಲಂತೆ ಕೂಟಿದ್ದನು. ಹಜಾರದಲ್ಲಿ ನಡುವೆ ರೌಂಡಾಗಿ ಒಂದಿಪ್ಪು ಜನ ಗುಂಪುಗೂಡಿ ನಿಗರಿ ನಿಗರಿ ಏನೋ ನೋಡುತ್ತಿದ್ದರು. ಗುಂಪಿನ ಒಳಗೆ ಒಬ್ಬ ಏನೋ ಮಾಡುತ್ತಿದ್ದನು. ತವಕ್ಕಿಂತೆ ಅಲ್ಲಿಗೆ ಅಮಾಸ ಹಾರಿ ಇಣುಕಿದನು. ಕಂಡದ್ದು ಬಣಿ ಬಣಿದ ಬ್ರಿಂಗದ ಕಾಗದದಲ್ಲಿ ಗಂಡಭೇರುಂಡ, ಕಿರೀಟ ಮುಂತಾದ ಅವಚವಿ ಕೊರೆಯುತ್ತಿಂದ್ದತ್ತೆಲ್ಲ ಸುತ್ತಗೆ ನೆರಕೊಂಡವರು ಹಾಗಿರಬೇಕು ಹೀಗಿರಬೇಕು ಆಗ್ನೇಯ ಇಂದ್ರಿಯ ಪಕ್ಷಕ್ಕೆ ಬಂದು ನಿಂತನು . ಎದುರಾ ಅಂಗಳದಲ್ಲಿ ಗೋಡೆಗೆ ಸೇರಿದ ಹಾಗೆ ದೊಡ್ಡ ದೊಡ್ಡದ ಕೆಂಪು ಬಿಳಿ ಬಣಿದ ದೇವರ ಭೂತಿ ಚಾಮರಗಳನ್ನು ಹೊರ ತೆಗೆದು ಬಿಸಿಲಿಗೆ ಒಣ ಹಾಕಿ ಸಾಲಾಗಿ ನಿಲ್ಲಿಸಿದ್ದರು. ಅವಕ್ಕೆ ಹತ್ತಿರದ ಮೂಲೇಲೆ ಬಾನ ಎಟುಕಿಸಲು ತೆಂಗಿನ ಮರ ನಿಗುರುತ್ತ ವಾಲಾಡುತ್ತಿತ್ತು. ಅದರ ಮೇಲಕ್ಕೆ ಕಣ್ಣಿ ಹತ್ತಿಸಿ ಅಮಾಸ ಕಣ್ಣಿ ಹೋದಪ್ಪು ದೂರ ಏರಿಸಿದನು . ಆರೇಜು ಬಲವಾದ ಗೋನೆಗಳ

ಕಾಯಿ ಭಾರಕ್ಕೆ ಮರ ಜಗ್ಗಿತ್ತತ್ತು . ಬುಡಕ್ಕೆ ಕಣ್ಣ ಇಳಿಸಿದರೆ ಅಲ್ಲಿ ಅದಕ್ಕೆ ಸುಣಿ ಕೆಮ್ಮೆಣಿಣಿ ಬಣ್ಣವ ಮರದ ಬುಡದ ತುಂಬಾ ಯಾರೋ ಬಳಿದಿದ್ದರು. ಕಂಡ ಅಮಾಸ ಕುರಿಯಯ್ಯನ ಪಕ್ಕಕ್ಕೆ ಮತ್ತು ತವದು ‘ಅಯ್ಯಾ’ಅನ್ನಲು ಏನ ಎಂಬಂತೆ ಅವ ನೋಡಲು ‘ನೋಚಯ್ಯ ನಿನ್ನ ತಿಗನ ಮರ್ಹ ಯಾರಕಣ ಸುಣಿ ಬಣ್ಣ ಬಳಿದವರೆ’ಅಂತು. ಕುರಿಯಯ್ಯ ನೋಡಲು ಅಷ್ಟು ದೂರ ಕಾಳಿಸಿ ಆಮೇಲೆ ಕಣ್ಣ ಮಂಜುಮಂಜಾಗಿ ಬಿಡುತ್ತ ಏನೂ ಕಾಣಲಿಲ್ಲ. ಅವನಿಗೆ ಕಂಡು: ಮಾಟ್ಟ ಮಾಡಿ ಯಾರೋ ಸುಡುಗಾಡಲ್ಲಿ ತೆಂಗಿನಕಾಯಿ ಹೂತಿದ್ದು. ಅದು ಸಸಿಯಾಗಿ ಕೆಂದಿ, ಭೂಮಿ ಸೀಳಿ ಬಂದದ್ದು. ಕಿತ್ತು ತಂದು ತನ್ನದು ಅಂತರು ಇಲ್ಲಿ ಅಂತ ಮಾರಿಗುಡಿ ಮೂಲೇಲೆ ಉಳಿಸ್ತು, ಗರಿ ಕಳಚ್ಚಕಳಚಿದಲ್ಲಿ ಗುರುತಮಯ್ಯಲ್ಲಿ ಉಳಿಸ್ತು ಬೇಳಿತ ಮೇಲಕ್ಕೆ ಮೇಲಕ್ಕೆ ಅಂತ ಇನ್ನೂ ಮೇಲಕ್ಕೆ ಬೇಳಿದು ನೀಂತಿತು.

ಹಬ್ಬದಂದು ನೆಲಕ್ಕೆ ಹೊತ್ತು ಇಳಿಯುತ್ತಿದ್ದಂತೆಲ್ಲ ಪರಸ್ಥಳದಿಂದ ನೆಂಟರಿಷ್ಟರು ಉಂಟಿಗೆ ಒಚ್ಚೆಬ್ಬಾಗಿ ಇಳಿಯುವದು ಏರತೊಡಗಿತು. ಬಂದವರು ರೂಧಿಯಂತೆ ಮಾರಿಗುಡಿಗೆ ಮೊವಿ ಹಾಕಿಯೆ ಆಮೇಲಿನದು ಮಾಡುತ್ತಿದ್ದರು. ಕೆಲವರು ಅಲ್ಲಿ ಕುಂತು ಎಲ್ಲಾ ಮರೆತು ಲಾವಡೆಯವಲ್ಲಿ ಲೀನವಾಗಿದ್ದರು. ಅವರವರ ಉರಲ್ಲಿ ಆದ ಹಿಂದಲ ಜಗಳನೆಲ್ಲ ಕೆದಕಿ ಹೆಂಗಾಯ್ತು ಏನ್ನಿಂದ ಎಂಬುದೆ ಅವರ ಬಾಯಿಗೆ ಮುಖ್ಯ ವಸ್ತುವಾಗಿತ್ತು. ಅಂಥ ಸಂದರ್ಭದಲ್ಲಿ ಹೊರಗೆ ಜೋಳದಕಂತೆ ಕತ್ತಿಸಿ ಬಸಣಿನು ತಮ್ಮಟಿ ಕಾಯಿಸುತ್ತಾ ಅದರ ದನಿ ಬಿಗಿ ಮಾಡುತ್ತಿದ್ದನು . ಅವನ ಸುತ್ತ ವಾನರ ಸೇನೆಯಂತೆ ಏಕಳು ಮಕ್ಕಳು ಸುತ್ತಿದ್ದವು . ಅದರೊಳಗೆ ಅಮಾಸನು ಒಬ್ಬನಾಗಿದ್ದನು. ಬಸಣಿ ತಮ್ಮಟಿಯನ್ನು ಎದೆಗೆ ಚಡ್ ಚಡ್ ನಕುನ, ನಕುನ ನಕುನ ಬಾರಿಸಲು ಕಂಚಿಗೆ ಬಡದಂತೆ ತಮ್ಮಟಿ ದನಿಯು ಉಂಟಾಗಿತ್ತು.

ನಾಕ ಮೂಲೆ ಮುಟ್ಟ ತೋಡಗಿತು. ಸುತ್ತ ಇದ್ದ ಐಕಳು ಸುಮೃನಿರದೆ ಕುಣಿಯ ತೋಡಗಿದವು. ಬಸಣ್ಣನಿಗೂ ಹುಮ್ಮೆಸ್ಸು ಬಂದು ಥಂಗ್ ಥಂಗು, ಥಂಗು ಚುಕ್ಕೆ ವಡೀತ ಅವನೂ ಕುಣಿದನು . ಅದಕ್ಕೆ ಕುಣೀಯೋಕೆ ಐಕಳಿಗೂ ಹೆಚ್ಚೆ ಸಿಕ್ಕೆ ಐಕಳು ಕುಣೀತೆ ಬಸಣ್ಣನೂ ಕುಣೀತೆ ಹೋಗುವರು ಬರವರು ಸೇರಿ ಎಬ್ಬರ ಮೇಲ ಒಬ್ಬರು ಬಿದ್ದು ನಿಂತರು. ಅಮಾಸನಿಗೆ ಯಾರು ಹೇಳಿ ಕೊಟ್ಟಿದ್ದರೂ ಏನ ಕಥೆಯೋ. ಎಲ್ಲರಿಗಿಂತಲೂ ವೈನಾಗಿ ಹೆಚ್ಚೆ ಹಾಕುತ್ತಿದ್ದನು. ಎಲ್ಲರು ಬೆರಗಿನಿಂದ ಎಲಾ ಇವ್ವು ಅಂದು ಕೊಂಡು ಅಮಾಸನನ್ನೆ ನೋಡುವದು ಮಾಡುತ್ತಿದ್ದರು. ಅಷ್ಟಕ್ಕೆ ಅಲ್ಲಿಗೆ ಹೆಂಗಸೂ ಅನ್ನದೆ ಬಂದು ನೋಡುವದಕ್ಕೆ ಬಂದುಬಿಟ್ಟಿತು . ಬಂಗಾರಿಗಂತು ಅಮಾಸನಿಂದ ಕಣ್ಣು ಕೇಳುವುದಕ್ಕೆ ಆಗಲಿಲ್ಲ. ಅಮಾಸನನ್ನು ನೋಡುತ್ತ ನೋಡುತ್ತ ಮತ್ತೆ ಅವಳೊಳಗೆ ಕಂಕುಳಿಗೆ ಬಂದು ಕಂದ ಅಂತ ಬೇಕು ಎಂಬಂಥ ಅತ್ಯಾಗ್ರ ಆಸೆ ಉಂಟಾಯ್ತು. ಅವಳಿಗೆ ಮದುವೆ ಯಾಗಿ ಆರೇಳು ವರ್ಷ ಆಗಿದ್ದೂ ಏನು ಫಲ ಕಂಡಿರಲಿಲ್ಲ. ಅವರಿವರು ಆಡೂ ಮಾತಿಗೆ ಅವಳ ಫಟ ರೋಸಿ ಆ ಕಿಟ್ಟಿಗೇ ನಾಕಾರು ಜನರ ಕ್ಯಾಲಿ ಮಾಡಿಸಿಕೊಂಡೂ ನೋಡಿದಳು . ಆದರೂ ಫಲ ಕಾಣಲಿಲ್ಲ. ಭಾಭಾಗಿಬ ಅಂತ ಹೋಗಲು ಅವರು ಬಡವರು . ಅವಳ ವಾರಿಗೆಯವರು ಮುವ್ವತ್ತರ ಸುತ್ತಿಗೆ ಮುಪ್ಪ ಹಿಡಿಸಿಕೊಂಡಿದ್ದರೂ ಅವಳೂ ಇನ್ನೂಂದು ಮದುವೆ ಮಾಡಿಕಳಿಸುವಂತೆ ಇದ್ದಳು . ಅವಳ ಕಂಡವರಿಗೆ ಅರಗಳಿಗೆಯಾರು ಆಸೆಯಾಗುವಂಥ ಬಿನಾ೦ಣ ಅವಳಿಗಿತ್ತು . ಅದಿರಲಿ, ಆದರೂ ಫಲ ಕಾಣಲಿಲ್ಲ. ಆದರೆ ಅವಳ ರೀತಿಯೂ ಹೆಚ್ಚು ದಿನ ಮುಂದುವರಿದುಕೊಂಡು ಹೋಗಲಿಲ್ಲ . ರಾತ್ರಿಯಾಯ್ತು ಅಂದರೆ ಹಟ್ಟಿಗೆ ಬಂದೊಂದಾಗಿ ಕಲ್ಲು ಬೀಳಲು ತೋಡಗಿದವು. ಅವಳ ಗಂಡ

ಬಂಗಾರಿ ಬೆನ್ನಿಗೆ ಬಾಸುಂಡೆ ಬರಿಸಿ ತಲೆ ಚೆಚ್ಚಿಕೊಂಡು ಹೊರಕ್ಕೆ ಮೊಳೆ ಹಾಕದೆ ಹಂತನು . ಅಮೇಲೆ ಕಲ್ಲು ಬೀಳುವದು ನಿಂತು ಈಗ ಮರೆತು ಹೋಗುವವ್ಯಾ ಆಗಿತ್ತು . ಅವಳ ಕಣ್ಣಿಗಳ ಒಳಗೆ ಅಮಾಸ ಧರಾವರಿ ಹುಣಿಯುತ್ತಿತ್ತು.

ಮೇಲಿನಂತೆ ಆಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ಯಜಮಾನರು ಕೊಬ್ಬಿದ ಎರಡು ಆಡುಮರಿಗಳನ್ನು ಆಲ್ಲಿಗೆ ಸೇಳಿತಂದರು . ಆಗ ಅಲ್ಲಿಂದ ಗುಂಪು ಎರಡಾಗಿ ಸೀಳಿತು. ಏಕಳು ಮಕ್ಕಳು ಅತ್ತಗು ಇತ್ತೆಲು ಚಲ್ಲಿಕೊಂಡವು . ಆಡುಗಳೂ ತಮ್ಮಟೆ ಬಿರುಸಿಗೆ ದಿಕ್ಕಾಪಾಲು ಎಳೆಯುತ್ತೊಡಗಿದವು. ಆ ಬಲಕ್ಕೆ ಹಿಡಿದವರು ಅಲ್ಲಾಡಲು ಮತ್ತೂ ಇಬ್ಬರು ಸೇರಿ ಅವ ಹಿಡಕಂಡು ಮಿಸುಕಾಡದಂತೆ ಮಾಡಿ ಮಾರಿಗುಡಿ ಮುಂದೆ ತಂದು ನೇರಕ್ಕೆ ನಿಲ್ಲಿಸಿದರು. ಹೊರಗೆ ಹುಮ್ಮಿಸ್ನಿಂದ ತಮ್ಮಟೆ ಬಡಿಯುತ್ತಿತ್ತು. ಆಡುಗಳು ಅಲುಗದೆ ಮಿಸುಕದೆ ಕಣ್ಣಿಗಳನ್ನು ಮಾತ್ರವೇ ಸುತ್ತಿಗು ತಿರುಗಿಸುತ್ತಿದ್ದವು. ಎದುರಾಗುಡಿ ಬಾಗಿಲು ತರೆದಿದ್ದು ಬೆಳ್ಳಿದೇವರು ಹೊಳೆಯುತ್ತಿತ್ತು. ಗುಡಿ ಒಳಗಿಂದ ಮೊದೆಯಾಗಿ ಉಂಟಬತ್ತಿ ಹೊಗೆ ಹೊರಕ್ಕೆ ತೇಲಿಕೊಂಡ ಬರುತ್ತಿತ್ತು . ಒಳಗಿದ್ದ ಸೊಂಟದಿಂದ ಕೆಳಕ್ಕೆ ಮಂಡಿಯಿಂದ ಮೇಲಕ್ಕೆ ಬಟ್ಟೆ ಸುತ್ತಿದ್ದ ಒಬ್ಬನು ತೀರುತ ಮಾರು ಹೂವು ತಂದು ಆಡುಗಳ ಮುಂದೆ ನೆಟ್ಟಿಗೆ ನಿಂತು, ಕ್ಷಣಿ ಕಣ್ಣಿ ಮುಚ್ಚಿ ತುಟಿ ಅಲುಗಿಸುತ್ತ ವಟವಟ ಆರಂಭಿಸಿದನು . ಅವನ ಮಯ್ಯೆ ಕೆಪ್ಪಿಗಿದ್ದು ಮಯ್ಯೆಲ್ಲ ನೆರನರವೆ ಹಬ್ಬಿತು . ವಟುಗುಟ್ಟಿವದಕ್ಕೆ ತಕ್ಕಂತೆ ಅವು ಹಿಗ್ಗಿತ್ತ ಕುಗ್ಗಿತ್ತ ಇದ್ದವು. ಅಮೇಲ ಅವ ಹೂವ ಎರಡು ಮಾಡಿ ಆಡುಗಳ ಕೊರಳಿಗೆ ಬಿಗಿದನು . ಆದಾದ ಮೇಲ ಬಿಡಿ ಹೂವ ಆಡುಗಳೆರಡರ ನೆತ್ತಿಯ ಮೇಲೆ ಇಟ್ಟಿ ತೀರುತವನು ಮೈಮೇಲೆಲ್ಲ ಎರಚಿ ಕ್ಕೆಮುಗಿದು

‘ಎನಾರ ತಪ್ಪಿದರೆ ಹೊಟ್ಟಿ ಒಕಳ ಹಾಕವ್ವ ಒಪ್ಪಿಗೆ ಕೊಡು’ ಅಂದನು . ಅವನ ಆ ಜೂಪೂ ದನಿ ಮಾರಿ ಗುಡಿ ತುಂಬ ದನಿಗುಟ್ಟಿತು. ದೂರದಲ್ಲಿ ಗಲಬೆ ಬಿಟ್ಟರೆ ಮಾರಿ ಗುಡಿ ಒಳಗೆ ಎಲ್ಲರು ಉಸುರು ಕಟ್ಟಿ ನಿಂತಿದ್ದರು. ಅವರು ಹಾಗೆ ನಿಂತಿರುವದು ಆಡುಗಳು ಕೆಣ್ಣಗಳನ್ನು ಮಾತ್ರವೇ ಸುತ್ತುಗು ತಿರುವಿಸುತ್ತ ನೋಡುವದು ಸ್ವಲ್ಪ ಹೊತ್ತು ನಡೆಯಿತು . ಆಮೇಲೆ ಆಡುಗಳು ಒಂದೆ ಸಮಕ್ಕೆ ತಲಮಯ್ಯಿ ವದರಿದವು. ಅದಾದ ಮೇಲ ಆಡು ಹಿಡಿದಿದ್ದವರು ಅವನ್ನು ತರಾಮಾರ ಎಳಕೊಂಡು ಹೊರಕ್ಕೆ ನಡೆದರು. ತಮ್ಮಟೆ ದನಿ ಅಲ್ಲಿಂದ ಏಷುತ್ತಿದ್ದ ಗಲುಗು ಗದ್ದಲವನ್ನು ನುಂಗಲು ಆರಂಭಿಸಿತು . ಹಾಗೆ ನೆಡೆದವರ ಜೊತೆಗೆ ಒಂದಿಷ್ಟು ಐಕಳೂ ಅಮಾಸನೂ ಸೇರಿ ಹಿಂಬಾಲಿಸಿದವು. ದೊಡ್ಡವರು ಗದರಿಸಿದರೂ ಅವರು ಅತ್ತ ತಿರುಗಿದಾಗ ಇತ್ತ ನಡೆದವು. ಹಾಗೆ ನಡೆದು ಒಟ್ಟಲ್ಲಿ ಒಂದು ಹಿತ್ತಲಿಗೆ ತಲುಪಿತು. ಅಲ್ಲಿದ್ದ ಕೊಂಟಿನ ಪಕ್ಕವೆ ಲವಾಗಿದ್ದು ಒಬ್ಬನು ಜೊರಿ ಹಿಡಿದು ಲೀಲಾಜಾಲವಾಗಿ ನಿಂತಿದ್ದನು. ಎಲ್ಲರ ಗಮನವೂ ಒಕ್ಕದೆ ಬಿದ್ದ ದೂರ ದೂರವೇ ಇದ್ದ ಐಕಳು ಮಕ್ಕಳು ಹತ್ತಿರಕೆ ಬಂದು ಮುತ್ತಿದ್ದು ಅಲ್ಲಿದ್ದವರಿಗೆ ಮರೆತು ಹೋಯ್ತು. ಇಬ್ಬರು ಆಡಿಗೆ ಹಿಂಗಾಲು ಮುಂಗಾಲು ಮಾಡಿ ಬಿಮ್ಮಿಗೆ ಹಿಡಿದು ಅದರ ‘ತ್ತನ್ನ ಕೊಂಟಿಗೆ ತರುತ್ತಲೇ ಕಾಯುತ್ತಿದ್ದ ಜೊರಿಯವ ಚಕ್ಕನೆ ಕತ್ತಿಗೆ ಜೊರಿಯಿಂದ ಒಂದೇಟು ಹಾಕಿ ಚುರು ಚುರು ಅನ್ನಿಸಿಬಿಟ್ಟಾಗ ದೇಹ ತಲೆ ಎರಡಾದವು. ಕತ್ತರಿಸಿ ಒಕ್ಕದೆ ಬಿದ್ದ ತಲೆಯ ಬಾಯಿಗೆ ಒಬ್ಬ ನೀರು ಹಾಕಿದನು . ಒಂದೆರಡು ಸಲ ಬಾಯಿ ಪಕಪಕ ಅಂದು ಮುಚ್ಚಿತು . ಆಕಡೆ ಅದರ ದೇಹ ಎಷ್ಟೇನ್ನೂ ಒದ್ದಾಡಲು ಒದ್ದಾಡುತ್ತಿದ್ದವು ತಲೆ ಮಾತ್ರ ಕೆಣ್ಣಗಳ ಮೇಲಕ್ಕೆ ಅಗಲಿಸಿ ಆಗಲೆ ಸ್ತಬ್ಧವಾಗಿ ಬಿಟ್ಟಿತು. ಒದ್ದಾಡುವ ದೇಹದಿಂದ ರಕ್ತ ಚಲಜಲನೆ ಜಿಮ್ಮೆತ್ತೆ ನೆಲಕ್ಕೆ..

ದೂದರೊಡನೆ ಸುತ್ತಲೂ ಕೆಂಪಗಾವರಿಸಿತು .. ಯಾರೋ ಒಂದು ಹೈದ
ತವಕನೆ ಓಡಿ ಆಡುಗಳ ಕತ್ತಿಗೆ ಸುತ್ತಿದ್ದ. ರಕ್ತ ಸೋರುತ್ತಿದ್ದ ಹೂವಸರವ
ತಂದು ಬಿಟ್ಟನು. ಅವ ಸುಮೃನಿರದೆ ಆದ ಅಮಾಸನ ಕತ್ತಿಗೆ ಸುತ್ತಿ ಬಿಟ್ಟು
ಹಣಿ ಅಂತಂದನು. ಅಮಾಸನಿಗೆ ಕತ್ತಿನ ಸುತ್ತಲ್ಲ ತಣ್ಣಗುಟ್ಟಿ ಅವನ
ಕತ್ತಿನಿಂದಲೂ ರಕ್ತ ತೊಟ್ಟಿಕ್ಕುತ್ತ ಅಮಾಸ ಬೆದರಿ ಬೆಚ್ಚಿ ಅಲ್ಲಿಂದ
ಕಂಬಿಕಿತನು. ಅವನಂತೆಯೇ ಒಂದಿಬ್ಬರು ಹಾಗೆ ಮಾಡಿದರು.
ಮಲಗಿದರೂ ಎಷ್ಟೋ ಹೊತ್ತಿನವರೆಗೆ ಇದೇನೇ ಅಮಾಸ ಕಣ್ಣಿಗೆ ಕಟ್ಟಿತ್ತು.
ಅದರೊಳಗೆ ಅವನು ಬೆಚ್ಚಿ ಬೆದರ ಎಷ್ಟೋ ಸಲ ಎದ್ದು ಕೂತನು. ಅವಶ್ಯ
ರಾತ್ರಿಯಲ್ಲ ಬೇಳಕು ಹಜ್ಜಿದರು. ಪರ ಉರಿನವರು ಹೆಚ್ಚಾಗಿ ಬಿಳಿ ದುಪ್ಪಟಿ
ಹೊದ್ದು ಮಾರಿ ಗುಡಿ ತುಂಬ, ಏಕಾಮಲಗಿದ್ದರು. ಅದೆಲ್ಲ ಸೇರಿಕೊಂಡು
ಮಾರಿಗುಡಿಗೆ ಮಾರಿಗುಡಿಯೇ ಬೆಳ್ಳಂಗಿತ್ತು.

ಅವಶ್ಯ ರಾತ್ರಿ ರೈಲ್ ಗ್ರಾಂಗುಮನ್ನು ಸಿದ್ದಪ್ಪನು ವೋವರಾಗಿ
ಹೊಟ್ಟಿ ತುಂಬ ಪರಮಾತ್ಮನನ್ನು ಹಾಕೊಂಡು ಬಂದಿದ್ದನು. ಅವನ
ತಪ್ಪಲಿದಿದ್ದರು ಅದು ಅವನನ್ನು ಆ ರಾತಿ ತುಂಬಾ ಆಡಿಸತೋಡಿತು.
ಅವನಿಗೋ ಕಣ್ಣ ಮುಚ್ಚಿದರೆ ಪ್ರಳಯ ಆಗುತ್ತಿತ್ತು. ಅದಕ್ಕೆ ಅವನು ಕಣ್ಣ
ಮುಚ್ಚಿದೆ ತೂರಾಡುವ ಹಾದಿಬಳಗ ಹಿಡಿದ್ದ್ದ ಕೋಲು ಉರುತ್ತ
ದಿಕ್ಕಾಪಾಲು ನಡೆದಾಡತೋಡಿತನು. ಹಾಗೆ ನಡೆದಾಡತ್ತಿರುವಲ್ಲಿ
ಉರಿಯೋ ಲೈಟ್‌ಕಂಬ ಕಂಡು ಬಂದಲ್ಲಿ ಅವನಿಗೆ ರೋಷ ಹೊಮ್ಮಿತ್ತಿತ್ತು.
ರುಖಾಡಿಸಿ ಅದಕ್ಕೆ ಒದ್ದು ಬಿದ್ದು ಕೋಲಲ್ಲಿ ಜೋರು ಬಡಿಯುವನು.
ಅಲ್ಲಾಗುವ ಸದ್ದು ಸುತ್ತಮುತ್ತನೆಲ್ಲ ನಡುಗಿಸುತ್ತ ಏಳುತ್ತಿತ್ತು. ಅಷ್ಟಕ್ಕೂ
ಮುಗಿಸದೆ ಹಾಹೋ ಚೀರುತ್ತ ಅದನ್ನು ರಾಜಕಾರಣಿಯನ್ನೊ
ಕಾಂಟುಕೆರನ್ನೋ ರೈಲ್ ಬಾಸನ್ನೋ ಆಣಿ ಬಡ್ಡಿ ಸಾಲ ಕೊಡೊ

ಮಾದಪ್ಪನಮ್ಮೇ ಮಾಡಿಕೊಂಡು— ಥೂ ಸೂಳೆ ಮಗನಾ. ಬಿಳಿ ಬಟ್ಟ
ಹಾಕ್ಕೊಂಡು ದೇಸ ಸುತ್ತಿ ದೊಡ್ಡವ ಆಗ್ಗಿ ಏನೈ? ನೀನು ನನ್ನ
ಮತ್ತೊಕಂಡು ಮೂಗ ಮುಚ್ಚೊಳ್ಳಿಯಾ? ನಾವಂದ್ರು ಪರದೇಸಿಗಳಪ್ಪ.
ಎಲ್ಲಂದ್ರು ಅಲ್ಲಿ ಬೀದಿಗಿ ಬಿದ್ದಿರ್ತೀವಿ. (ವೋ ಎಂದು ದೊಡ್ಡದಾಗಿ
ಬಾಯಿ ದನಿ ತೆಗೆದು ಗೋಳೋ ಎಂದು ಅಶ್ವನು. ಮತ್ತೂ ಮಾತು
ಜೋರು ಮುಂದುವರಿಸಿದನು.)— ನಿಮ್ಮ ಕಾರ ನಮ್ಮ ಮೇಲೆ
ಬುಡಬೇಡುಮ್ಮೇ, ನನ್ನಾತ ಕೇಳಿ ನಗ್ನಾನೆ ನೊಡುಮ್ಮೇ, ನಗಪ್ಪ ನಗು ನಿಂಗ
ನಗೋ ಕಾಲ. ನೀ ಏನ ಮಾಡಿ ನಗ್ನೆ. ನಗು ಮಗನ. ಬಡವರ ಉದ್ದಾರ
ಮಾಡುವ ನೀನು. ನಗು ಮಗನ. ಕಮುನಿಸಂ ಬರ್ಜೇಕು. ಆಗ ನೀ
ನಗೋದ ಹೊಗ್ಗೇಕು. ಅಲ್ಲಿಗಂಟಾನು ನೀ ನಗ್ತಿ. ನಗಪ್ಪೇ ನಗು..
ಅಲ್ಲಿ ಅಲ್ಲೋಲ ಕಲ್ಲೋಲ ಏಳಿಸುತ್ತ ಅವನ ಮಾತು ಅಬನ ನಗು
ಎಲ್ಲವು ಬೀದಿ ತುಂಬಲ್ಲ ಬಿದ್ದು ಎದ್ದು ಆ ಕೊರೆಯುವ ರಾತ್ರಿ ಕತ್ತಲ
ಒಳಗ ಒದ್ದಾಡುತ್ತಿದ್ದವು. ಆ ಮಾತು ನಗುಗೆಲ್ಲ ನಿದ್ದೆ ಬಾರದಿದ್ದ ಅಮಾಸ
ಬೆಂಜಿ ಬೆಂಜಿ ಕೂರುತ್ತಿದ್ದನು. ಹೀಗೆ ಎಷ್ಟೋ ಹೊತ್ತು ನಡದು ಆಮೇಲ
ಸಿದ್ದಪ್ಪನ ದೇಹ ಎಲ್ಲಿ ಬಿತ್ತೋ ಹೇಗೆ ಬಿತ್ತೋ ಏನ ಕತಯೋ ಅವನ
ಮಾತು ಅವನ ನಗು ನಿಂತವು.

ಮಾರನೆ ದಿನ ಬಂತಲ್ಲ, ಅವತ್ತ ಉರು ಆಕಳಿಸುತ್ತ ಕಳೆಯಿತು.
ಯಾವಾವ ಜಗುಲಿ ನೋಡಿದರೂ ಜನವೆ ತುಂಬಿತ್ತು. ಅಷ್ಟಕ್ಕೂ ಎಷ್ಟೋ
ಜನ ಇನ್ನೂವೆ ಎದ್ದೆ ಇರಲಿಲ್ಲ. ಉದಾ: ಸಿದ್ದಪ್ಪ, ಮಧ್ಯಾಹ್ನ ಬಂತಲೆ
ಹುಲಿಯಾಸದವರಿಂದ ಚಲನವಲನ ಮಾರಿಗುಡಿಗೆ ಬಂತು. ಗೌಡರ
ಜೀತದಾಳು ಬಂದು ‘ಗೌಡ ಹಣ್ಣಿಗೆ ತಿಂಗ್ನುಕಾಯಿ ಬೇಕಂತೆ.’ ಎಂದು
ಅಂದು ಕುರಿಯಯ್ಯ ಕಿತ್ತೋ ಆಂತಲೆ ಅವ್ವ ಮರವ ನಿಮಿಷಕ್ಕೆ

ಹತ್ತಿ ಉದುರಿಸಿಕೊಂಡು ಹೋದನು. ಅತ್ತ ಹಟ್ಟಿಗಳ ಒಳಗ ಹೆಂಗಸರು ಚೆಂದಾಗಿ ತಲೆಬಾಚಿಕೊಂಡು ಹೂ ಮುಡಕೊಂಡು ಹೊರಕ್ಕು ಒಳಕ್ಕು ಓಡಾಡುತ್ತಿದ್ದರು. ಪ್ರಾಯದ ಹುಡುಗರಂತು ಆಗೀಗ ಆಡೊ ತುಡುಗು ಹುಡಿಗೇರ ರೇಗಿಸುತ್ತ ಅವುಗಳಿಂದ ಬೈಸಿಕೊಳ್ಳುತ್ತ ಇದ್ದವು. ಮಾರಿ ಗುಡೀಲಿ ಹುಲಿಯಾಸದ ತಮ್ಮಟೆ ಸದ್ಯ ಎಲ್ಲರನ್ನು ಒಕ್ಕೆಡೆಗೆ ಸೆಳೆಯುತ್ತಿತ್ತು. ಎಲ್ಲರು ಬರೊ ಹುಲಿಗಳನ್ನು ಕಾಯುತ್ತ ಕಾದಿದ್ದರು. ಹಾಗೆ ಇದ್ದು ಒಮ್ಮೆಗೆ ಹುಲಿಮನೆ ಬಾಗಿಲು ತೆರಕೊಂಡಿತು. ಎಲ್ಲರ ಕಣ್ಣಗಳೂ ದಬದಬ ಅಲ್ಲಿಗೆ ಬಿದ್ದವು. ಒಂದು ದೊಡ್ಡ ಯಾಸದ ಹುಲಿ ನಿಂಬೆ ಹಣ್ಣ ಬಾಯಲ್ಲಿ ಕಷ್ಟಿ ಒಳಗಿನಿಂದ ಹೊರಕ್ಕೆ ನೆಗೆದು ಬಂತು. ಬರುತ್ತಲೇ ಜನವೆಲ್ಲ ಹೌಹಾರಿ ಚದರಿ ಸರಿದು ಅಲ್ಲೆ ರೌಂಡಾಗಿ ಜಾಗವಾಯ್ತು. ಅದಾದ ಮೇಲೆ ನಾಕಾರು ದೊಡ್ಡ ಹುಲಿಗಳು ಕತ್ತೆ ಕಿರುಬ ನಗಸೋ ಕೊಡಂಗಿ ಒಂದಾದ ಮೇಲೊಂದು ಬಂದವು. ಬಂದವುಗಳಲ್ಲಿ ಒಂದು ಮರಿ ಹುಲಿಯೂ ಇತ್ತು. ಎಲ್ಲ ಬಂದಾದ ಮೇಲ ಎಲ್ಲರೂ ಸಾಲು ಸಾಲಾಗಿ ನಿಂತು ದೇವರಿಗೆ ಕೈ ಜೋಡಿಸಿ ತೀರುತ ತಕ್ಕಂದರು. ಆಮೇಲ ಅಲ್ಲಿಂದಲೇ ಕುಣಿತ ಆರಂಭ ಆಯ್ತು ಕತ್ತೆ ಕಿರಬನು ಎಲ್ಲರಿಗಿಂತಲೂ ಜೋರಾಗಿ ಮಜಬೂತಾಗಿ ಕತ್ತಿ ಹಿಡಿದು ನಿಂತಿದ್ದಲ್ಲಿ ಅವು ಅವ ತಮ್ಮಟೆ ದನಿಗೆ ಹೆಚ್ಚೆ ಹಾಕುತ್ತ ಬಂದ ಅಂದ್ರೆ ಜನಕ್ಕೆ ಜನವೆ ಘಲಾಂಗು ದೂರ ಜಿಗಿಯುತ್ತಿತ್ತು. ಕುಣಿತ ಬೀದಿಗೆ ಬಂದಾಗ ಹೆಂಗ್ನು ಮಕ್ಕಳು ಜಗಲಿ ಇಳಿದೆನೆ ಜೀವ ಹಿಡಕಂಡು ನೋಡುತ್ತಿದ್ದರು. ಏನಾರು ಕುಣಿತ ಅವರ ದಿಕ್ಕ ಬಂದರೆ ಗುಡಕ್ಕಂತ ಒಳಕ್ಕೂಗಿ ಬೆಲಕ ಹಾಕ್ಕೊಂಡು ಬಿಡುವರು. ಸಣ್ಣ ಹೈಕಳಂತು ದೂರ ದೂರವೆ ಇದ್ದು ಕುಣಿತ ಹೊದತ್ತ ಹೋದವು.

ಹಾಗೆ ಕುಣಿತ ನಡೆದು ಒಕ್ಕಲಗೇರಿಗು ಬಂದು ಅಲ್ಲಿ ಚಾವಡಿ ಮುಂದು ಕುಣಿತು. ಕುಣಿತಕ್ಕೆ ಗೌಡರು ಶಾಸುಭೋಗರು ಎನ್ನದೆ ಮುಂತಾದ ಮೇಲು ಜಾತಿ ಮೊಖಿಂಡರು ಸೇರಿದ್ದರು. ಅವರೆಲ್ಲ ಕುಣಿತದವರಿಗೆ ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಇನಾಮು ಕೊಟ್ಟು ಶಬಾಶಿಗಿರಿ ಪಡಕಂಡರು. ಉರ ಮೇಲಕ್ಕೆ ಕತ್ತಲು ಬಿದ್ದ ಕುಣಿತ ಮುಗಿದರೂ ಆದರೂ ಉರವರ ಕಣ್ಣ ಎತ್ತ ಹೋದರೂ ನಿದ್ದೆ ಮಾಡಲು ಕಣ್ಣ ಮುಚ್ಚಿದರೂ ಅಥವಾ ಹೆಂಡಿಗೆ ಸೀರೆ ಬಿಜ್ಜೆ ಬೆತ್ತಲೆ ಮಾಡಿ ನೋಡಿದರೂ ಕುಣಿತವೆ ಧಂಗು ಧಂಗು ಚುಕ್ಕಿ ತಮ್ಮಣಿ ದನಿ ಜೊತೆಲೆನೆ ಕಾಣುತ್ತಿತ್ತು.

ಗೌಡರು ಮಲಗಿದ್ದರೂ ನಿದ್ದೆ ಬಾರದ್ದಕ್ಕೆ ಅಡ್ಡಾಡಲು ಹೋರ ಬಂದರು. ಅವರ ಹಟ್ಟಿ ಜೀತಗಾರನು ಎಚ್ಚರವಾಗೆ ಇದ್ದುದರಿಂದ ಗೌಡರು ಬಂತಲೆ ಎದ್ದು ಕುಂತರು. ಬೀಡಿನ ಬಾಯಿಗೆ ಸಿಕ್ಕಿಸಿ ಕಡ್ಡಿಗೀರಲು ಆ ಬೆಳಕಿಗೆ ಆ ಕತ್ತಲಲ್ಲಿ ಅವರ ಮೊಖಿವಪ್ಪು ಕೆಂಪಗೆ ಕಂಡು ನಂದಿತು. ಗೌಡರು ಹೋಗೆ ನುಂಗುತ್ತ ಇದ್ದ ಆಮೇಲ ಜೀತಗಾರನ ದಿಕ್ಕ ತಿರುಗಿ ‘ಅದೇ ಆ ಮರಿಹುಲಿ ಮಾಡಿತ್ತಲ್ಲ. ಆ ಹೃದ ಯಾರ್ದು’ ಎಂದರು. ಜೀತಗಾರ ‘ಅದೇಉಳಿ. ಅಮಾಸ ಅಂತ’ ಅಂದನು. ‘ಅಮಾಸ ಅಂದ್ರ ?’ ಎಂದು ಮತ್ತೂ ಕೇಳಿದರು. ಅದಕ್ಕವ ‘ಅದೇಉಳಿ. ಆ ಕುರಿಯಯ್ದು ಜೊತೇಲಿ ಬಂದು ತಾಯಿ ತಂದ ಇಲ್ಲ ತಬ್ಬಲಿ ಹೃದ ಇತ್ತಲ್ಲ ಬುದ್ಧಿ. ಅದೇನೆ’ ಅಂದನು. ಗೌಡರೇ ಕೇಳಿದವರೆ ಅತ್ಯಾಶಯ್ಯ ಆದರು. ‘ಎಲಾ ಅವು. ಆಗ್ನೇ ಅಪ್ಪು ಬೆಳೆದು ಬುಟ್ಟಪ್ಪು’ ಅಂದರು. ಗೌಡರ ಕಣ್ಣಗಳ ಮುಂದಕ್ಕೆ ಅಮಾಸ ಹುಲಿಯಾಸ ಹಾಕಿ ಬಗೆಬಗೆಯಾಗಿ ಕುಣಿಯುತ್ತ ಬಂತೋ.

ದೇವನೂರು ಮಹಾದೇವ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವ (ಶಾಲಾ ದಾಖಿಲಾತಿಗಳ ಪ್ರಕಾರ 1948ರ ಜೂನ್ 10) ಅವರ ತಂದೆ ನಂಜಯ್ಯ ಮತ್ತು ತಾಯಿ ನಂಜಮ್ಮೆ.

ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಬರವಣಿಗೆ ಆರಂಭಿಸಿದ ಮಹಾದೇವ ಅವರ ಮೊದಲಕತೆ “ಕತ್ತಲ ತಿರುವು” (1967) ಪ್ರಕಟವಾದದ್ದು ಕನ್ನಡಪ್ರಭ ದಿನಪತ್ರಿಕೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ವತತ್ಕೋತ್ತರ ಪದವಿ (ಎಂ. ಎ 1973–74) ಪಡೆದ ಮಹಾದೇವ ಅವರು ವಿಶ್ವವಿದ್ಯಾಲಯದಲ್ಲಿ ಇದ್ದ ದಿನಗಳಲ್ಲಿಯೇ ಕಥಾಸಂಕಲನ ‘ದ್ಯಾವನೂರು’ (1973) ಪ್ರಕಟಿಸಿದ್ದರು. ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿಧ್ಯ ಅಕ್ಷರ (2012) ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಾದೇವ ಅವರ ಸಾಹಿತ್ಯ ಸಾಧನೆ ಕುರಿತು ‘ಅಭಿನವ’ ನಿಯತಕಾಲಿಕೆಯು ’ಯಾರ ಜಪಿಗೂ ಸಿಗದ ನವಿಲುಗಳು’ (1999) ಎಂಬ ವಿಶೇಷ ಸಂಚಿಕೆ ಪ್ರಕಟಿಸಿದೆ. ಕೆಲಕಾಲ ಮೈಸೂರಿನ ಸಿಬಿಎಲ್‌ನಲ್ಲಿ ಕೆಲಸ ಮಾಡಿದ ಮಹಾದೇವ ಅವರು ನಂತರ ಅದನ್ನು ತೊರೆದು ಕೃಷಿ ಆರಂಭಿಸಿದರು. ಕುಸುಮಬಾಲೆ ಕಾದಂಬರಿಗೆ ಸಂದ 1990ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು 2015ರ ನವೆಂಬರ್ 14 ರಂದು ಮರಳಿಸಿದರು. ಅದೇ ಸಂದರ್ಭದಲ್ಲಿ ಭಾರತ ಸರ್ಕಾರ ನೀಡಿದ ಪದ್ಮಶ್ರೀ ಪ್ರಶಸ್ತಿಯನ್ನೂ ಮರಳಿಸಿದರು. ಕನಾಂಟಕ ರಾಜ್ಯೋತ್ಸವ ಪ್ರಶಸ್ತಿ (1984), ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ (2012), ಅವಿಲ ಭಾರತ

ಸಾಹಿತ್ಯ ಸಮೀಕ್ಷನಾಧ್ಯಕ್ಷತೆ (2014)ಗಳನ್ನು ತಾತ್ಕಾರ್ತಿಕ ಕಾರಣಗಳಾಗಿ
ನಿರಾಕರಿಸಿದ್ದಾರೆ.

ರಾಜ್ಯ ಒಂದಾಯ ಸಾಹಿತ್ಯ ಸಮೀಕ್ಷನ(1984)ದ ಅಧ್ಯಕ್ಷತೆ
ವಹಿಸಿದ್ದ ಮಹಾದೇವ ಅವರಿಗೆ ಕನಾಂಟಿಕ ಸಾಹಿತ್ಯ ಅಕಾಡೆಮಿ ಗೌರವ
ಪ್ರಶಸ್ತಿ (1995), ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (2013),
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ (2012) ಗೌರವ
ಪ್ರಶಸ್ತವಾಗಿವೆ. ಅವರ ಒಡಲಾಳ ಕಾದಂಬರಿಗೆ ಕೊಲ್ಲತ್ತ ಭಾರತೀಯ ಭಾಷಾ
ಪರಿಷತ್ ಪ್ರಶಸ್ತಿ (1984) ಸಂದಿದೆ.

ಕಳೆದ ನಾಲ್ಕು ದಶಕಗಳಿಂದ ಕನಾಂಟಿಕ ಸಮಾಜವಾದಿ
ಚಳವಳಿಯಲ್ಲಿ ಸತ್ಯವಾಗಿ ತೊಡಗಿಸಿಕೊಂಡಿರುವ ಮಹಾದೇವ ಅವರು
ದಲಿತ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ರಾಜ್ಯದ
ರ್ಯಾತಸಂಘ ಮತ್ತು ಕೆಲ ದಲಿತ ಸಂಘಟನೆಗಳ ಜೊತೆ ಸೇರಿ ಪರ್ಯಾಯ
ರಾಜಕಾರಣದ ಪ್ರಯೋಗವಾಗಿ ಆರಂಭಿಸಿದ (2005) ರಾಜಕೀಯ ಪಕ್ಷ
ಸರ್ವೋಽದಯ ಕನಾಂಟಿಕದ ಅಧ್ಯಕ್ಷರಾಗಿದ್ದಾರೆ. 2017ರಲ್ಲಿ ಸರ್ವೋಽದಯ
ಪಕ್ಷವು ರಾಷ್ಟ್ರೀಯ ಪಕ್ಷವಾದ ಸ್ವರಾಜ್ ಇಂಡಿಯಾ ಜೊತೆಗೆ ವಿಲೀನವಾದ
ನಂತರ ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿದ್ದಾರೆ.
2016 ರ ಜುಲೈ ತಿಂಗಳಿನಲ್ಲಿ ಪ್ರಾರಂಭಗೊಂಡ ವಿವಿಧ ಸಂಘಟನೆ ಮತ್ತು
ಪ್ರಮುಖ ವ್ಯಕ್ತಿಗಳ ಒಕ್ಕೂಟ ‘ಜನಾಂದೋಲನಗಳ ಮಹಾಮೈತ್ರಿ’ಯ
ಪ್ರಮುಖರಲ್ಲಿ ಒಬ್ಬರು.

2. ಜೋಗೋರ ಅಂಜಪ್ಪನ ಕೋಳಿಕೆತೆ -ಮಾಸಿ ವೆಂಕಟೇಶ ಅಯ್ಯಂಗಾರ್

ನಮ್ಮ ಉರಿನ ಹಳೇ ಮುದುಕರಲ್ಲಿ ಬಹಳ ಹಳಬ ಜೋಗೋರ ಅಂಜಪ್ಪ, ಯಾವುದಾದರೂ ಮಾತಿಗೆ ಬಂದರೆ ಅಂಜಪ್ಪ, ತಾನು ಹೈದನಾಗಿದ್ದಾಗ ಅದು ಇದು ಆಯಿತು, ಎಂದು ಹೇಳುತ್ತಾನೆ. ಅಂಥ ಸಮಾಜಾರವನ್ನು ನೋಡಿದವರು ಇನ್ನು ಯಾರೂ ಈಗ ಜೀವಂತರಾಗಿಲ್ಲ. ಶಿಪಾಯಿ ದಂಗೆ ಆದ ಕಾಲಕ್ಕೆ ಅಂಜಪ್ಪ ಹುಡುಗನಂತೆ. ಈಗವನ ವಯಸ್ಸು ಕೇಳಿದರೆ ಅವನು ನೂರು ವರುಷ ಇರಬೇಕು ಎನ್ನುತ್ತಾನೆ. ಈಗ ಹತ್ತು ವರುಷದಿಂದ ಅವನಿಗೆ ನೂರು ವರುಷ ವಯಸ್ಸು. ಮುಖ್ಯವಾಗಿ ಈ ಕಾರಣದಿಂದ ಅಂಜಪ್ಪ ಎಲ್ಲಾ ಸಂದರ್ಭದಲ್ಲಿಯೂ ಎಂಥವರಿಗಾದರೂ ಬುದ್ಧಿ ಹೇಳುವ ಅಧಿಕಾರವನ್ನು ಪಡೆದಿದ್ದಾನೆ. ಈ ವಿಚಾರದಲ್ಲಿ ಇತರರಿಗೆ ಏನಾದರೂ ಸಂದೇಹವಿದ್ದರೂ ಅಂಜಪ್ಪನಿಗೆ ಲೇಶವಾದರೂ ಇಲ್ಲ. ಹೀಗೆ ಮಾಡು, ಹಾಗೆ ಮಾಡು, ಎಂದು ಅಂಜಪ್ಪ ಹೇಳಿದಾಗ ಯಾರಾದರೂ ಒಡನೆಯೇ ಒಪ್ಪದೇ ಇದ್ದರೆ ಅವನು “ಏನಯ್ಯ ಇದು ? ನಿಮಿಪ್ಪ ಮನುಷ್ಯಾಗಿನೆನ್ನ ಗಡ್ಡ ನರೆತಿತ್ತು. ನನ್ನಾತ್ಮ ನಿನಗೆ ಹಗುರಾಯಿತೆ” ಎಂದು ಕೇಳುವನು. ಪ್ರಾಯಶಃ ವಿಸ್ತಾರವಾದ ಅವನ ಅನುಭವದ ಫಲವಾಗಿ ಅವನು ಕೊಡುವ ಬುದ್ಧಿವಾದ ಒಳ್ಳೆಯದಾಗಿಯೇ ಇರುತ್ತದೆ. ವಯಸ್ಸಿನಲ್ಲಿ ಜಾಂಬವಂತನಾಗಿದ್ದ ಹಾಗೆ ಅಂಜಪ್ಪ ಬುದ್ಧಿಯಲ್ಲಿ ಹನುಮಂತ.

ಮೂರು ದಿವಸದ ಹಿಂದೆ ಅಂಜಪ್ಪ ರಂಗಪ್ಪನ ಮನಿಗೆ ಬಂದಿದ್ದ. ರಂಗಪ್ಪನಿಗೆ ನಮ್ಮ ತಾಲ್ಲೂಕಿನಲ್ಲಿ ಬೆಂಚು ಮಾತ್ರಾಜೀಸ್ವೇಷು ಕೆಲಸಕ್ಕೆ ನಿಯಮಿಸಿ ಈಗ ಕೆಲವು ದಿನಗಳ ಹಿಂದೆ ಆರ್ಥರು ಬಂದಿತು. ನಮ್ಮ ಉರಿನ ಜನಕೆಲ್ಲಾ ಇದು ಬಹಳ ಸಂತೋಷ : ನಮ್ಮ ಶಾನುಭೋಗರು ಸಜಾಕೊಡುವ ಅಧಿಕಾರಾನ ಪಡೆದಿದ್ದಾರೆ ಎಂತ. ಹಳ್ಳಿಯ ಜನರಿಗೆ ಈ ಸಜಾಕೊಡುವುದು ಎನ್ನುವುದು ಬಹು ದರ್ಶಕ ಶಕ್ತಿ ಎಂದು ಭಾವನೆ. ಏನಿಲ್ಲ ಎಂದರೂ ಈ ಅಧಿಕಾರ ಬಂದವನು ಒಬ್ಬ ಸುಬೇದಾರರಿಗೆ ಸಮನಾದ ಹಾಗೆ ಲೆಕ್ಕಾ ಪೂರ್ವದಲ್ಲಿ ಸುಬೇದಾರಿಗೆ ಮತ್ತು ಅವರಿಗೆ ಮೇಲ್ಪಟ್ಟಿವ ರಿಗೆ ಮಾತ್ರ ಈ ಅಧಿಕಾರವಿರುತ್ತಿತ್ತು. ಈಗ ಸರ್ಕಾರದವರು ಅದನ್ನು ಸುಬೇದಾರರಿಂದಲೂ

ಕಿತ್ತಲ್ಕೊಂಡಿದ್ದರೆ ಎಂದು ಜನರ ಎಣಿಕೆ. ಆದ್ದರಿಂದ ಹಾಗೇನೇ ನೋಡಿದರೆ ಈ ಅಧಿಕಾರ ಬಂದ ಮನುಷ್ಯ ಸುಭೇದಾರರಿಗಿಂತ ಒಂದು ಗುಲಾಗಂಜಿಯವು ಮೇಲಿನ ಹುದ್ದೆ ಪಡೆದ ಹಾಗೆಯೇ, ಗ್ರಾಮದ ಮುಖ್ಯ ವೃದ್ಧನಾದ ಅಂಜಪ್ಪ ತನ್ನೂರ ಶಾಸುಭೋಗರಿಗೆ ಬಂದ ಈ ಮರ್ಯಾದೆಯ ಸಮಾಚಾರವನ್ನು ಕೇಳಿ ಅವರನ್ನು ಮಾತನಾಡಿಸುವುದಕ್ಕೆ ಮತ್ತು ಸ್ವಲ್ಪ ಬುದ್ಧಿ ಹೇಳುವುದಕ್ಕೆ ಎಂದು ಬಂದ.

ಅಂಜಪ್ಪ ಬಂದದ್ದನ್ನು ನೋಡಿ ರಂಗಪ್ಪ "ಬಾ, ಅಂಜಪ್ಪ ಕುಳಿತುಕೋ" ಎಂದ.

ಅಂಜಪ್ಪ : "ವಿನಮ್ಮ, ನಿನ್ನ ಮೇಸ್ಟೀಟು ಕೆಲಸ ಬಂತಂತಲ್ಲ. ಬಾಳಾ ಸಂತೋಸ,"

ರಂಗಪ್ಪ : "ಸಂತೋಸ ಏನೋ ಸರಿ ಅಂಜಪ್ಪ, ಆದರೇನು ? ಬಿಟ್ಟಿ ದುಡಿಯೋದು. ದುಡ್ಲಿಲ್ಲ, ಕಾಸಿಲ್ಲ."

ಅಂಜಪ್ಪ : "ದುಡ್ಲಿಲ್ಲ ? ಯಾಕ ದುಡ್ಲಿಲ್ಲ ?"

ರಂಗಪ್ಪ : "ಇದು, 'ಬೆಂಚು ಮೇಸ್ಟೀಟು' ಎಂತ ಮರ್ಯಾದೆಗೆ ಕೆಲ್ಲಾ ಮಾಡೋದು. ಇದಕ್ಕೆ ಸರ್ಕಾರದವರು ಸಂಬಳ ಹೊಡೋದಿಲ್ಲ."

ಅಂಜಪ್ಪ : "ಸಂಬಾ ಇಲ್ಲದೀರ ಇದ್ದರೂ ದುಡ್ಲು ಯಾಕಿಲ್ಲ ? ಸಂಬಾ ತಕ್ಕಳಿಂಧಿರ್ಯಾರು ಸಂಬಾ ನ ಮೇಲ್ಮೈನ ದುಡ್ಲು ಅಂತ ಮಾಡಿರಲೀಲಾವಾ ? ಸಂಬಾ ಒಂದಾದರೆ ಸಂಪಾದನೆ ಹತ್ತು,"

ರಂಗಪ್ಪ : "ಅದೆಲ್ಲ ಪೂರ್ವಕಾಲದ ಮಾತು. ಈಗ ಲಂಚಾ ಗಿಂಚಾ ನಡೆಯೋದಿಲ್ಲ."

ಅಂಜಪ್ಪ : "ನಡೆಯೋರಿಗೆ ನಡೆತದೆ. ಇಲ್ಲದೇ ಇದ್ದೋರಿಗೆ ಇಲ್ಲ ತಾನೆ. ಹೋಗ್ನಿ, ಈಗ ನೀನು ಕೋಪ ಬಂದ್ರೆ, ಸುಭೇದಾರ್ಯ ನಿಲ್ಲಿಸಿ ಜುಲಾನೆ ಹಾಕ ಬಹುದೋ ಇಲ್ಲೋ ?"

ರಂಗಪ್ಪ : "ನೀನು ಮೇಸ್ಟೀಟಾಗಿದ್ದರೆ ಹಾಗೆ ಮಾಡಬಹುದಾಗಿತ್ತು. ನಾನು ಶಾಸುಭೋಗ, ಸುಭೇದಾರಿಗೆ ಜುಲಾನೆ ಹಾಕಿದರೆ ಖಾತೇ ಬರಲಿಲ್ಲ ಅಂತ ಅವರು ನನ್ನ ಕೆಲಸದಿಂದ ತೆಗೀತಾರೆ."

ಅಂಜಪ್ಪನಿಗೆ ಇದು ನ್ಯಾಯ ಎಂದು ತೋರಿತು. ಓ ಹೌದು ಎನ್ನುತ್ತಾ ಅವನು ಸಂಚಿಯನ್ನು ತೆಗೆದು ಅಡಕೆ ಎಲೆಯನ್ನು ಆರಿಸುವುದರಲ್ಲಿ ತೊಡಗಿದನು. ಅಂಜಪ್ಪನ ಸಂಚಿಯಲ್ಲಿ ಎಲೆಯೂ ಅಡಕೆಯೂ ಮೂರು ಪಾಲು ಅವನ ಹಾಗೆಯೇ ವಯಸ್ಸಾದುವು. ಅವನು ಆಗಾಗ ಎಲೆ ತೆಗೆದುಕೊಳ್ಳುವುದಾದರೂ ಅಯ್ಯೋ ಇದು

ಹೋಗುತ್ತದಲ್ಲ ಎಂದು ಬಹಳ ಬಾಡಿರುವ ಎಲೆಯನ್ನೇ ಹಾಕಕೊಳ್ಳುವನು. ಅದನ್ನು ಎಸೆಯುವುದಕ್ಕೆ ಇಟ್ಟೆಲ್ಲ. ಬಾಡಿರುವ ಎಲೆ ಮುಗಿಯುವ ವೇಳೆಗೆ ಹೊಸದಾಗಿ ತೆಗೆದುಕೊಂಡ ಎಲೆಯೂ ಬಾಡುತ್ತ ಬಂದಿರುವುದು. ಅಂತು ಸಂಚಿಯಲ್ಲಿ ನಾಲ್ಕು ಹಸುರು ಎಲೆ ಇದ್ದರೂ ಅವನು ಹಾಕಕೊಳ್ಳುವುದು ಬಾಡಿದ ಎಲೆಯನ್ನೇ. ಅವನ ಸಂಚಿಯ ಅಡಕೆಯೂ ಪ್ರಸಿದ್ಧ. ಅಡಕೆ ಎನ್ನುವುದು ಎಲೆಯೊದನೆ ಅಗಿದು ನುಂಗುವ ಪದಾರ್ಥ ಎಂದು ತಿಳುವಳಿಕೆಯಲ್ಲಿದವರ ಭಾವನೆ. ಅಡಕೆಯ ಉದ್ದೇಶ ಮುಖ್ಯವಾಗಿ ಬಾಯಲ್ಲಿ ನೀರೂರಿಸುವುದು ಮಾತ್ರ, ತಾನು ನೀರಾಗುವುದಲ್ಲ. ಬಹಳ ಹೊತ್ತು ಬಾಯಲ್ಲಿಟ್ಟುಕೊಂಡು ನೀರೂರಿ ನೆನೆದ ಮೇಲೆ ಅದು ಎಲೆಯೊಂದಿಗೆ ಜೊಣವಾಗಬೇಕು. ಬಾಯಿಗೆ ಹಾಕಕೊಂಡು ಸ್ಪೃಹ ಹೊತ್ತಿಗೆ ಮೆದುವಾಗಿ ಬಿಟ್ಟರೆ ಅರವತ್ತು ಗಳಿಗೆಯೂ ಎಲೆ ಅಡಕೆ ಹಾಕೋದಕ್ಕೆ ಎಷ್ಟು ಅಡಕೆ ಆದರೆ ಸಾಕಾದೀತು? ಅಂಜಪ್ಪ ಬಾಡಿದ ಒಂದು ಎಲೆಯನ್ನೂ ಸಣ್ಣ ಒಂದು ಅಡಕೆಯನ್ನೂ ಬಾಯಿಗೆ ಹಾಕಕೊಂಡು ಸುಣ್ಣದ ಕಾಯಿಂದ ಸ್ಪೃಹ ಸುಣ್ಣವನ್ನು ತೆಗೆದು ಕೊಂಡು “ಅದಿರಲಿ, ನಾನು ನಿನಗೆ ಒಂದು ಮಾತು ಹೇಳಬೇಕು ಅಂತ ಬಂದೆ” ಎಂದ.

ರಂಗಪ್ಪ : “ವಿನು ಮಾತು ಅಂಜಪ್ಪ ? ಹೇಳು, ನೀನು ಅನುಭವಸ್ಥ, ನಮ್ಮಂತವರಿಗೆ ತಿಳಿಯಬೇಕಾದದ್ದು ನಿನಗೆ ನೂರು ಮಾತು ಗೊತ್ತಿದೆ.”

ಅಂಜಪ್ಪ : “ಅದಕಾಗಿಯೇ ನಾ ಬಂದದ್ದು, ನೀನು ಮೇಸ್ಟ್ರಿಟಾಗಿದ್ದೀಯಲ್ಲ, ಜನರು ಎದುರಿಗೆ ಬಂದಾಗ ಇವರು ಸತ್ಯವಂತು, ಇವರು ಕಳ್ತು, ಅಂತ ಸರಿಯಾಗಿ ತಿಳಿದು ಶಿಕ್ಕೆ ಕೊಡಬೇಕು. ಈ ಪ್ರೋಲಿಸೋರೂ ಲಾಯರೀಗಳೂ ಹೇಳೋ ಮಾತು ಕೇಳಬಿಟ್ಟ ಶಿಕ್ಕೆ ಕೊಡಬಾರದು. ಅದನ್ನು ನಿನಗೆ ಹೇಳೋಕೆ ಬಂದೆ.

ರಂಗಪ್ಪ : “ಅದೇನೋ ಸರಿ. ಆದರೆ ಸತ್ಯವಂತು, ಕಳ್ತು, ಅನ್ನೋದು ಅವರ ಮಾತು, ಇವರ ಮಾತಿನಿಂದ ತಿಳಿಯಬೇಕು. ಮೇಸ್ಟ್ರಿಟು ಇನ್ನೇನು ಮಾಡೋಕೆ ಆಗ್ತರೆ.”

ಅಂಜಪ್ಪ : “ಮೇಸ್ಟ್ರಿಟು ಅಂದಮೇಲೆ ನಿಜ ಹೆಗಿರಬಹುದು ಎಂತ ಯೋಜನೆ ಮಾಡಬೇಕು. ಎದುರಿಗೆ ಬಂದಿರೋ ಮನುಷ್ಯನನ್ನ ಏನು ಅಂತ ಕೇಳಬೇಕು.”

ರಂಗಪ್ಪ : “ಅಂಜಪ್ಪಾ ನೀನು ಹೋಪಿಸಿಕೋಬೇಡ. ನಿನ್ನ ಒಂದು ಮಾತು ಕೇಳಬೇನೆ.”

ಅಂಜಪ್ಪ : “ವಿನು ಕೇಳಬ್ಬು, ಕೋಪ ಯಾಕೆ ?”

ರಂಗಪ್ಪ : ನಿನ್ನೇಲೆ ಯಾವಾಗಲಾದರೂ ಮೇಸ್ಟ್ರಿಟ್ ಥಿರ್ಯಾದಾಗಿತ್ತೆ ?

ಅಂಜಪ್ಪ : “ಸೈ. ನನ್ನ ವಂತಕಾರಿ, ಅದೇ ಅಣ್ಣ ನಾನು ಹೇಳೋಕೆ ಬಂದಿದ್ದು ನಿನ್ನೇ. ಒಂದು ಕೋಳಿ ಕದ್ದೆ ಅಂತ ಫಿಯರ್‌ದು ಮಾಡಿದರು. ಕದೀಲೀಲ್ಲ ಅಂತ ನಾನು. ಕದ್ದು ಅಂತ ಅವರು. ಕೊನೆಗೆ ನಾನು ತಪ್ಪಿತಸ್ತ ಅಂತ ಮಾಡಿದರು. ಇಪ್ಪತ್ತು ರೂಪಾಯಿ ಜಲಾನೆ ಕೊಟ್ಟರೆ ಹಾಗೇ ಬಿಡುತ್ತೀವಣ್ಣ, ಆಗದಿದ್ದರೆ ಜ್ಯೇಲು ಅಂದರು. ಜಲಾನೆ ಕೊಟ್ಟ ಮಾನವಾಗಿ ಬಂದೆ.”

ರಂಗಪ್ಪ : “ನೀನು ಕೋಳಿ ಕದ್ದೆ ಅಂತ ಅವರು ಹ್ಯಾಗೆ ಹೇಳಿದರು ? ಕೋಳಿ ನಿನ್ನ ಹತ್ತಿರ ಇತ್ತೇನು ?”

ಅಂಜಪ್ಪ : “ಇತ್ತು, ನನ್ನನ್ನು ಹಾಳುಮುಂಡೇ ಕೋಳಿ ನನ್ನ ತಾವ ಇರೋ ವತ್ತಿಗೇ ಅಲ್ಲವಾ ನಾನು ಸಿಕ್ಕೊಂಡದ್ದು.”

ರಂಗಪ್ಪ : “ಇನ್ನು ನೀನು ಕದ್ದ ಹಂಗಾಯಿತಲ್ಲ.”

ಅಂಜಪ್ಪ : “ಅದ್ದೆ ಅಪ್ಪ ನಾನು ಹೇಳೋದೂ. ಕೋಳಿ ನನ್ನ ತಾವಿತ್ತು. ಆದ್ದೆ ನಾನು ಅದನ ಕದೀಲೀಲ್ಲ.”

ರಂಗಪ್ಪ : “ಹಾಗಾದಮೇಲೆ ಏನು ಸಮಾಚಾರ ಸರಿಯಾಗಿ ಹೇಳಿಬಿಡು ಕೇಳೋಣಂತೆ” ಎಂದ. ಅಂಜಪ್ಪ ಹೇಳಿದ.

2

ಇದು ನಡೆದದ್ದು ಸುಮಾರು ನಲವತ್ತು ವರುಷದ ಹಿಂದೆ ಇರಬಹುದು. ಆಗೇ ಅಂಜಪ್ಪನಿಗೆ ಮಧ್ಯದ ವಯಸ್ಸು. ಆಗಿನ ದಿವಸಕ್ಕೆ ಅವನು ತನ್ನ ಕಸಬಿಗಾಗಿ ಉಂಟಾರು ಸುತ್ತುತ್ತಾ ಇದ್ದ. ಜೋಗಿಗೆಯವರ ಕಸಬು ಅಂದರೆ ಸೋಗಸಾಗಿ ವೇಷ ಹಾಕಿಕೊಂಡು ಎಡಹೆಗಲಿಗೆ ಜೋಳಿಗೆ ಬಲಹೆಗಲಿಗೆ ಕಿಂದರಿ ತೊಗುಹಾಕಿ ಕೊಂಡು ತಾತನ ಕಾಲದಿಂದ ಬಂದ ಪದಗಳನ್ನು ಹಾಡುತ್ತಾ ಉರೆಲ್ಲ ಭಿಕ್ಕೆ ಎತ್ತುವುದು. ಅಂಜಪ್ಪನ ತಾತ ಮುತ್ತಾತನ ಕಾಲಕ್ಕೆ ಜೋಗಿಗಳು ಭಿಕ್ಕೆ ಎತ್ತುವುದು ಹೊರತು ನೆಲ ಉತ್ತರ್ದಿಲ್ಲ. ಈಚೆಗೆ ಕಾಲ ಕೆಟ್ಟ ಹೋಗಿ ಜೋಗಿಗಳಾನೂ ಸಾಗುವಳೀ ಕೆಲಸ ಮಾಡುತ್ತಾ ಇದಾರೆ. ಅಂಜಪ್ಪ ಇದನ್ನು “ಬ್ಯಾಮಣರು ಪ್ಯಾಟೆಗಳಾಗೆ ಜೋಡಿನ ಅಂಗಡಿ ಇಟ್ಟೋಹಂಗೆ” ಅಂತ ವರ್ಣಿಸುತ್ತಾನೆ. ಭಿಕ್ಕೆ ಬೇಡಬೇಕು ಅಂದರೆ ನೀಚವೃತ್ತಿ ಎಂದು ನಾವು ತಿಳಿಯಬಹುದು. ಅಂಜಪ್ಪ ಈ ಮಾತನ್ನು ಒಪ್ಪುವವನಲ್ಲ. “ಜೋಗಿ ಅಂದ್ದೆ ಏನು ಸುಮ್ಮನೆ ಆಯಿತ ? ಇಪ್ಪತ್ತು ವರ್ಷ ಅಪ್ಪ ಜೋತೆಗೋ ಮಾವನ ಜೋತೆಗೋ ಕಿಂದಿ ಹೊತ್ತುಕೊಂಡು ತಿರುಗಿ, ಹಾಜೋ ಪದಾನ ಜೋತೆಗೆ ಹಾಡ್ತಾ, ಕಸಬು ಕಲಿಯೋದು ಅಂದ್ದೆ ಬಿಟ್ಟಿಯಾಯ್ತನಪ್ಪ ? ಯಾವ ಹೃದಾ ಬೇಕಾದ್ದೂ ನೇಗಿಲ ಹಿಂದೆ ನಿಂತುಕೊಂಡು

ಎತ್ತಿನ ಬಾಲ ತಿರುವಿ ಜೋ ಜೋ ಎನ್ನಬಹುದು. ಪದಾ ಕಲಿಯೋಂದ್ದೇ ನಾಲ್ಕೆ ಬೇಡಾ ? ಬುದ್ದಿ ಬೇಡಾ ? ಉಂ ಅಂದ್ರೆ ಬಂದುಬಿಡ್ಡದೆಯಾ ? ಲಕ್ಷೀ ಅಂತಾ ಅನ್ನೋದಕ್ಕೆ ಎಲ್ಲಾರಿಗೂ ಬರಾದೆಯಾ ? ಅನ್ನ ಅಂತ ಕೇಳು, ಕ್ಕೀ, ಕ್ಕೀ ಅಂತ ಸೀನುತ್ತಾರೆ. ದೈಪದದೇವಿ ಅನ್ನೋಕೆ ಬಾಯಿ ತಿರುಗೋದು ಸುಲಭಾಯಾ? ನಾನು ಕಸಬು ಕಲ್ತಿ ಅನ್ನೋಕಾದ್ರೆ ನನಗೆ ಇಪ್ಪತ್ತೆದು ವಸ್ರ ಆಗಿತ್ತು. ಆಮೇಲೆ ನಮ್ಮಪ್ರ ‘ಈಗ ಪರವಾ ಇಲ್ಲ, ನೀನೊಬ್ಬನೇ ಹೋಗಬಹುದು’ ಅಂತ ಬಿಟ್ಟ” ಎನ್ನುವನು. ಎಂದರೆ ಜೋಗಿಯಾಗಬೇಕಾದರೆ ಈಗ ನಾವು ಬಿ.ವ. ಡಿಗ್ರಿ ಪಡೆಯಬೇಕಾದರೆ ಹೇಗೋ ಹಾಗೆ ಕಷ್ಟ. ಅಂಜಪ್ಪ ನಮ್ಮ ಸುತ್ತಿನ ಅರವತ್ತು ಎಪ್ಪತ್ತು ಗ್ರಾಮಗಳಲ್ಲಿ ಓಡಿಯಾಡುತ್ತಿದ್ದನೆಂದು ನನಗೆ ತೋರುತ್ತದೆ. ಜೋಗಿಯಾದವನು ಮನೆ ಬಿಟ್ಟ ಹೊರಡಬೇಕಾದರೆ ಎಲ್ಲಾ ಭಿಕ್ಷುಕರ ಹಾಗೆ ಹೊರಡುವುದಕ್ಕಿಲ್ಲ. ನಾಟಕದಲ್ಲಿ ರಾಜನ ಪಾತ್ರವನ್ನು ವಹಿಸುವವನು ಹೇಗೆ ಮುಖಕ್ಕೆ ಹುಬ್ಬಿಗೆ ಕೆನ್ನೆ ಮೀಸೆ ತುಟಿಗೆ ಬಣ್ಣಿಗಳನ್ನು ಹಾಕಿಕೊಳ್ಳುವನೋ ಹಾಗೆ ಹಾಡುವುದಕ್ಕೆ ಹೋಗುವ ಜೋಗಿ ಸಂಪ್ರದಾಯದ ಪ್ರಕಾರ ಅಲಂಕಾರ ಮಾಡಿಕೊಳ್ಳಬೇಕು. ಜೋಗಿ ಶ್ರೇವನೂ ಅಲ್ಲ ಬೈಷಣಿ ವನೂ ಅಲ್ಲ : ಕ್ಷಮ್ಮದ್ರು ದೇವತೆಗಳನ್ನು ಪೂಜಿಸುವವನೂ ಅಲ್ಲ: ಇದಿಪ್ಪರಲ್ಲಿ ಯಾವುದನ್ನೂ ಬಿಟ್ಟವನೂ ಅಲ್ಲ. ಆದದ್ದರಿಂದ ಅವನ ಮುಖಿದ ಮೇಲೆ ವಿಭಿನ್ನ ಕುಂಕುಮ ಅರಿಸಿನ ಈ ಮೂರೂ ಬೆರೆತ್ತಿರುವುವು. ಜೊತೆಗೆ ಕಾಡಿಗೆ, ಜೋಗಿಯ ಕಣ್ಣ ಬಹು ಕ್ಷುರವಾದದ್ದು. ಅದರಿಂದ ಜನಕ್ಕೆ ಕೇಡಾಗದೆ ಇರುವುದಕ್ಕೆ ಅವನು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡೇ ತಿರುಗುವನು. ಅದರಲ್ಲಿಯೂ ಆ ಪದಗಳನ್ನು ಹೇಳುವ ಹೋತ್ತಿನಲ್ಲಿ ಭೀಮ ಹನುಮಂತರ ಪಾತ್ರಗಳ ಮಾತನ್ನು ಹೇಳುವಾಗ ಕಣ್ಣಿಗೆ ಕಾಡಿಗೆ ಇರದೇ ಇದ್ದರೆ ಆ ತೀಕ್ಷ್ವವಾದ ದೃಷ್ಟಿ ಏನಾದರೂ ಜನಕ್ಕೆ ಸೋಕಿದರೆ ಅವರು ಅಲ್ಲಿಯೇ ಮೂರ್ಧ್ವ ಹೋದಾರು. ಮುಖಕ್ಕೆ ಒಂದು ಅಲಂಕಾರವಿರುವ ಹಾಗೆ ಆ ಬಟ್ಟೆಯೂ ಒಂದು ರೀತಿಯದಾಗಿರಬೇಕು. ರುಮಾಲು ಮೂರು ಬಣ್ಣಕ್ಕೆ ಕಡಪೆ ಇಲ್ಲದೆ ಬಣ್ಣಗಳ ಜಿಂದಿಗಳಿಂದ ಮಾಡಿದ್ದಾಗಿರಬೇಕು. ಅಂಜಪ್ಪ ಪ್ರಾಯದಲ್ಲಿ ನೋಡುವುದಕ್ಕೆ ಚೆನ್ನಾಗಿದ್ದ. ಈ ವೇಷವನ್ನು ಹಾಕಿಕೊಂಡು ಅವನು ಪದ ಹೇಳುತ್ತಾ ಬಂದರೆ ಉರಿನ ಹೆಂಗಸರು ಮತ್ತು ಅವನನ್ನು ಸುಮ್ಮನೆ ಸುತ್ತಿಕೊಳ್ಳುವರು. ದೊಡ್ಡ ಗೌಡರ ಮನೇ ಮುಂದೆಯೆಲ್ಲಾ ಹೆಂಗಸರು ಅವನನ್ನು ಕೂರಿಸಿ ಪದವನ್ನು ಹೇಳಿಸಿ ಕೆಳುಹಿಸುವರು. “ನಾನು ಬಹಳಾ ಪದಾ ಹೇಳಿವ್ವಿ ಬಹಳಾ ಜನಕ್ಕೆ ಸಂತೋಸ ಪಡಿಸಿವ್ವಿ” ಎಂತ ಅಂಜಪ್ಪ ಆಗಾಗ

ಹೇಳುತ್ತಾನೆ. ಈ ನಲವತ್ತು ವರ್ಷಗಳ ಹಿಂದೆ ಅಂತ ಅನ್ನೋ ಕಾಲದಲ್ಲಿ ಇವನ ಜೋಗಿ ಕಸಬು ಬಹಳ ಉಚ್ಛಾಯ ಸ್ಥಿತಿಯಲ್ಲಿದ್ದಿತು, ಇವನು ಬಹಳ ಜನಕ್ಕೆ ಬೇಕಾಗಿದ್ದನು.

ಇವನು ಹೋಗುತ್ತಿದ್ದ ಉರುಗಳಲ್ಲಿ ಕಾಳಾಪುರ ಒಂದು. ನಾನು ಉರಿನ ಹೆಸರನ್ನು ನಿಜವಾಗಿ ಹೇಳುತ್ತಿಲ್ಲ. ಕಾಳಾಪುರ ಎಂದು ಒಂದು ಉರು ಇದ್ದರೆ ನಾನು ಹೇಳುತ್ತಿರುವುದು ಆ ಉರನ್ನು ಅಲ್ಲವೆಂದು ತಿಳಿಯಬೇಕು. ನಾನು ಹೇಳುವುದು ಒಂದು ಉಹೆಯ ಹೆಸರು. ಕಾಳಾಪುರ ತಕ್ಕುಮಟ್ಟಿಗೆ ದೊಡ್ಡ ಉರು. ಆದದ್ದರಿಂದ ಅಂಜಪ್ಪ ಅಲ್ಲಿ ಹೋದಾಗ ಏರಡು ದಿವಸ ಮೂರು ದಿವಸ ಇದ್ದು ಬಿಡುವುದೂ ಉಂಟು. ಅಂಜಪ್ಪ ನೋಡುವುದಕ್ಕೆ ಚೆನ್ನಾಗಿದ್ದನೆಂದು ಹೇಳಿದೆನಷ್ಟೆ. ಅದು ನಾವು ಜ್ಞಾಪಕದಲ್ಲಿಟ್ಟಕೊಳ್ಳಬೇಕಾದ ಮಾತು. ಇದರ ಜೋತೆಗೆ ಇವನು ಅಲಂಕಾರ ಬೇರೆ ಮಾಡಿಕೊಂಡು ಹಳ್ಳಿಗೆ ಹೋದರೆ ಇವನ ರೂಪಕ್ಕೆ ಮೆಚ್ಚುವ ಹಳ್ಳಿಯ ಹೆಂಗಸರು ಇರುತ್ತಿದ್ದಢ್ಣ ನಾಟಕದಲ್ಲಿ ಸುಂದರವಾದ ನಟನನ್ನು ಮೆಚ್ಚುವ ಸ್ತೀಯರಿರುವಂತೆ ಸಹಜವಾದದ್ದೇ. ಸ್ವಲ್ಪ ವಯಸ್ಸಾದ ಹೆಂಗಸರಾದರೆ ಅವರ ಜೋತೆಗೆ ಕೊತು ಮಾತನಾಡುವುದಕ್ಕೆ ಅಂಜಪ್ಪ ಹಿಂತೆಗೆಯುತ್ತಿರಲಿಲ್ಲ. ಯಾಕೆಂದರೆ, ಇವನ ಸಂಗಡ ಮಾತನಾಡಿದ್ದಕ್ಕಾಗಿ ಅವರನ್ನು ಗದರಿಸುವವರು ಇರುತ್ತಿರಲಿಲ್ಲ. ಸ್ವಲ್ಪ ಜಿಕ್ಕ ವಯಸ್ಸಿನವರಾದರೆ ಅಂಜಪ್ಪ ಹಿಂತೆಗೆಯುತ್ತಿದ್ದ. ಮನೆಯ ಗಂಡಸರು ನೋಡಿದರು : “ಏನಯ್ಯ ಜೋಗಿ, ಭಿಕ್ಕ ತೆಗೆದುಕೊಂಡು ಹೋಗುವುದು ಬಿಟ್ಟ ಮನೆ ಹೆಂಗಸರ ಕೂಡ ಸರಸವಾಡುತ್ತಾ ಇದ್ದೀಯಾ ? ನಡಿ ಆಚಿಗೆ” ಎನ್ನುವರು. ಹೊರಗಿನವರು ಕಂಡರು : “ಏನು ಜೋಗಪ್ಪಾ ಪರವಾಯಿಲ್ಲ” ಎಂದು ನಗುವರು. ಭಿಕ್ಕೆಯಿಂದ ಜೀವಿಸುವ ಮನುಷನಿಗೆ ಈ ಏರಡು ಮಾತೂ ಕಷ್ಟವೇ. ಕಾಳಾಪುರದಲ್ಲಿ ಒಂದು ಸಲ ಇವನು ಹೋಗಿದ್ದಾಗ ಆ ಉರಿನ ಗೌಡನ ಹೆಂಡತಿ ಇವನನ್ನು ಕೂರಿಸಿ ಕೊಂಡು ಪದ ಕೇಳಿದಳಂತೆ. ಗೌಡನಿಗೆ ಅವಳು ಮೂರನೆಯ ಹೆಂಡತಿ. ಪದ ಹೇಳಿದ ಮೇಲೆ ಅವಳು ಇವನಿಗೆ ಸ್ವಲ್ಪ ಎಲೆ ಅಡಕೆ ಕೊಟ್ಟಳು. ಇವನು ಹಾಕಕೊಂಡು ಸ್ವಲ್ಪ ಹೊತ್ತು ಕುಳಿತ. ಮದ್ದೆ ಗೌಡ ಬಂದು ಇವನ ಮೇಲೆ ಬಹಳ ಕೋಟಿಸಿ ಕೊಂಡ. ಅಂಜಪ್ಪ ಸಾಮಾನ್ಯವಾಗಿ ಬದಲು ಹೇಳುವವನಲ್ಲ. ಗೌಡ ಸ್ವಲ್ಪ ಕೆಟ್ಟ ಮಾತು ಹೇಳಿದ್ದರಿಂದ ಇವನಿಗೂ ರೇಗಿತು. “ನನ್ನ ಏನೋ ಮಾತನಾಡಿಬಿಟ್ಟಿರಿ. ಗೌಡರೇ. ನೀವು ನಿಮ್ಮ ಹೆಂಡಿರನ್ನ ಏನೆಂದು ತಿಳಿದುಕೊಂಡಿದ್ದೀರ ? ನೀವು ಮಾನವಂತರಾದರೆ ನಿಮ್ಮ ಹೆಂಡರಿಗೆ ಹೇಳಿರ, ನನ್ನಾಕೆ ಬಯ್ತೀರ” ಎಂದ. ಗೌಡ, “ಎಚ್ಚರಿಕೆಯಿಂದ ಇರು

ಜೋಗಿ, ಯಾವಾಗಲಾದರೂ ಬಲಿಹಾಕಿಬಿಟ್ಟೇನು” ಎಂದ, ಅಂಜಪ್ಪೆ ತಾನೂ ಬದಲಿಗೆರಡು ಮಾತು ಹೇಳಿ ಜೋಗಿಗೆ ತೆಗೆದುಕೊಂಡು ಹೊರಟುಹೋದ.

ಇದಾದ ಮೇಲೆ ಅಂಜಪ್ಪೆ ಕಾಳಾಪುರಕ್ಕೆ ಒಂದು ಸಲವೋ ಏರಡು ಸಲವೋ ಹೋಗಿದ್ದ. ಏನೂ ವಿಶೇಷ ನಡೆಯಲ್ಲಿ. ಮೂರನೆಯ ಸಲ ಹೋಗಿದ್ದಾಗ ಆ ಉರಿನ ಎಂಥದೋ ಕೇರಿಯಲ್ಲಿ ಒಂದು ಜಗಲಿಯ ಮೇಲೆ ಕೂತು ಪದ ಹೇಳುತ್ತಿರಬೇಕಾದರೆ ಪಕ್ಕದ ಮನೆ ಹೆಣ್ಣು ಒಬ್ಬಳು ಪದವನ್ನು ಕೇಳುತ್ತಾ ಅವರ ಬಾಗಿಲಲ್ಲಿ ನಿಂತುಕೊಂಡಳು. ಪದವನ್ನು ಮುಗಿಸಿ ಜೋಗಿ ಹೊರಡುವುದರಲ್ಲಿ ಇದ್ದನು. ಆಗ ಅವಳು ಅವನನ್ನು ಕರೆದು ಅವನಿಗೆ ಭಿಕ್ಕೆ ಹಾಕಿದಳು. ಮಾರನೆಯ ದಿವಸ ಅಂಜಪ್ಪೆ ಅಲ್ಲಿಗೆ ಹೋಗಿ ಪದ ಹೇಳಿದ. ಆ ಹೆಣ್ಣು ಅವನನ್ನು ಕರೆದು ತನ್ನ ಮನೆಯ ಹತ್ತಿರ ಕೂರಿಸಿ ಪದಹೇಳಿಸಿ ಭಿಕ್ಕ ಹಾಕಿದಳು. ಅದು ಹಳ್ಳಿಗೆ ತಕ್ಕುಮಟ್ಟಿಗೆ ದೊಡ್ಡ ಮನೆ. ಅಂಜಪ್ಪೆ ಅದು ಯಾರ ಮನೆ ಎಂದು ವಿಚಾರಿಸಿದ. ಆ ಹುಡುಗಿ ಯಾರ ಮಗಳೆಂದು ವಿಚಾರಿಸಿದ. ಯಾರದೋ ಮನೆ, ಅದರ ಹೆಸರು ನನಗೆ ಈಗ ಜ್ಞಾಪಕವಿಲ್ಲ. ಅವರು ಪುಣ್ಯವಂತರು. ಆ ಹುಡುಗಿಯ ಗಂಡ ಪೋಲೀ ಬಿಡ್ಡಿದ್ದ. ಹುಡುಗಿ ಅಷ್ಟೇನೂ ಒಳ್ಳೆಯವಳಳುವಂತೆ. ಅದು ಅಂಜಪ್ಪನಿಗೆ ಆಗ ತಿಳಿಯದು. ಮನೆಯಲ್ಲಿ ಆ ಹುಡುಗಿ, ಅವಳ ಗಂಡ, ಅವಳ ಅತ್ಯೇ ಮೂರೇ ಜನ. ಅವರು ಕೋಳಿ ಸಾಕುತ್ತಾ ಇದ್ದರು. ಕೋಳಿ ವ್ಯಾಪಾರವನ್ನೂ ಮಾಡುತ್ತಾ ಇದ್ದರಂತೆ. ಅಂಜಪ್ಪೆ ಆಮೇಲೆ ಕಾಳಾಪುರಕ್ಕೆ ಹೋದಾಗ ಪುನಃ ಅವರ ಮನೆಗೆ ಹೋದ. ಹುಡುಗಿ ಬಹಳ ಚಿನ್ನಾಗಿರುವಳು. ಅಂಜಪ್ಪನಿಗೆ ಕೆಟ್ಟ ಉದ್ದೇಶವೇನೂ ಇಲ್ಲ. ಆದರೆ ಅವಳು ಬಹಳ ಮೆಚ್ಚುವುದರಿಂದ ಅವಳಿಗೆ ಪದ ಹೇಳಬೇಕು, ಅವಳು ಸಂತೋಷ ಪಡುವುದನ್ನು ನೋಡಬೇಕು, ಎಂದು ಇವನಿಗೆ ಚಪಲ. ಕೇರಿಯ ಜನಕ್ಕೆ ಪದ ಹೇಳಿ ಅವರೆಲ್ಲಾ ಹೊರಟುಹೋದಮೇಲೆ ಅಂಜಪ್ಪ ಈ ಹುಡುಗಿಯ ಮನೆ ಬಾಗಿಲಿನ ಮುಂದೆ ಕುಳಿತು ಎಲೆ ಅಡಕೆ ಹಾಕಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿನ ಮೇಲೆ ಹುಡುಗಿ ಬಾಗಿಲ ಬಳಿ ಬಂದು “ಜೋಗ್ಗಪ್ಪ ನೀನು ಈ ಉರಿಂದ ಕಡೆದು ಹೋಗುವಾಗ ಹಿಗೇ ಬಂದು ಹೋಗು” ಎಂದಳು. ಅಂಜಪ್ಪ “ಯಾಕಮ್ಮಾ ನಾನು ಈಗ ಹೊರಡುವನೆ” ಎಂದ. ಅವಳು “ನಿನ್ನ ಪದ ಕೇಳಿ ಬಹಳ ಸಂತೋಷ ಆಯ್ತು. ನಿನಗೇನಾದರೂ ಹೊಡೊಣಾಂತ ಬಹಳ ಸಲಾ ಅಂದುಕೊಂಡೆ. ಅಂದರೆ ನೀನು ಅದನ್ನು ತೆಕ್ಕೊಂಡು ಬೇಗನೆ ಹೊರಟುಬಿಡಬೇಕು. ನಮ್ಮತೆಗೆ ತಿಳಿದರೆ ತಂಟಿ ಮಾಡ್ತಾಳೆ” ಎಂದಳು. ಅಂಜಪ್ಪನಿಗೆ ತೆಗೆದುಕೊಳ್ಳುವುದಕ್ಕೆ ಭಯ. ಒಲ್ಲೆ ಎನ್ನುವುದಕ್ಕೆ ಇಷ್ಟವಿಲ್ಲ. ಆದರೆ ಇವನು ಏನು ಹೇಳುವುದಕ್ಕೂ ಮುಂದಾಗಿ ಹುಡುಗಿ ಒಳಗೆ ಹೋಗಿ

ಅಲ್ಲಿಂದ “ಜೋಗ್ಗಪ್ಪು ಇಲ್ಲಿ ಬಾ” ಎಂದಳು. ಇವನು ಒಳಗೆ ಹೋದ. ಹುಡುಗಿ ಒಂದು ಕೋಳಿಯನ್ನು ಇವನ ಜೋಳಿಗೆ ಒಳಕ್ಕೆ ಹಾಕಿದಳು. “ಹೊರಟೆಂಬೈಗು, ಹೊರಟೆಂಬೈಗು” ಎಂದಳು. ಏನು ಎತ್ತ ಎಂದು ಬಹಳ ಯೋಚನೆ ಮಾಡದೆ ಅಂಜಪ್ಪು ಹೊರಟುಬಂದ. ಈಗ ಯಾರಾದರೂ ಹಿಡಿದರೆ ಏನು ಗತಿ ಎಂತ ಅವನಿಗೆ ಎದೆ ದವಡವ ಬಡಿದುಕೊಳ್ಳುತ್ತಿತ್ತು. ಹುಡುಗಿ ಒಳಗಿಂದ “ಭದ್ರ ಜೋಗ್ಗಪ್ಪು ನಾನು ಕೊಟ್ಟೆ ಎಂತ ಯಾರಿಗಾದರೂ ಹೇಳಿಯ” ಎಂದು ಹೇಳಿದಳು. ಅಂಜಪ್ಪು ಏನೂ ಮಾತಾಡದೆ ಬೇಗನೆ ಹೊರಟುಬಿಟ್ಟಿ. ಉಂಟಿನ ಹೊರಗಡೆ ಅರ್ಥ ಮೈಲಿ ದೂರದಲ್ಲಿ ಒಂದು ಭಾವಿ. ಅಲ್ಲಿಯವರಿಗೆ ಒಂದೇ ಸಮು ನಡೆದು ಒಂದು ಮರದ ನೆರಳಲ್ಲಿ ಕುಳಿತುಕೊಂಡು ಈ ನಡೆದ ಸಮಾಜಾರವನ್ನು ನೇನೆಯುತ್ತಾ ಎಲೆ ಅಡಕೆ ಮೆಲ್ಲುತ್ತಿದ್ದ.

ಅಂಜಪ್ಪನಿಗೆ ಇದರ ಹಾಗೆ ಆ ಮೊದಲು ಆಗಿರಲಿಲ್ಲ. ಅವನಿಗೆ ತಿರುಗಿ ಹಾಗಾಗಬಾರದು ಎನ್ನಿಸಿತು. ಕೋಳಿ ಏನೋ ಬಳ್ಳೇ ಪದಾರ್ಥವೇ. ಅದನ್ನು ಜೋಗಿಗೆ ಸುಮ್ಮನೆ ಯಾರು ಕೊಡಬೇಕು? ಆದರೆ ಕಂಡಹಾಗೆ ಕೊಡೋ ಭಿಕ್ಕ ಒಂದು ಮಾದರಿ. ಹೀಗೆ ಮರೆಯಿಂದ ಕೊಡೋ ಭಿಕ್ಕ ಒಂದು ಮಾದರಿ. ಅದರಲ್ಲಿ ಮೋಸ ಇಲ್ಲ. ಇದರಲ್ಲಿ ಮೋಸ ಸೇರಿ ಹೋಯಿತು. ಅಂಜಪ್ಪನಿಗೆ ಆ ಹುಡುಗಿಯ ವಿಷಯದಲ್ಲಿ ಅಚ್ಚುಮೆಚ್ಚಿತ್ತು. ಎಂಥ ಒಳ್ಳೆಯ ಹುಡುಗಿ. ಎಂಥ ಚೆನ್ನಾದ ಹುಡುಗಿ, ಒಳ್ಳೆ ಮಾಗಿದ ನಿಂಬೇಹಣ್ಣಿನ ಹಾಗೆ ಇದ್ದಳು. ಇಂಥ ಹೆಂಡತಿನ ಮನೇಲಿಟ್ಟುಕೊಂಡು ಅದೇಕೆ ಅವಳ ಗಂಡ ಪೋಲಿ ತಿರುಗುತ ಇದ್ದಾನೆ ಎಂದು

ಅವನಿಗೆ ಯೋಚನೆ ಬಂತು. ಪ್ರಪಂಚವೇ ಹೀಗೆ. ಪುಣ್ಯವಂತರಾದರೆ ಪೂರ್ಣಲಾಟ. ಬಡವರಾದರೆ ಕಳ್ಳತನ.

ಅಂಜಪ್ಪ ಈ ವಿಷಯವನ್ನೆಲ್ಲಾ ಮನಸ್ಸಿನಲ್ಲಿ ತಿರುವಿಹಾಕುವುದರಲ್ಲಿ ತಾನು ಅಲ್ಲಿರುವುದು ಕ್ಷೇಮವಲ್ಲವನ್ನುವುದನ್ನು ಮರೆತನು. ಸ್ವಲ್ಪ ಹೊತ್ತಿನ ಮೇಲೆ ಯಾರೋ ಒಬ್ಬ ಉಂಟಿನ ಕಡೆಯಿಂದ ಬಂದು ಇವನ ಬಳಿ ನಿಂತು “ಏನು ಜೋಗ್ಗಪ್ಪ ಕುಂತು ಕೊಂಡೆ” ಎಂದನು. ಅಂಜಪ್ಪ “ಕುಂತುಕೊಂಡೆ ಅಪ್ಪ” ಎಂದ. ಹಳ್ಳಿಯವನು “ಜೋಳಿಗೆ ತುಂಬಿಕೋ” ಎಂದ, ಅಂಜಪ್ಪ “ಸಾಮಾನ್ಯ” ಎಂದ. ಹಳ್ಳಿಯವನು ಇದೇನು ರಾಗಿನೋ ಎಂತ ಜೋಳಿಗೆ ಬಾಯಿ ತೆರೆದು ಅದನ್ನು ಇಂಳಿಕೆ ನೋಡಿದ. ಅದರಲ್ಲಿ ಕೋಳಿ. ಬಂದವನು “ಇದೇನು ಜೋಗ್ಗಪ್ಪ ಕೋಳಿ ಅದೆ” ಎಂದ. ಜೋಗಿಗೆ ಎದೆ ರುಗ್ಗಂದಿತು. ಅವನು “ಹೌದಪ್ಪ ಅಲ್ಲಿಬ್ಬರ ಮನೆಯಲ್ಲಿ ಕೊಟ್ಟು” ಎಂದ. ಇನ್ನು

ಮಾತನಾಡುತ್ತಾ ಕುಳಿತರೆ ಯಾರು ಎಂತ ಚಚೆ ಬರುವುದೆಂದು ಎದ್ದು ಜೋಣಿಗೆಯನ್ನು ಹೆಗಲ ಮೇಲೆ ಹಾಕಿಕೊಂಡು ಹೊರಡಲು ಸನ್ನಿಧನಾದ. ಈ ಹೊತ್ತಿಗೆ ಉರ ಕಡೆಯಿಂದ ಒಬ್ಬ ವರ್ಯಸ್ವಾದ ಹಂಗಸು ಜೊತೆಯಲ್ಲಿ ಯಾವನೋ ಒಬ್ಬನನ್ನು ಕರೆದುಹೊಂಡು ಬೇಗಬೇಗನೆ ಇವರ ಕಡೆಗೆ ಬರುತ್ತಿರುವುದು ಕಂಡಿತು. ಅವರ ಹಿಂದೆ ಸ್ವಲ್ಪ ದೂರದಲ್ಲಿ ಇವನಿಗೆ ಕೋಣಿಯನ್ನು ಕೊಟ್ಟ ಆ ಹೆಣ್ಣು ಬರುತ್ತಿದ್ದಳು. ಅಂಜಪ್ಪನಿಗೆ ಮೊಣಕಾಲು ಹಂಚಿಯ ಹಾಗಾಯಿತು. ಮುಂದೆ ಇಡುವುದಕ್ಕೆ ಹೆಚ್ಚಿಯೇ ಬರಲಿಲ್ಲ. ಇದು ಯಾಕೋ ಅನಾಹತಕ್ಕೆ ಬಂತು ಎಂದು ಅವನಿಗೆ ಒಳಗೇ ತಿಳಿದುಹೋಯಿತು. ಹಾಗೆಯೇ ಬರುತ್ತಿದ್ದವರ ಕಡೆ ನೋಡುತ್ತ ನಿಲ್ಲಲಾಗಿ ಆ ಹೆಣ್ಣು ದೂರದಿಂದಲೇ ಇವನಿಗೆ ತಾನು ಕೊಟ್ಟ ಮಾತನ್ನು ಹೇಳಬಾರದೆಂದು ಕ್ಯಾಯಾಡಿಸುತ್ತ ಸನ್ನೆ ಮಾಡಿದಳು. ಆ ಮುದುಕಿ ಹತ್ತಿರಕ್ಕೆ ಬಂದು “ಇವನೇ ಏನೇ ಜೋಗಪ್ಪ” ಎಂದು ಕೇಳಿದಳು. ಅವಳ ಜೊತೆಗೆ ಬರುತ್ತಿದ್ದ ಮನುಷ್ಯ ಆ ಉರಿನ ತಳಾರಿ. ಹೌದು ಎಂದು ಅವನು ಹೇಳಿದ. ಮುದುಕಿ ಇವನನ್ನು “ಜೋಗಪ್ಪ ನಮ್ಮದೊಂದು ಕೋಣಿ ಏನಾದರೂ ಕಂಡ್ಯಾ ನೀನು” ಎಂದು ಕೇಳಿದಳು. ಅಂಜಪ್ಪ “ಅದ್ಯಾವುದೋ ಹಾಳು ಕೋಣಿ ಜೋಣಿಗೆಯೋಳಕ್ಕೆ ಬಂದುಬಿಟ್ಟಿದೆ! ನನಗೆ ತಿಳಿಯಲೇ ಇಲ್ಲ. ಈಗ ಈ ಅಯ್ಯ ಹೇಳ್ಣಿ” ಎಂದ. ಮೊದಲು ಬಂದಿದ್ದವನು “ಯಾರೋ ಕೊಟ್ಟಿ ಅಂದಲ್ಲಮ್ಮೊ” ಎಂದ. “ಅಯ್ಯೋ ನಮ್ಮಪ್ಪ ಜೋಗಿಗೆ ಬಂದು ಹಿಡಿ ಅಕ್ಕಿ ಹಾಕೋಯ ಕಷ್ಟ ಕೋಣಿ ಕೊಡೋಕೆ ಬರಾರಾ” ಎಂದ ಅಂಜಪ್ಪ, ತಳಾರಿ ಬಂದವನು ಜೋಣಿಗೆನ ತೆಗೆದ. ಒಳಗೆ ಕೋಣಿ ಮೂಲಿಂಯ ಸ್ಥಿತಿಯಲ್ಲಿ ಬಿದ್ದಿದೆ. ಮುದುಕಿ “ಪರವಾಯಿಲ್ಲ. ಪದ ಹೇಳಾನೆ ಅಂತ ಮನೆ ಹತ್ತ ಬಿಟ್ಟರೆ ಕೋಣಿ ಹಾಸೋಕೆ ಮೊದಲು ಮಾಡಿದ” ಎಂದಳು. “ನಡೆ ಉರಿಗೆ ಗೌಡನಿಗೆ ಹೇಳಿಕೊಣ. ಜೆನಾಯ್ಯು, ಜೋಗಿತನೆ” ಎಂದು ಇವನನ್ನು ಜೆನಾಗಿ ಬ್ಯಾದಳು. ಅಂಜಪ್ಪ “ಅಮ್ಮ ಕೋಣಿನ ನಾನು ಕದೀಲಿಲ್ಲ. ನಿನ್ನ ಕೋಣಿ ಆದರೆ ನೀನು ತಕ್ಕೊಂಡು ಹೋಗು. ನನ್ನ ತಂಟಿಗೆ ಬರಬೇಡ” ಎಂದ. “ಏನಯ್ಯ ಬಹಳ ಸಂಪನ್ಮೂಲ ಹಂಗೆ ಮಾತನಾಡಿಯ. ಕದಿಯದ ಹಂಗಿದ್ದರೆ ಕೋಣಿ ನಿನ್ನ ತಾವು ಹಂಗೆ ಬಂತು ?” ಎಂದು ಮುದುಕಿ ಹುಡುಗಿಯ ಕಡೆ ತಿರುಗಿ “ಇದು ನಮ್ಮಲ್ಲವೇನೇ ಕೋಣಿ” ಎಂದಳು. ಹುಡುಗಿ “ಏನೋ ನಮ್ಮದು ಅಲ್ಲ ಅನ್ನೋ ಹಂಗದೆ, ಹೌದು ಅನ್ನೋ ಹಂಗದೆ ಜೋಗಪ್ಪ ಎಲ್ಲಾದರೂ ಕೊಂಡು ಹೊಂಡಿರಬಹುದು” ಎಂದಳು, ತಳಾರಿ “ಇದೆಲ್ಲ ಯಾವ ಮಾತು. ಉರ ಗೌಡರ ತಾವ ಹೋಗೋಣ. ಸಮಾಚಾರ ಎಲ್ಲಾ ಹೇಳಿಕೊಣ, ಅವರು ನ್ಯಾಯ ಅಂದಧನ್ಯ ಮಾಡಿ” ಎಂದ. ಅಂಜಪ್ಪನಿಗೆ ತಪ್ಪಿಸಿಕೊಂಡು

ಹೋಗುವುದಕ್ಕೆ ದಾರಿ ತೋರಲಿಲ್ಲ. ಗೌಡನಿಗೋ ತನ್ನ ಮೇಲೆ ಕೋಪ ಇದೆ ಅಂತ ಬಲ್ಲ. ಇದೇನೋ ಗ್ರಹಚಾರ ಬಂತು ಎಂತ ಅವನು ಜೋಳಿಗೇನೂ ಹೊತ್ತುಕೊಂಡು ಅವರ ಜೊತೆಗೆ ಮರಳಿ ಉಂಟಿಗೆ ಹೋದ.

ಅಲ್ಲಿ ಅದದ್ದನ್ನೆಲ್ಲ ಹೇಳಿ ಪ್ರಯೋಜನವಿಲ್ಲ. ಉರಿನಲ್ಲಿ ಅದಕ್ಕೆ ಹಿಂದೆ ಕೋಳಿಗಳನ್ನು ಕಳೆದುಕೊಂಡಿದ್ದವರು. ಕಳೆದುಕೊಳ್ಳಿದೇ ಇದ್ದವರು, ಎಲ್ಲರೂ ಜೋಗಪ್ಪ ಹಿಂದೆ ಬಂದಿದ್ದ ದಿವಸ ತಮ್ಮದೂಂದು ಕೋಳಿ ಹೋದ ಹಾಗೆ ನೆನಪು ಎಂದರು. ಗೌಡ ಬಂದ; “ಏನೋ ಜೋಗಿ. ಇಷ್ಟು ದಿನ ಹೇಳಿದ್ದ ಪದ ಅಲ್ಲ. ಈಗ ಲಾಕಾಂಗಿ ಕಳಿಸ್ತಿನಿ. ಆಗ ಹೇಳು ಪದಾನ” ಎಂದ. ಪೋಲೀಸ್ ಸ್ವೇಷನ್ ಬಹಳ ದೂರವಿರಲಿಲ್ಲ. ಅಲ್ಲಿಗೆ ಅಪರಾಧಿಯನ್ನ ದಾಗಿನಾ ಸಮೀತ ರಿಪೋರ್ಟನೊಂದಿಗೆ ಕಳುಹಿಸಿಕೊಟ್ಟಿದ್ದಾಯಿತು. ಅಲ್ಲಿ ಹೇಳಿಕೆ ಕೇಳಿಕೆಗಳೆಲ್ಲ ಆದವು. ಅಂಜಪ್ಪ ವಿಚಾರಣೆಯ ದಿನ ಕೋಟಿಗೆ ಹಾಜರಾಗುತ್ತೇನೆ ಅಂತ ಜಾಮಾನಿನ ಮೇಲೆ ಉಂಟಿಗೆ ಬಂದ.

ವಿಚಾರಣೆ ಆಯಿತು. ವಿಚಾರಣೆಗೆ ಏನಿದೆ? ಮುದುಕಿ ಮನೆಯಿಂದ ಕೋಳಿ ಹೋದದ್ದು ನಿಜ. ಆ ಕೋಳಿಯನ್ನು ಅವಳು ಗುರುತಿಸಿದ್ದಖ್ಯಾತಿ ಇದ್ದದ್ದು ನಿಜ. ಅದನ್ನು ಮೂರು ಜನ ನೋಡಿದ್ದರು. ಮ್ಯಾಜಿಸ್ಟ್ರೇಟರು ಅಂಜಪ್ಪನನ್ನು ನೀನು ಏನು ಹೇಳಿತೀಯಾ ಎಂತ ಕೇಳಿದರು.

ಅಂಜಪ್ಪ : “ಎಲ್ಲೋ ಬುದ್ದಿ ನಾನು ಪದಾ ಹೇಳ್ತಾ ಇರಬೇಕಾದ್ದೆ ಕೋಳಿ ಬಂದು ಬೆಚ್ಚಿಗೆ ಅದೆ ಅಂತ ಜೋಳಿಗೆ ಒಳಗೆ ಸೇರಿಕೊಂಡಿರಬೇಕು. ನನಗೆ ತಿಳಿಲಿಲ್ಲ. ನಾನು ತಂದುಬಿಟ್ಟೆ.”

ಮ್ಯಾಜಿಸ್ಟ್ರೇಟರು : “ಪಿನು ಪುರಾಣ ಹೇಳ್ತೇ ನೀನು. ಕೋಳಿ ಬಂದು ನಿನ್ನ ಜೋಳಿಗೆ ಒಳಗೆ ಕುಳಿತುಕೊಳ್ಳುತ್ತದೆಯಾ? ಸತ್ಯ ಹೇಳು.”

ಜೋಗಪ್ಪ : ಮಹಾಸಾಮಿ ಸತ್ಯ ಹೇಳ್ತೇನಿ. ನೀವು ಹೇಳಿದ ದೇವರ ಮೇಲೆ ಆಣ ಮಾಡ್ತೇನಿ. ನಾನು ಕೋಳಿ ಕದೀಲಿಲ್ಲ.

ಮ್ಯಾಜಿಸ್ಟ್ರೇಟರು : “ನೀನು ಕೋಳಿ ಕದಿಲಿಲ್ಲ ಅನ್ನು, ಕೋಳಿ ಏನೋ ಜೋಳಿಗೆ ತಾನೇ ಬರಲಿಲ್ಲ. ಯಾರಾದರೂ ಕೊಟ್ಟೇನೋ.”

ಅಂಜಪ್ಪನಿಗೆ ಆ ಹುದುಗಿ ಕೊಟ್ಟಖ್ಯಾತಿ ಎಂತ ಹೇಳಿಬಿಡಬೇಕು ಎಂತ ನಾಲಗೆಯ ಕೊನೆಗೆ ಬಂದಿತ್ತು. ಆದರೆ ಅವಳು ಯಾರಿಗೂ ಹೇಳಬೇಡ ಎಂತ ಹೇಳಿದ್ದದ್ದು, ಆಮೇಲೆ ತನಗೆ ಸನ್ನೆ ಮಾಡಿದ್ದದ್ದು, ಎಲ್ಲಾ ಜಾಪ್ತಕ ಬಂತು. ಏನೋ

ಪಾಪ, ಭ್ರಮೆಯಿಂದ ಒಂದು ಕೋಳಿ ಕೊಟ್ಟಳು. ಅವಳನ್ನು ಯಾಕೆ ಬಿಟ್ಟುಕೊಡಬೇಕು, ಎಂತ ಯೋಚನೆ ಬಂದು ಆ ಮಾತು ತಡೆಯಿತು. ಏನೂ ಹೇಳದೆ ಸುಮೃದ್ಧಿ ಇದ್ದನು. ಏನು ಹೇಳಿಯಾ ಎಂತ ಮ್ಯಾಜಿಸ್ಟ್ರೇಟರು ಪುನಃ ಕೇಳಿದರು.

ಅಂಜಪ್ಪ : “ಏನು ಹೇಳ್ಣೀ ಬುದ್ಧಿ, ಧರ್ಮದ ದಣಿ. ನಿಜ ಏನು ಅಂತ ನಿಮಗೆ ದೇವರು ತಿಳಿಸಬೇಕು. ನಾನು ಕದಿಯಲಿಲ್ಲ.

ಮ್ಯಾಜಿಸ್ಟ್ರೇಟರು ಇವನ ಮೇಲೆ ಒಂದು ಜಾಹು ಅಂತ ಬರೆದು ನಿನ್ನ ಕಡೆ ಸಾಕ್ಷಿಗಳಿದ್ದಾರೆಯೇ ಅಂತ ಕೇಳಿದರು. ಅಂಜಪ್ಪ “ಅಯ್ಯೋ ಮಾಸ್ತಾಮಿ. ನನಗ್ಯಾರು ಸಾಕ್ಷಿ ದೇವರು ಸಾಕ್ಷಿ” ಎಂದ. ಮ್ಯಾಜಿಸ್ಟ್ರೇಟರು ಕಳ್ಳನಾದರೂ ಎಷ್ಟು ನಯವಾಗಿ ಮಾತನಾಡ್ತಾನೆ ಎಂತ ಹೇಳಿ ಇಪ್ಪತ್ತು ರೂಪಾಯಿ ಜುಲ್ಣಾನೆ ತಪ್ಪಿದರೆ ಹದಿನ್ಯೇದು ದಿನ ಸಜಾ ಎಂದು ಶಿಕ್ಷೆ ವಿಧಿಸಿದರು. ಅಂಜಪ್ಪ ಜುಲ್ಣಾನೆ ತೆತ್ತು ಪೆಚ್ಚು ಮುಖ ಹಾಕಿಕೊಂಡು ಉರಿಗೆ ಬಂದ.

3

ಇದಾಗಿ ನಾನು ಹೇಳಿದಂತೆ ನಲವತ್ತು ವರ್ಷದ ಮೇಲೆ ಆಗಿದೆ. ಅಂಜಪ್ಪ ಇದನ್ನು ಹೇಳಿ “ಸುಮೃದ್ಧಿ ಮೇಸ್ಟ್ರೀಟ್” ಅಂದ್ರೆ ಏನಾಯ್ದಿಪ್ಪ. ತಪ್ಪಿಗೆ ಶಿಕ್ಷೆ ಮಾಡುವುದು, ಸತ್ಯವಂತ್ಯ ಕಾಪಾಡೋದು, ದೇವರ ಕೆಲ್ಲ. ಆ ಕೆಲ್ಲ ಮನುಷ್ಯನ ಕೈಗೆ ಬಂದಾಗ ಮನುಷ್ಯ ದೇವರ ಹಾಗೆ ನಡಕೋಬೇಕು. ಹೆಚ್ಚು ಕಡಿಮೆ ಆದೀತು ಎಂತ ಭಯದಲ್ಲಿರಬೇಕು. ಇಲ್ಲೋರಾ ಇದ್ದೆ ಆ ಮೇಸ್ಟ್ರೀಟ್ ಬೇಡಿಹಾಕತೇನಂದರಲ್ಲಾ ಹಂಗೆ ಅನ್ಯಾಯ ಆದಾತು” ಎಂದ.

ನಾನು : “ನೀನು ಹೇಳೋದು ಸರಿ ಅಂಜಪ್ಪ, ಆದರೆ ಏನಾಯ್ತು ಅಂತ ನೀನು ಹೇಳಿರಾ ಇದ್ದೆ ಮೇಸ್ಟ್ರೀಟ್‌ರಿಗೆ ತಿಳಿಬೇಕು ಹೇಗೆ ?”

ಅಂಜಪ್ಪ : “ ಹೇಳೋ ಅಪ್ಪಕ್ಕೆ ನ್ಯಾಯ ಮಾಡೋದಾದ್ದೆ ನಿಮ್ಮಂತ ಬುದ್ಧಿವಂತ್ರ, ಯಾಕೆ ಬೇಕು ? ಸತ್ಯವು ಏನು ಎಂತ ತಿಳಕೋಳೋದು ಮೇಸ್ಟ್ರೀಟ್ ಕೆಲ್ನಿ”

ನಾನು : “ಹಡುಗಿ ಮಯಾದೆ ಉಳಿಸಬೇಕೂ ಅಂತ ನೀನೇ ಜುಲ್ಣಾನೆ ಕೊಟ್ಟ ಹಂಗಾಯ್ತು, ಒಳ್ಳಿದಾಯ್ತು ಬಿಡು.”

ಅಂಜಪ್ಪ : “ಅಯ್ಯೋ ಅದೇನ ಕೇಳಿಯಾ ? ಅವಳು ಒಬ್ಬವನ ಕೊಡ ನ್ಯಾಸ್ತ ಮಾಡಿಕೊಂಡಿದ್ದಳಂತೆ. ಏರಡು ಮೂರು ಸಲ ಅವನಿಗೆ ಕೋಳಿ ಕೊಟ್ಟಿದ್ದಳಂತೆ.

ಅವರತ್ತೇ ಕೋಳಿ ಏನಾದುವು. ಕೋಳಿ ಏನಾದುವು. ಎಂತ ಕೇಳುತ್ತಾ ಇದ್ದಂತೆ. ಯಾರೋ ಕದ್ದಿರಬೇಕು ಅಂತ ಹುಡುಗಿ ಹೇಳುತ್ತಾ ಇದ್ದು. ಆ ಅತ್ತೆಗೆ ನಂಬಕಾ ಇಲ್ಲ. ಬಂದು ಸಲ ಕೋಳಿ ಹೋದ ಹೊತ್ತುಗೆ ಇಂಥಾವರ ಕೈಯಾಗಿ ಇದೇ ಅಂತ ತೋರಿಸಿಕೊಂಡು ತನ್ನ ಮೋಸ ಮುಚ್ಚಾಡೇ ಅಂತ ಇದೆಲ್ಲ ಹುಡುಗಿನೇ ಮಾಡಿದಳೂ ಅಂತ ನನಗೆ ಆಮೇಲೆ ತಿಳಿಯಿತು.

ರಂಗಪ್ಪ : ಏನು ? ಹುಡುಗಿ ನಿನಗೆ ಕೋಳಿ ಕೊಟ್ಟಿ ಅತ್ತೆಗೆ ತಾನೇ ಹೇಳಬಿಟ್ಟೆ ?

ಅಂಜಪ್ಪ : “ಉಂ, ಹಂಗೇ ಆಯ್ದು ಅಂತನ್ನು, ಅತ್ತೆ ಬಂದು, ಕೋಳಿ ಎಲ್ಲಿ ಅಂದ್ದು, ಸೋಸೆ, ನನಗೆ ಗೊತ್ತಿಲ್ಲ ಅಂದಳು. ಅತ್ತೆ ಹಂಗಾದ್ದೆ ಏನಾಗಿರ ಬೇಕು, ಇಲ್ಲಿ ಯಾರಾದರೂ ಬಂದಿದ್ದು, ಅಂತ ಕೇಳಿದಳು. ಸೋಸೆ ನನಗೆ ಗೊತ್ತಿಲ್ಲಾ, ಅಂದ್ದು : ಆಮೇಲೆ, ಯಾರೋ ಜೋಗಪ್ಪ ಬಂದಿದ್ದು, ಅಂದ್ದು. ಪಕ್ಕದ ಮನೆಯವನು, ‘ಹೌದು ಜೋಗಿ ಇತ್ತಾಗಿಂದ ಬಹು ಬಿರ್ಮೆ ಹೋಗುತ್ತಾ ಇದ್ದು’ ಅಂದ. ಸರಿ, ಕಾಲ ಎಲ್ಲ ಸೇರ್ಪು ನಾನು ಸಿಕ್ಕಿದ್ದೇ.”

ರಂಗಪ್ಪ : “ಆಮೇಲೆ ಹೋಗಿ ಹುಡುಗಿನ ಹಿಗೆ ಮಾಡಬಹುದೇ ಅಂತ ಕೇಳಲಿಲ್ಲವೇ” ಅಂದ. ಅಂಜಪ್ಪ “ಅಪ್ಪು, ನೀವೆಲ್ಲಾ ಹೈಕ್ಕು, ನಾನು ಮುದುಕ್ಕಾದಿ. ನನ್ನ ಪ್ರಾಯದ ಮಾತು ಈಗ ಯಾಕೆ ಕೇಳಿಯಾ ? ಹೋದ್ದಿ, ಕೇಳಿದ್ದಿ, ಎಲ್ಲಾ ಆಯಿತು” ಎಂದ. ನಾವು ವಿವರವನ್ನು ಕೇಳಲಿಲ್ಲ. ಹೊನೆಗೆ ರಂಗಪ್ಪ, “ಸರಿ ಬಿಡು. ನಿನ್ನ ನನ್ನ ಹತ್ತಿರೇನಾದರೂ ತಪ್ಪಿತಸ್ಥ ಅಂತ ತಂಡೆ ಸತ್ಯ ಏನು ಅಂತ ಸರಿಯಾಗಿ ತಿಳಿದುಕೊಂಡು ನಿನ್ನ ಬಿಟ್ಟಿ ಬಿಡ್ಡೇನಿ” ಅಂದ. ಅಂಜಪ್ಪ “ಇನ್ನು ನಾನು ನರಮನುಸನ ಮುಂದೆ ಏನು ಬಂದೇನು, ಬಿಡಪ್ಪು. ಇನ್ನು ನನ್ನ ಮೇಸ್ಸಿಂಟಿ ನಮ್ಮಪ್ಪ ತಿರುಪತಿ ವೆಂಕಟರಮಣಸ್ವಾಮಿ. ಹೋಗ್ಗೇಕು, ನಿಲ್ಲಬೇಕು; ಏನೋ ಅನ್ನೋ ಹೊತ್ತೆ ತಪ್ಪಾಯ್ದು ಅಂತಾ ಕಾಲಿಗೆ ಬಿಳಬೇಕು. ನಮ್ಮಪ್ಪ ಕಾಪಾಡ್ತಾನೆ” ಎಂದ. ನಾವು ಸುಮ್ಮನೆ ಇದ್ದೇವು. ಅಂಜಪ್ಪ ಇನ್ನೂ ಸ್ವಲ್ಪ ಹೊತ್ತು ಕುಳಿತಿದ್ದು “ಅಪ್ಪು, ನೀನು ಮೇಸ್ಸಿಂಟಾದ್ದಕ್ಕೆ ನನ್ನ ಒಸಿ ಎಲೆ ಅಡಕೆ ಕೊಡಲೊಲ್ಲಿಯಾ?” ಅಂದ. ರಂಗಪ್ಪ ಹುಡುಗರನ್ನ ಕರೆದು ಅವನಿಗೆ ಸ್ವಲ್ಪ ಎಲೆ ಅಡಕೆ ಕೊಡಿಸಿದ. ಅಂಜಪ್ಪ ಅದನ್ನು ತೆಗೆದುಕೊಂಡು, “ನಾನು ಹೇಳಿದ್ದು ಜ್ಞಾಪಕ ಇಲ್ಲ. ಇನ್ನು ಬರೋಣಾ” ಎಂದು ಹೇಳಿ ಹೊರಟುಹೋದ.

ಡಾ. ಮಾಸ್ತಿ ವೇಂಕಟೇಶ ಅಯ್ಯಂಗಾರ್ (ಶ್ರೀನಿವಾಸ)

ಜನನ : ಜೂನ್ 6, 1891. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ. ಈಗ ಬೆಂಗಳೂರಿನ ಗವಿಪುರಂ ಹರಪಿನಲ್ಲಿ ವಾಸ, ಮದ್ರಾಸಿನ ಪ್ರಸಿದ್ಧನ್ವಿ ಕಾಲೇಜಿನಲ್ಲಿ ಓದಿ ಅಲ್ಲಿಯೇ ಕೆಲವು ಕಾಲ ಇಂಗ್ಲಿಷ್ ಅಥವಾಪಕ ವ್ಯತ್ಯಿ. ಮುಂದೆ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಸರ್ವಪ್ರಥಮವಾಗಿ ಉತ್ತೀರ್ಣರಾದ ಅವರು ಅಸಿಸ್ಟೆಂಟ್ ಕಮಿಷನರರಾಗಿದ್ದರು. ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮೀಕ್ಷಣದ ಅಧ್ಯಕ್ಷತೆ (1929). ಕನಾರ್ಚಿಕ ಹಾಗೂ ಮೃಸೂರು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಯಿಂದ ‘ಸಣ್ಣ ಕರ್ತೆಗಳು’ ಕಥಾಸಂಕಲನಕ್ಕೆ 1968 ರ ಪ್ರಶಸ್ತಿ, (1970) ಹಾಗೂ ಕೇಂದ್ರ ಅಕಾಡೆಮಿಯ ಫೆಲೋ ಪದವಿ (1974) ‘ಚಿಕ್ಕವೀರ ರಾಜೇಂದ್ರ’ ಕಾದಂಬರಿಗೆ ಜಾಲ್ಯಾಪಿಲರ ಪ್ರಶಸ್ತಿ (1983), ಅವರು ಪಡೆದ ಗೌರವ ಮತ್ತು ಪ್ರಶಸ್ತಿಗಳು. ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ, ಜೀವನಚರಿತ್ರೆ ಇತ್ಯಾದಿ ಸಾಹಿತ್ಯ ಪ್ರಕಾರಗಳಲ್ಲಿಯೂ ಕೆಲಸ ಮಾಡಿದ್ದಾರೆ.

೧. ತಾಯ್ತನ

-ಹೆಚ್. ನಾಗವೇಣೆ

ಮೃದಿನ್ ಬ್ಯಾರಿ ಶವಯಾತ್ರೆ ಇನ್ನೆರಡು ಗಳಿಗೆಯಲ್ಲಿ ಹೊರಡಲಿದೆಯಂತೆ. ಈ ಸುದ್ದಿ ಹರಡಿ ತಾಸೆರಡು ಕಳೆದಿದ್ದರೂ ಇನ್ನೂ ಶವಯಾತ್ರೆ ಮಾತ್ರ ಹೊರಟಿರಲಿಲ್ಲ. ಕೇರಿ ಮಂದಿ, ಅನ್ನ ನೀರು ಮೂಸದೆ ಮುಂಜಾನೆಯಿಂದಲೇ ಶವದ ಮೆರವಣಿಗೆ ನೋಡಲು ಓಣಿಯ ಬಾಯಲ್ಲಿ, ಬೀದಿಯ ಅಕ್ಕಪಕ್ಕದಲ್ಲಿ, ಮರಗಿಡಗಳ ನೆರಳ ತಂಪಲ್ಲಿ ಬಂದು ಕಾದಿದ್ದಾರೆ. ಅವರೆಲ್ಲರೂ ಕಾಯುತ್ತಿರುವ ಆ ಒಂದೊಂದು ಗಳಿಗೆಯೂ ಅವರಿಗೆ ಯುಗ್ರೋಂದರಂತೆ ಭಾಸವಾಗುತ್ತಿರುವ ಆ ಹೊತ್ತಲ್ಲಿ ...

.. ಇತ್ತೆ ತುಕ್ಕಮೈಲಿಯ ಗುಡಿಸಲಲ್ಲಿ ತನ್ನ ಮೈಗೇನೂ ಸುಖವಿಲ್ಲ ಎಂದು ಹೊದ್ದು ಮಲಗಿದ್ದ ತುಂಬ ಬಸುರಿ ಸುಂದರಿಗೆ ಇದ್ದಕ್ಕಿದ್ದಂತೆ ಸಣ್ಣದಾಗಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ಮಗುವಿನ ತಲೆನೀರು ಒಡೆಯಿತೇನೋ....! ಸುಂದರಿಯ ಒಳಲಂಗ ಒದ್ದೆಯಾದೊಡನೆ ಭಯದಿಂದ ಆಕೆಯ ಸಣ್ಣ ಜೀವವೂಂದು ಹಾರಿದಂತಾಯ್ತು! ಗುಡಿಸಲಲ್ಲಿ ನರಪಿಳ್ಳಿ ಇಲ್ಲದಿರುವ ಇಂತಹ ಹೊತ್ತಲ್ಲಿ... ಹೀಗೆ ಇದ್ದಕ್ಕಿದ್ದಂತೆ ನೆತ್ತಿ ಮೇಲೆ ಎಳೆನಾಗರ ಕಂಡಂತೆ ಹೆರಿಗೆ ನೋವು ಕಾಣಿಸಿಕೊಂಡರೆ ಜೀವ ಹೇಗಾಗಬೇಡ!

ಚೊಚ್ಚಲ ಹೆರಿಗೆ ಬೇರೆ! ಭಯದಿಂದ ಆಕೆಯ ಜೀವ ತತ್ತರಿಸುರುವ ಆ ಕ್ಷಣಿಂದಲೇ ಆ ಎಳೆಯ ನೋವು ನಿಧಾನಕ್ಕೆ ಬಲಿಯತೊಡಗಿದೆ; ಮೇಲಿಂದ ಮೇಲೆ ವರಿ ಬರತೊಡಗಿದೆ.

‘.....ಅಯ್ಯಿಯ್ಯಮ್ಮು... ಯಾರಿಗೂ ಬೇಡಪ್ಪ ಈ ನೋವು... ನಂಗಂತೂ ತಿನ್ನಿಕ್ಕಾದಪ್ಪ’ ಎಂದು ಆಕೆ ಅವುಡುಗಚ್ಚಿ ಮುಖಿ ಹಿಂಡಿ ಜೀರಾಡುತ್ತಿರುವಾಗಲೆ ಆ ನೋವು ತಟ್ಟನೆ ಮಾಯವಾಗುವ ನಾಟಕವಾಡುತ್ತಿತ್ತು.

‘ಅಬ್ಬಾ... ಬದುಕಿದನಪ್ಪು...’ ಎಂದು ಆಕೆ ನೋವಿಲ್ಲದ ಆ ಅರೆಗಳಿಗೆಯಲ್ಲಿ ದೀರ್ಘವಾದ ನಿಟ್ಟಿಸಿರು ತೆಗೆಯುವವ್ವರಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿತ್ತು—ಅದೇ ನೋವು. ಈ ಹೆರಿಗೆ ನೋವೇ ಹಾಗೆ. ಪ್ರೇಮಿಗಳ ಮುನಿಸಿನಂತೆ. ಹಸುಳಿಯ ಮುಂಗೋವದಂತೆ ಯಾವಾಗ ಬರುತ್ತೋ... ಯಾವಾಗ ಅಡಗುತ್ತೋ ಹೇಳಿಕ್ಕಾಗುದು.

ಒತ್ತರಿಸಿ...ಒತ್ತರಿಸಿ ಏರಿ ಬರುವ ನೋವಿಗೆ... ಕೆಲವೊಂದು ಗಳಿಗೆ ತಾಯಿ ಮೇಲೆ ಇದ್ದಕ್ಕಿದ್ದಂತೆ ಮರುಕವ್ರಾ ಉಕದಕ್ಕುವುದುಂಟೇನೋ! ‘ಪಯ್ಯ ಹೆಣ್ಣಿ, ಬಂದಿಟ್ಟು ಹೊತ್ತು ನೀ ಸುಧಾರಿಸು...’ ಎಂದು ಗಳಿಗೆ ಮಾತ್ರವೇ ಆಕೆಯನ್ನು ಆಕೆಯ ಪಾಡಿಗೆ ಬಿಟ್ಟು ಮತ್ತರಗಳಿಗೆಯಲ್ಲಿ ಎಲ್ಲಿಂದಲೂ ರಂಗಸ್ಥಳಕ್ಕೆ ನುಗ್ಗಿ ಬರುವ ಮಹಿಳಾಸುರನ ವೇಷದಂತೆ ದಿಗಿಣ ತೆಗೆದು ನುಗ್ಗಿ ಬರುವುದಿದೆ.

ಈ ಸುಂದರಿ ಹೆರಿಗೆ ನೋವಿನ ಬಗ್ಗೆ ಅವರಿವರಿಂದ ಕೇಳಿ ತಿಳಿದಿದ್ದಾಳಷ್ಟೆ. ಇದೀಗ ಕಟ್ಟೀರಿಳಿಸುತ್ತಾ ನೋವುಳ್ಳತ್ತಿರುವ ಪಾಡು ಯಾವ ವ್ಯೇರಿಗೂ ಬೇದ. ಆಕೆಯೂ ಎಷ್ಟೆಂದು ಅವುಡುಗಚ್ಚಿ ನೋವು ಸಹಿಸಿಕೊಂಡಾಳು? ಅದೇನು ಅವುಡಿನೋಳಗೇ ಇಟ್ಟು ಅನುಭವಿಸುವಂತಹ ನೋವೇ? ಬಾಯೋಟ್ಟು ಜೀರಾಡತೋಡಗಿದರೂ ಆಕೆಯ ನೋವಂತೂ ಇನಿತೂ ಕಮ್ಮಿಯಾಗಲಿಲ್ಲ. ಬದಲಿಗೆ ಇನ್ನಷ್ಟು ಬಲಗೊಳ್ಳುತ್ತೊಡಗಿತು.

ತಾಯಿ ಈ ಪರಿಯಲ್ಲಿ ಜೀವ ಹಿಂಡಿಕೊಳ್ಳುತ್ತಿದ್ದರೂ ಆ ಒಳಗಿನ ಎಳೆ ಜೀವಕ್ಕಂತೂ ಹೊರ ಬರುವ ಆತುರವಿಲ್ಲವೇನೋ? ಅಮ್ಮನ ಭವಿಷ್ಯವೇ ತಾನು— ಈಗಲೇ ಆಕೆಯನ್ನು ಬಂದಿಟ್ಟು ಕಾಡಿಸಿ ...ನೋವುಣಿಸುವ ಆಸೆಯೇನೋ— ಒಳಗಿರುವ ಆ ಹಸಿಮುದ್ದಗೆ, ನೋವು ಕ್ಷಣಿದಿಂದ ಕ್ಷಣಕ್ಕೆ ತೀವ್ರಗೊಳ್ಳುತ್ತೊಡಗಿತ್ತು.

ಎಲ್ಲಿಂದಲೋ... ಸೋಂಟದ ನಡುವಿನಿಂದಲೋ ಬೆನ್ನ ಹುರಿಯಿಂದಲೋ ಅಥವಾ ಹೊಕ್ಕುಳ ಬುಡದಿಂದಲೋ ಏಳುವ ಆ ನೋವಿನಲೆಗಳು, ದೂರದ ಕಡಲ ಒಡಲಲ್ಲಿ ಮೌನವಾಗಿ ಏಳುವ ಕಡಲ ತೆರೆಗಳಂತೆ ಸದ್ಗುಳಿದಂತೆ ಎದ್ದು ಆ ತೆರೆಗಳು ಹೇಗೆ ನಿಧಾನಕ್ಕೆ ಅಲೆಅಲೆಯಾಗಿ ನೀರ ಹೆಡೆಯನ್ನುತ್ತಿ ತೇಲಿ ಬಂದು ಬಲವಾಗಿ ಕಡಲಕರೆಗೆ ಅಪ್ಪಣಿಸುತ್ತದೋ ಹಾಗೆಯೇ, ಈ ಬಸುರಿಯ ನೋವಿನಲೆಗಳೂ ಅಮೃನ ಮುಖ ನೋಡಲು ಕಾತರಿಸುತ್ತಿದ್ದ ಮುಗುವಿನತ್ತ ರಭಸದಿಂದ ನುಗ್ಗಿ, ಅದನ್ನು ಜಗದ ಬೆಳಕಿನ ಹೊನಲಿಗೆ ದಬ್ಬಿವ ಕ್ರಿಯೆಯಂತೂ ಸುಂದರಿಗೆ ಜೀವ ತೆಗೆದ ಪ್ರಕ್ರಿಯೆಯಾಗಿ ಪರಿಣಮಿಸಿತ್ತು.

ಸುಂದರಿಯ ಹೆರಿಗೆಯ ನೋವು ಕ್ಷಣಾದಿಂದ ಕ್ಷಣಕ್ಕೆ ಏರುತ್ತಿದೆ. ಅದರ ಜತೆಗೆ ಜೀರಾಟ ನರಭಾಟವೂ ಗುಡಿಸಲ ಚಾವಣಿಯನ್ನು ಭೇದಿಸುವಂತೆ ಕೇಳಿಸುತ್ತಿದೆ. ಅಂಗಳದಲ್ಲಿ ಮಲಗಿದ್ದ ನಾಯಿ ಗುಮೃನಂತೂ ಮೂರಾಲ್ಯ ಬಾರಿ ಎದ್ದು ಕೂತು ಮನೆ ಒಡತಿಯ ಆ ಪರಿಯ ಜೀರಾಟಕ್ಕೆ ತಲ್ಲಿಣಿಸುತ್ತಾ ಗುಡಿಸಲ ಒಳಗೆ ಮೂತಿ ಹಾಕಿ ಪರಿಸ್ಥಿತಿಯನ್ನು ಸೂಕ್ತವಾಗಿ ಗಮನಿಸಿತು.

ಏನನಿಸಿತೋ ಆ ಮೂಕ ಪ್ರಾಣಿಗೆ. ನೆಟ್ಟಗೆ ಅಂಗಳಕ್ಕೆ ಬಂದು ಬಾನತ್ತ ಮುಖ ಮಾಡಿ ಉಳಿಡತೋಡಿತು. ಬರುವವರೆಲ್ಲ ಬರಲಿ...ಒಡತಿಯ ಕಷ್ಟಕ್ಕೂದಗಲಿ ಎಂಬಂತಹ ಭಾವವಿರುವ ಆ ಉಳಾಟದ 'ಒಳಸುದ್ದಿ'ಯನ್ನು ಕೇಳಿಸಿಕೊಳ್ಳಲು ಯಾರಾದರೂ ಅಲ್ಲಿ ಇದ್ದರೆ ತಾನೆ? ಇರಬೇಕಾದವರೆಲ್ಲಾ ಮೇಡಿನ್ ಬ್ಯಾರಿಯರ ಅಂತಿಮಯಾತ್ರೆಯನ್ನು ಕಾಣಲು ಓಣಿ ಪಾಲಾಗಿದ್ದಾರೆ.

ಸುಂದರಿಯ ತಾಯಿ ಮೃದೆ ಮೈಲ್ಲಿಯ ಪಕ್ಕದಲ್ಲಿರುವ ಹೆಬ್ಬಿಲಸಿನ ಮರದಡಿ ಕುಕ್ಕರಗಾಲಲ್ಲಿ ಕೂತು ಶವಪೆಟ್ಟಿಗೆಯ ನಿರೀಕ್ಷೆಯಲ್ಲಿದ್ದಳು. ಬರಿ ಮೌನವಾಗಿದ್ದ ಅದರ ನಿರೀಕ್ಷೆಯಲ್ಲಿದ್ದರೆ ಗುಮೃನ ಉಳಾಟ ಆಕೆಯ ಕಿವಿ ಬೀಳಿಗೆ ತಲುಮುತ್ತೇನೋ? ಅಲ್ಲಿ ಮಾತಿನ ಸಂತೆಯೇ ನೆರೆದಿತ್ತು. ಶವಯಾತ್ರೆಯನ್ನು ಕಾಣಲು ನೆರೆದಿದ್ದವರೆಲ್ಲ ಆ

ಕಾಯುವಿಕೆಯ ನಡು ನಡುವೆಯೂ ಮೌದಿನೊಬ್ಬಾರಿಯವರ ಅಂದಿನ ಅನಿರೀಕ್ಷಿತ ಸಾವಿನ ಬಗ್ಗೆ ತೀವ್ರವಾಗಿ ಪರಿತಪಿಸುತ್ತಾ ಮೊನ್ನೆ ಮೊನ್ನೆ ಅವರ ಕುಟುಂಬದೊಡನೆ ತಾವು ನಿಷ್ಪರ ಕಟ್ಟಿಕೊಂಡಿದ್ದರ ಬಗ್ಗೆಯೇ ಮಾತಿ ಜೆಂಡು ಉರುಳಿಸತ್ತೊಡಗಿದ್ದರು. ಮಾತಿಗೊಂದು ಮಾತು ಬೆಳೆದು, ಆ ಮಾತಿಗಿನ್ನೊಂದು ಬಾಲ ಹುಟ್ಟಿಕೊಳ್ಳುತ್ತೇ.

ಅದೆಮ್ಮೋ ವರ್ಷಗಳಿಂದ ಆ ಮುಸ್ಸಿಂ ಕುಟುಂಬದೊಂದಿಗೆ ಯಾವೋಂದು ಭೇದವಿಲ್ಲದೆ ಅಣ್ಣಿ-ತಮ್ಮಂದಿರಂತೆ ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದ ಆ ಕೇರಿಯ ಶೈಲಿದ್ವಾರಾ ಎದೆಯೋಳಗೆ ಯಾರೋ ಕಿಡಿಗೇಡಿ ಮನೆಮುರುಕರು ಜಾತಿ ಮತದ ಭೂತವೋಂದನ್ನು ಹೊಗಿಸಿ ಬಿಟ್ಟಿದ್ದೆ ಮೊನ್ನೆ ಮೊನ್ನೆ ಇನ್ನಿಲ್ಲದ ರಾಧಾಂತಕ್ಕೆ ಎಡೆಮಾಡಿಕೊಟ್ಟಿತ್ತು.

ಸುಮಾರು ಐವತ್ತು ಮನೆಗಳಿರುವ ಆ ಮಾದರಕೇರಿಯಲ್ಲಿರುವುದು ನಾಕೇ ನಾಕು ಮುಸ್ಸಿಂ ಕುಟುಂಬಗಳು. ಮೂರು ಜನಿವಾರಿಗರನ್ನು ಬಿಟ್ಟರೆ ಉಳಿದುವೆಲ್ಲ ಅಭಾವಹೃಣಿರದ್ದು. ಎಲ್ಲ ಉರುಗಳಲ್ಲಿರುವಂತೆ ಇಲ್ಲಾ ಕೇರಿ ಮಂದಿಯ ದುಡಿಮೆ ಸುಲಿಯವುದಕ್ಕೆ ಒಂದು ಗಣಪತಿ ದೇವಸ್ಥಾನವಿದೆ. ಎರಡು ಸಾರಾಯಿ ಅಂಗಡಿಗಳೇ, ಎರಡು ಕೆಲ್ಲಿನ ಗಡಂಗುಗಳಿವೆ. ಸಣ್ಣಮುಟ್ಟು ಒಂದೆರಡು ಕರಾಣಿ ಅಂಗಡಿ, ಗೂಡಂಗಡಿಗಳಂತೂ ಇದ್ದೇ ಇದೆ. ಆದರೆ ಮೂಲಭೂತ ಸೌಕರ್ಯಗಳಿರುವ ಶಾಲೆ ಆಸ್ತ್ರೀಗಳಿರುವುದು ಮಾತ್ರ ಪಕ್ಕದೂರು ಕಡೆಬೆಟ್ಟುವಲ್ಲ.

ಮಾದರಕೇರಿಯಲ್ಲಿರುವ ಬೆರಳಿಕೆಯಪ್ಪು ಉಳ್ಳವರು ಶಾಲೆ ಆಸ್ತ್ರೀಗೆ ಕಡೆಬೆಟ್ಟವನ್ನು ಅವಲಂಬಿಸಿದ್ದರೆ, ಹಲವರಿಗಂತೂ ಇದುವರೆಗೂ ಅದರ ಅವಸರ, ಅವಶ್ಯಕತೆಯೇ ತೋರಿಬಂದದ್ದಿಲ್ಲ. ಮೌದಿನೊ ಬ್ಬಾರಿ ಕುಟುಂಬವನ್ನೊಳಗೊಂಡಂತೆ ಎಲ್ಲ ಮುಸ್ಸೀಮರು ತಮ್ಮ ಪ್ರಾರ್ಥನೆ, ವ್ಯಾಪಾರ, ಕಾಸುಕಾಣಿಯ ವಹಿವಾಟಿಗೆಲ್ಲ ನಂಬಿಕೊಂಡದ್ದು ಆ ಪಕ್ಕದೂರನ್ನೇ.

ಹೀಗಿರುವಾಗ ಮೊನ್ನೆ ಮೊನ್ನೇ ಮೌದಿನೊಬ್ಬಾರಿಯವರು ತಮ್ಮ ಸ್ವಜಾತಿ ಬಾಂಧವರೋಡನೆ ಆ ಪಕ್ಕದೂರಿನ ಮಸೀದಿಗೆ ಪ್ರಾರ್ಥನೆಗೆಂದು ಹೋಗಿದ್ದಾಗ ಒಂದು ಘಟನೆ ನಡೆಯಿತಂತೆ. ಮಸೀದಿಯ ಪಕ್ಕದಲ್ಲೇ ಒಂದು ಮಟ್ಟ ಸುಖುಪ್ಪಣ್ಣ ಗುಡಿ ಎಬ್ಬಿಸುವ ಹನ್ನಾರ ನಡೆಯುತ್ತಿತ್ತಂತೆ. ಮಸೀದಿಯೋಳಗಿನ ಬಲಿತ ತಲೆಗಳೆಲ್ಲ ಮೌನ ಸಂಯಮ ವಹಿಸಿದ್ದರೂ, ಬಲಿಯದ ಎಳೆ ತಲೆಗಳೆರಡು ಸುಮ್ಮೀರದೆ ಮಸೀದಿಯೋಳಗಿಂತಲೇ ಅಪಸ್ತರವೊಂದನ್ನು ಎಬ್ಬಿಸಿ ಗಾಳಿಯಲ್ಲಿ ತೇಲಿ ಬಿಟ್ಟವಂತೆ...!

ಮುಗಿಯಿತು! ಯಾರೋ ಆ ಕಡೆಯಿಂದ ರಣಕಹಳೆ ಉದಿದರಂತೆ. ಈ ಕಡೆಯಿಂದಲೂ ರಣಭೇರಿ ಮೋಳಗಿತು. ಸಾಕಷ್ಟೆ-ಮನೆ ಮನಸ್ಸು ಸುಡುವುದಕ್ಕೆ ಕಡೆಬೆಟ್ಟು ಹೊತ್ತಿ ಉರಿದು ಸ್ಕೂಲನವಾಯ್ತು. ಹಲವು ತಲೆಗಳು ಉರುಳಿದವು. ಹೊಸಗುಡಿಯಂತೂ ಅರಳಿಯೇ ಅರಳಿತು.

ಪಕ್ಕದೂರಿನ ದ್ವೇಷದ ಹೊಗೆ ಮಾದರಕೇರಿಗೆ ಹರಡಲು ಎಷ್ಟು ಹೊತ್ತು ಬೇಕು? ಪ್ರೀತಿ-ದ್ವೇಷವೆಂಬುದು ಮೂಡು-ಪಡುವಿನ ಬಿಸಿಲಿದ್ದಂತೆ ಎಂದು ಹಿರಿಯರು ಹೇಳಿದ್ದು ಸುಳ್ಳೆನಲ್ಲ. ದ್ವೇಷವೆಂದರೆ ಪಡುವಣದ ಬಿಸಿಲಂತೆ-ಬಣಗಿಸುವಂತಹ ಖಾರವುಳ್ಳದ್ದು. ಪ್ರೀತಿಯೆಂದರೆ ಮೂಡಣದ ಬಿಸಿಲಂತೆ-ತಣಿಸುವಂತಹ ಗುಣವುಳ್ಳದ್ದು. ಅಂತೆಯೇ ಉಸಿರುಗಟ್ಟಿಸಿ ಬಣಗಿಸುವಂತಹ ಆ ದ್ವೇಷದ ಹೊಗೆ ಪಕ್ಕದೂರಿನಿಂದ ಮಾದರಕೇರಿಗೆ ಬೀಸಿ ಬಂದು ನೇರ ಹೊಕ್ಕಿದ್ದ ಮೌದಿನೊಬ್ಬಾರಿಯವರ ಮನೆಯಂಗಳವನ್ನು.

‘ಪಕ್ಕದೂರಿನಲ್ಲಿ ದೇವರ ಗುಡಿ ಕಟ್ಟಲು ಬಿಡುವುದಿಲ್ಲವಂತೆ ಈ ಸ್ವಾಭು’ ಎಂಬ ಮಹಿ ಸುದ್ದಿ ಈ ಕೇರಿ ತುಂಬಾ ಸುತ್ತಿ ಮೂರು ಗ್ರಾಮು ತೂಕದ ಶಾದ್ರು ಮಂದಿಯ ಮೆದುಳು ಹೊಕ್ಕು ಅವರೆಲ್ಲರ ಪಿತ್ತ ಕೆದರಿಸಿತ್ತು. ದಟ್ಟ ಮಲೆಗೆ ಬಿದ್ದ ಬೆಂಕಿಯನ್ನಾದರೂ ತಣಿಸಬಹುದಂತೆ. ಕೆಟ್ಟ ಮನಸ್ಸಿಗೆ ಬಿದ್ದ ಬೆಂಕಿಯನ್ನು ತಣಿಸಲಾದೀತೆ? ಸ್ವಂತ ವಿವೇಚನೆಯಿಲ್ಲದ ಆ ಮಂದಿಯ ಪಿತ್ತ ಕೆದರುವುದೆಂದರೆ, ಹುಚ್ಚನ ಕ್ಕೆಗೆ ಮಸೆದ ಕತ್ತಿ

ಕೊಟ್ಟಿ ಕಳುಹಿಸಿದಂತೆ. ಕ್ರೋಧತಪ್ತ ಮನಸ್ಸುಗಳು ಹಿಂದೊಮೈ ತಾವು ಪರಸ್ಪರ ಸಾಮರಸ್ಯ, ಪ್ರೀತಿಯಿಂದ ಬದುಕಿದ್ದವು-ಎಂಬುದನ್ನು ಕ್ಷಣಮಾತ್ರದಲ್ಲಿ ಮರೆತುಬಿಟ್ಟು ದ್ವೇಷ, ಹರ ಸಾಧಿಸುವಲ್ಲಿ ಸಫಲವಾಗಿದ್ದವು.

ಈ ಮನ ಕಡಿಯುವ ಫಟನೆ ನಡೆದ ವಾರದೊಳಗೆ ಅಂದರೆ ಇಂದು ಮುಂಜಾನೆ ಮೈದಿನೊಬ್ಬಾರಿಯವರು ಇಹಲೋಕ ಶ್ರುತಿಸಿರುವ ಸುದ್ದಿ ಕೇಳಿ ಕೇರಿಮಂದಿಯೆಲ್ಲ ಜೀವ ಹಿಂಡಿಕೊಂಡು ಹನಿಗಣ್ಣಗಿದ್ದಾರೆ. ಅಂದು ಕೊಳ್ಳು-ಕೊಡಲೆ ಹಿಡಿದಿದ್ದ ಕ್ಯೆಗಳೆಲ್ಲ ಇಂದು ಮೈದಿನೊಬ್ಬಾರಿಯವರಿಗಾಗಿ ಅತ್ಯ ಕಣ್ಣೊರಸಿಕೊಳ್ಳುತ್ತಿವೆ.

ಎಂದಿನಂಥಾದರೆ, ಇಂದೂ ಮೈದಿನೊಬ್ಬಾರಿಯವರ ಸಾವಿನ ಸುದ್ದಿ ಕೇಳಿದೊಡನೆ ಉಂಟಿನ ಶೂದ್ರ ಮಂದಿ ಆಚೀಕೆ ನೋಡದೆ ಆ ಸಾವಿನಂಗಳಕ್ಕೆ ದೌಡಾಯಿಸುತ್ತದ್ದರೇನೋ? ತಮ್ಮ ಪಾಲಿನ ಪ್ರೀತಿ-ಗೌರವ ಸಲ್ಲಿಸಲು ಸಾವಿನ ಮನಗೆ ಉದುಬತ್ತಿ-ಲೋಬಾನ ಕೊಂಡೊಯ್ದು ತಣ್ಣೀರ ತರ್ವಣ ಬಿಟ್ಟು ಬರುತ್ತಿದ್ದರೇನೋ? ಆದರೆ ಈಗ ಅತ್ಯ ಮುಖ ಹಾಕುವುದಕ್ಕಾದರೂ ಅವರಿಗೆ ಮುಖವೆಲ್ಲಿದೆ?

ಯಾರದ್ದೋ ಮನಮುರುಕರ ಮಾತು ಕೇಳಿ- ಮುತ್ತಿನ ಬೆಲೆಯ ನಂಬಿಕೆಯನ್ನು ಉಪಿಸಿ ಬೆಲೆಗೆ ಮಾರಿಕೊಂಡರಲ್ಲಾ ಎಂದು ಅಂದು ಮೂರ್ಕಾಸಿನ ಕೃತ್ಯ ನಡೆಸಿ ಬಂದಿದ್ದ ತಮ್ಮ ಮನ ಗಂಡಸರಿಗೆಲ್ಲ. ಇಂದು ಮನಯ ಹಂಗಸರು ಟೀ... ಘೂ... ಎಂದು ಉಗುಳಿ ಟೀಮಾರಿ ಬೇರೆ ಹಾಕಿದ್ದರು.

ಹೌದು , ಯಾವುದಕ್ಕಾದರೂ ಒಂದು ನ್ಯಾಯ -ಕಟ್ಟಿ ಬೇಡವೆ? ತಾವು ಮಾಡಿದೆಷ್ಟು ಸರಿ- ಎಂಬ ಕರೋರವಾದ ಪಶ್ಚಾತ್ತಪದಿಂದ ಬೇಯುತ್ತಾ... ಸೃಶಾನ ವೈರಾಗ್ಯದಲ್ಲಿ ಕುದಿಯುತ್ತ ಈ ಕೇರಿ ಮಂದಿ, ಇದೀಗ ಆ ‘ಫಕೀರ’ನ ಶವಯಾತ್ರೆಯನ್ನಾದರೂ ಕಣ್ಣುಂಬ ನೋಡಿ ಮನಸ್ಸನ್ನಷ್ಟು ಹಗುರ ಮಾಡಿಕೊಳ್ಳುವ ಎಂದು ದಾರಿಯ ಎಡಬಲಗಳಲ್ಲಿ ಇದೀಗ ಕಾದು ನಿಂತಿದ್ದಾರೆ.

ಹಾಗೆಯೇ ಕಾದು ನಿಂತಿರುವ ಆ ಹೊತ್ತಿನಲ್ಲಿ ಅವರೆದೆಯೋಳಿಗಿನ ಭಾವಗಳು ಮಾತಾಗಿ ಹರಿದಾಡುತ್ತಿರುವಾಗ, ನಾಯಿ ಗುಮ್ಮನ ಉಳಾಟ ಆರಂಭವಾಗಿತ್ತು. ಆದರೆ ಮಾತು ಕವುಚಿರುವ ಮನಗಳಿಗೆ ಆತನ ಕೊಗು ಹೇಗೆ ಕೇಳಿಸಿಎತ್ತು?

ಆದರೆ ಗುಮ್ಮ ಸುಮ್ಮನಿರುವವನೇ! ಅನ್ನದ ಖುಣಿ! ತನ್ನ ಉಳಾಟಕ್ಕೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ನೇರ ಓಣಿಯ ಬಾಯತ್ತ ದೊಡ್ಡಾಯಿಸಿ ಬೋಗಳತೋಡಿದ್ದ್ವಾಗಿ ಮೃದುವಾಗಿ ಪಕ್ಕದಲ್ಲೇ ಆ ಪರಿಯ ಬೋಗಳಾಟ ನಡೆಯುತ್ತಿದ್ದರೂ ಆಕೆಯ ಗ್ರಾನ್ ಮಾತಿನ ಸಂತೆಯಲ್ಲಿ ಕಳೆದುಹೋಗಿತ್ತೇನೂ?

‘ಧೂ... ಇವನನ್ನು ಕುದುಕ ಹೊರ್ಲಿ...’ ಎಂದು ಗುಮ್ಮನತ್ತ ಒಂದು ಕಲ್ಲಿಸೆದು ಅಶ್ವಾಗೆ ಓಡಿಸಿದರೂ ಆತನ ಬೋಗಳಾಟಕ್ಕೆ ನಿಲುಗಡೆ ಉಂಟೇನು! ಆ ಬೋಗಳಾಟ ಮತ್ತಪ್ಪು ಅಥವಾಣವಾಗಿ ಮುಂದುವರಿದಿತ್ತು. ನಾಯಿಯ ಆ ಪರಿಯ ಬೋಗಳಾಟದಿಂದ ಮೃದೆಯ ಪಿತ್ತ ಕಿತ್ತು ಒಂದಂತಾಗಿ ‘ಎಲಾ ನಿಂಗೆ ಭೂತ ಹೊಡೆಯಲಿ...ಹಡಚೆ’ ಎಂದು ಒದೆಯಲು ಎದ್ದು ನಿಲ್ಲುವಷ್ಟರಲ್ಲಿ, ತನ್ನ ಗುಮ್ಮನ ಬೋಗಳಾಟದ ಪಾದು- ವೈಲಿರಿ ಎಂದಿನಂತಿಲ್ಲದ್ದು ಆಕೆಯ ಗಮನವನ್ನು ಸೇಳಿದಿತ್ತು. ಆಂತರ್ಯಾದಲ್ಲಿಂದು ದಿಗಿಲು- ಭಯದ ಸುಳಿ ಎದ್ದಂತಾಗಿ ಒಂದೇ ಉಸುರಿಗೆ ಗುಡಿಸಲತ್ತ ಪರಾರಿಯಾಗಿದ್ದಳು.

ಗುಡಿಸಲೋಳಿಗೆ ಬಂದು ನೋಡುತ್ತಾಳೀನು...! ಮಗಳು ಸುಂದರಿ ಹಣೆ ತುಂಬ ಬೆವರು ಸುರಿಸಿಕೊಂಡು...ನರಳಾಡುತ್ತ ನೋವಿನಿಂದ ಜೀರಾಡುತ್ತಿದ್ದಾಳೆ. ಮೃದುವಾಗಿ ಹಿಂಬಾಲವಾಗೇ ಬಂದ ಪಕ್ಕದ ಗುಡಿಸಲ ತುಕ್ಕ ಭಂಡಾರಿಯ ಮಗಳು ಸೀತು ಬಸುರಿಯ ವೇದನೆ ದಿಟ್ಟಿಸಲಾಗದೆ, ಒಂದರೆ ಗಳಿಗೆಯೂ ಹಿಂದೆ ಮುಂದೆ ಯೋಚಿಸದೆ ಮೂಡಿನ ಬ್ಯಾರಿಯವರ ಹಂಡತಿ ಐಸಂಬ್ಯಾರ್ಡಿಯವರನ್ನು ಕರೆ ತರಲು ಮುಂದಾದಳು.

ನಾಕ್ಕೆಜ್ಜೆ ಮುಂದಿಟ್ಟಾದ್ದಳಷ್ಟೇ ತಟ್ಟನೆ ನೆನಪಾದದ್ದು ಮೈದಿನ್ ಬ್ಯಾರಿಯವರ ಸಾವು! ಮೊನ್ನೆ ಮೊನ್ನೆ ತಮ್ಮವರು ನಡೆಸಿದ ರಂಪಾಟ, ಮನೆ-ಮನ ಮುರಿವ ಕಾದಾಟ! ಅರೆ! ತನ್ನ ನೆನಪಿಗೆ ತಾನೇ ಮುನಿದುಕೊಂಡಳು. ಅಲ್ಲಿಗೆ ಹೋಗಲು ತಮಗೆಲ್ಲಿದೆ ಮುಖಿ? ಉರಿವ ಕೊಳ್ಳಿಯಿಂದ ತಲೆ ಕೂದಲ ಸಿಕ್ಕು ಬಿಡಿಸಿಕೊಂಡಂತಾಯ್ತಲ್ಲ! ತಾವು ಕ್ಯಾಯಾರ ಮಾಡಿಕೊಂಡ ತಪ್ಪಿಗೆ ಮರುಗಿದಳು ಸೀತು.

ಆ ಬ್ಯಾರಿಗಳ ಸಹಾಯವೆಂದರೆ - ಹಾವಿನ ಹಡೆಗಳಿಂದ ಕೆನ್ನೆಯ ತುರಿಸಿದಂತೆ. ಅದರಿಂದ ಅಪಾಯ ಅನಾಹತವೇ ಹೆಚ್ಚು ಎಂದು ಯಾರಾಧ್ಯರ್ಥ್ಯೇ ಹೇಳಿಕೆ ಮಾತು ಕೇಳಿ, ಈ ನಮ್ಮು ಗಂಡಸರು, ಆಪತ್ತಾಲದಲ್ಲಿ ಒದಗಿ ಬರುವ- ಜೀವಕ್ಕೆ ಜೀವ ಕೊಡುವ ಕುಟುಂಬದವರನ್ನು ಮಾತ್ರ ಎದುರು ಹಾಕಿಕೊಳ್ಳಬಾರಿದಿತ್ತು ಎಂದು ಸೀತುವಿಗೆ ಬಹಳಪ್ಪು ಅನಿಸಿಬಿಟ್ಟು ಅದನ್ನು ಆ ಕ್ಷಣಿ ಮೌರೆಮೈಲ್ಲಿಯಲ್ಲಿ ಹೇಳಿಕೊಂಡಳು ಕೊಡಾ.

ಆ ಕೇರಿಯಲ್ಲಿರುವ ಪ್ರಸೂತಿ ಪ್ರಮೀಣ ಪದೆತಿ (ಸೂಲಗಿತ್ತಿ) ಎಂದರೆ ಐಸಂಬ್ಯಾರ್ದಿ ಒಬ್ಬರೇ. ಈಗಲೂ ಆ ಮುದಿ ಕ್ಯಾಗಳಿಗೆ ವಿರಾಮವೆಂಬುದಿಲ್ಲ. ಹೊರಜಗತಿಗೆ ಬರಲು ದಾರಿ ತೋಚದ, ಬೆಳಕಿನ ಹಾದಿ ಕಾಣದ ಎಳೆಜೀವಗಳನ್ನು ಮೃದುವಾಗಿ ಮೆತ್ತಗೆ ಹೊರತಂದು, ಎಂತಹ ಜೀವ ಹಿಂದುವ ಹರಿಗೆಯನ್ನೂ ಸುಸೂತ್ರವಾಗಿ ಮಾಡಿ ಮುಗಿಸುವ ಆಕೆ ಇದುವರೆಗೆ ಉಳಿಸಿದ ಜೀವ ಒಂದೇ ಎರಡೇ? ಲೆಕ್ಕಾವಿಲ್ಲದಪ್ಪು ಇದೇ ಮೈರೆಮೈಲ್ಲಿ ತನ್ನ ಜೊಜ್ಜಲ ಹರಿಗೆಯಲ್ಲಿ ಇನ್ನೇನು ವೆಂಕಟ್ರಮಣನ ಪಾದ ಸೇರಬೇಕೆನ್ನುವಷ್ಟರಲ್ಲಿ ಆಕೆಯನ್ನು ಬದುಕಿಸಿ ಪುಟ್ಟ ಸುಂದರಿಯನ್ನು ‘ಧರೆ’ಗಳಿಸಿದವರು ಯಾರು? ಇದೇ ತಾಯಿ ಐಸಂ ಬ್ಯಾರ್ದಿಯವರು.

ಐಸಂಬ್ಯಾರ್ದಿಯವರು ನಂಬಿಕೊಂಡು ಬಂದಿರುವ ಧರ್ಮ-ಕರ್ಮದ ಕಟ್ಟಪಾಡು ಏನಾದರೂ ಇರಲಿ, ಪ್ರಾಣ ಉಳಿಸುವ ಮಣಿದ ಕೆಲಸಕ್ಕೆ, ಮನುಷ್ಯತ್ವದ ವಿಚಾರಕ್ಕೆ ಮಾತ್ರ ಎಂದೆಂದೂ ಆ ಕಟ್ಟಪಾಡುಗಳು ಅಡ್ಡಬರದಂತೆ ನೋಡಿಕೊಂಡ

ಜೀವವದು. ಮೋದಿನ್ ಬ್ಯಾರಿಯವರು ಈ ವಿಚಾರದಲ್ಲಿಂತೂ ಮಜದಿಯ ಪರ ವಹಿಸಿದವರು. ಬೆಳೆದು ನಿಂತ ಮಕ್ಕಳಿಂದ ಆಗಾಗೆ ಅಪಸ್ತರ ಬರುತ್ತಿದ್ದರೂ ಅದನ್ನೇಲ್ಲ ಮೋದಿನ್ ಬ್ಯಾರಿಯವರು ಮನುಷ್ಯತ್ವದ ಹೆಸರಿನಿಂದ ತಳ್ಳಿಹಾಕಿದವರು. ಎಂತಹ ಅಪರಾತ್ಮಿಯಲ್ಲಾದರೂ ಧಾವಿಸಿ ಬಂದು, ಆಪತ್ತಾಲಕ್ಕೆ ಒದಗಿಬರುವ ಈ ಐಸಂ ಬ್ಯಾರಿಯವರು ಈ ಕೇರಿ ಮಂದಿಯ ಜೀವದ ಜೀವ ಕೂಡಾ ಆಗಿದ್ದವರು. ಆದರೇನು ಧರ್ಮ ಸೂಕ್ತದ ಎಳೆಯೋಂದು ಅಡ್ಡ ಬಂದಾಗ, ಮನಸ್ಸು ಮೃಗೀಯವಾಗಿ ವಿಕಾರಗೊಂಡು ಕೃತಜ್ಞತೆ- ಮನುಷ್ಯತ್ವವೆಂಬುದು ಅಡ್ಡದಾರಿಗೆ ತೆವಳುತ್ತದೆ ಎಂಬುದು ಆ ಕೇರಿ ಮಂದಿಗೆ ಹೊಳೆದದ್ದೇ ತೀರಾ ತಡವಾಗಿ. ಅದಕ್ಕಾಗಿ ವಿಷಾದಿಸಿದ್ದು ಕೂಡಾ ಮೋದಿನ್ ಶ್ಯಾಬರ ಸಾವಿನ ಸುದ್ದಿ ಕೇಳಿದ ನಂತರವೇ.

ಇದೀಗ ಮೃರೆಮ್ಮೋಲಿಗೆ ಮಗಳ ನರಳಾಟ ಜೀರಾಟ ಕಂಡು ಯಾವೋಂದೂ ದಿಕ್ಕುದೇಸೆ ತೋಜದಂತಾಯ್ತಿ ಕೈ ಬಾಯಿ ಸೋತೆ ಬಿದ್ದಂತಾಗಿ ಅಳುತ್ತಾ ಕುಸಿದು ಕುಳಿತಳು. ನಿಶ್ಚಯ ಸ್ಥಿತಿಯಲ್ಲಿ ಕುಸಿದು ಕೂತ ಮೃರೆಯ ಅಸಹಾಯಕತೆ- ನೋವು- ಅಳುವನ್ನು ಮತ್ತೆ ಸೀತುವಿನಿಂದ ದಿಟ್ಟಿಸಲಾಗದೆ ‘ಕೆಲಸ ಕೆಟ್ಟಿತು’ ಎಂದನ್ನುತ್ತಾ ಓಣಿ ಬಾಗಿಲಿಗೆ ಓಡಿ ಹೆರಿಗೆ ಮನೆಯ ಅಪಾಯದ ‘ಕಹಳಿಯನ್ನು ಉದಿದ್ದಳು, ಶವಪೆಟ್ಟಿಗೆಯ ನಿರೀಕ್ಷೆಯಲ್ಲಿದ್ದವರೆಲ್ಲ ಹೆರಿಗೆಯ ಸಂಕಟದ ಸಂಗತಿ ಕೇಳಿ, ಗಂಡು ಹೆಣ್ಣಿಂಬ ಭೇದವಿಲ್ಲದೆ ಮೃರೆಮ್ಮೋಲಿಯ ಅಂಗಳ ಪಾಲಾದರು. ಆತಂಕಗೊಂಡ ಹಂಗಸರೆಲ್ಲ ತಮ್ಮ ತಮ್ಮ ಮನದ್ವೇಗಳನ್ನು ಮತ್ತು ಉರದ್ದೆವಗಳನ್ನು ಅನನ್ಯಭಕ್ತಿಯಿಂದ ಮನಸ್ಸಾರೆ ಪ್ರಾರ್ಥಿಸಿ ‘ಈ ಹೆರಿಗೆ ಹೂವೆತ್ತಿದಂತೆ ಸುಲಭವಾಗಲಿ... ಸೇವಂತಿಗೆ ದಂಡ ಕಳಚಿದಂತೆ ಮಗು ಬಳ್ಳಿ ಕಳಚಿ ಬರಲಿ’ ಎಂದು ಹೂವಿನ ಹರಕೆ ಹೊತ್ತರು. ಎಷ್ಟೆಂದರೂ ಹೆರಿಗೆ ನೋವನ್ನು ತಿಂದು ಆ ನೋವಿನ ಅರಿವುಳ್ಳ ಜೀವಗಳಲ್ಲವೇ ಅವು. ಸುಂದರಿಯ ಸುಸೂತ್ರ ಹೆರಿಗೆಗೆ ಎಲ್ಲ ಹೆಣ್ಣು ಮನಸ್ಸುಗಳೂ

ಬಸುರಿಯ ಸುತ್ತ ಕೂತೇ ಪ್ರಾರ್ಥನೆ ಸಲ್ಲಿಸಿದವು. ಆದರೂ ಹೆರಿಗೆಯಾಗುತ್ತಿಲ್ಲ. ಬಸುರಿಯ ಜೀರಾಟ ಮುಗಿಲು ಮುಟ್ಟುವಂತಿದೆ.

ಯಾರೋ ಒಬ್ಬಕೆ ತನ್ನ ಗುಡಿಸಲ ಬಾಯಿ ಹೊಕ್ಕು, ಬಸುರಿಯ ನೋವನ್ನು ಒಂದಿಟ್ಟು ತಣಿಸಲೆಂದು ಸಂಭಾರ- ಜೀರಿಗೆಯ ಕಷಾಯ ಮಾಡಿ ತಂದಳು. ಗಾಬರಿ, ಚಡಪಡಿಕೆಯಲ್ಲಿದ್ದ ಸೀತುವೂ ತನ್ನ ಗುಡಿಸಲಿಂದ ಹದಾ ಬಿಸಿ ಮಾಡಿದ ಹರಳೆಣ್ಣೆ ತಂದು ಬಸುರಿಯ ಹೊಕ್ಕುಳು ಕಿಬ್ಬಿಟ್ಟೇಗೆ ತಿಕ್ಕುತ್ತಾ ಹೆರಿಗೆ ಕಾಲದ ಸಾಂತ್ವನವನ್ನು ಹೇಳತೋಡಿದಳು.

ಯಾರಾರು ಏನೇನು ಪ್ರಯತ್ನ ನಡೆಸಿದರೂ ... ಉಹುಂ ಹೆರಿಗೆಯಾಗುತ್ತಿಲ್ಲ. ಆ ಸಂಕ್ಷೇಪ ಕಾಲದಲ್ಲಿ ಎಲ್ಲರ ಕಣ್ಣೆದುರು ಬರುತ್ತಿದ್ದ ‘ದ್ಯುವ’ವೆಂದರೆ ಇಸಂಬಾರ್ದಿ ಒಬ್ಬರೇ. ಕೇರಿ ಗಂಡಸರೂ, ತಮ್ಮ ತಮ್ಮ ಹೆಂಡತಿ ಮಕ್ಕಳ ಹೆರಿಗೆ ಕಾಲವನ್ನು ಗ್ರಾನಕ್ಕೆ ತಂದುಕೊಂಡು ಇಸಂಬಾರ್ದಿಯವರನ್ನು ಜಪಿಸಿಕೊಂಡರು. ಯಾರು ಯಾರ ಜಪ ಮಾಡಿದರೇನು? ಗಳಿಗೆಯೇನು ನಿಲ್ಲುತ್ತದೆಯೆ? ಅದು ನಿರಂತರವಾಗಿ ಜಾರುತ್ತಿತ್ತು ಬಸುರಿಯ ಬೇನೆ ಏರುತ್ತಿತ್ತು.

ಬಸುರಿಯ ಜೀರಾಟ ಏರುತ್ತಿದ್ದಂತೆ, ತಾಯಿ ಮೃದುಮೈಲ್ಲಿಯ ಗೋಳಾಟವೂ ಹೆಚ್ಚತೋಡಿತ್ತು. ತನಗೆ ಏಕೆಕ ದಿಕ್ಕಾಗಿರುವ ಮಗಳೆಲ್ಲ ತನ್ನ ಕೈಬಿಟ್ಟು ಹೋಗುತ್ತಾಳೋ ಎಂಬ ಭಯದಲ್ಲಿ ಆ ಜೀವ ನೆರೆದವರೆಲ್ಲರ ಜೀವಕಲಕುವಂತೆ ಅಳತೋಡಿದ್ದನ್ನು ಯಾರಿಂದಾದರೂ ದಿಟ್ಟಿಸಲಾದೀತೆ?

ಕಳೆದ ಸೋಣದ ಸಂಕ್ರಾತಿಯಂದು ಮೃದೆಯ ಗಂಡ ವಾಸು ಮ್ಯಾಲಿ ಮತ್ತು ಅಳಿಯ ಚನಿಯ ಮ್ಯಾಲಿ ಇಬ್ಬರೂ ದೋಳಿ ಮಗುಚಿ ಅಳಿವೆ ಪಾಲಾದ ನರಂತರ ಆಕೆಗೆ ದಿಕ್ಕಾಗಿ ಉಳಿದವಳಿಂದರೆ ವಿಧವೆ ಮಗಳು ಇದೇ ಎಳೆಬಸುರಿ ಸುಂದರಿ ಮಾತ್ರ. ಗದ್ದೆ

ಕೆಲಸದ ಜತೆ ಬೀಡಿ ಸುರುಟುತ್ತಾ ಈ ಸುಂದರಿ ತಾಯಿಯ ಬದುಕಿಗೆ ಒದಗಿ ಬಂದಿದ್ದಳು.

ಆಸರೆ -ತ್ವೀತಿ ಎರಡನ್ನೂ ಕಳೆದುಕೊಳ್ಳುವೆನೆಂಬ ದಿಗಿಲು ಆತಂಕ ಗೊಂದಲಗಳಿಂದ ಮ್ಯಾರೆಮ್ಯಾಲಿ ಇದೀಗ ಬಾಯೋಟಿಪ್ಪ ಅಳುತ್ತಿರುವುದನ್ನು ಯಾರಿಂದ ತಾನೆ ದಿಟ್ಟಸಲಾದೀತು? ಸೀತುವಿನ ಅಪ್ಪ ತುಕ್ಕ ಭಂಡಾರಿಗಂತು ಆ ದೃಶ್ಯವನ್ನು ಕ್ಯೇಕಟ್ಟಿ ನಿಂತು ನೋಡಲಾಗಲಿಲ್ಲ. ಆದದ್ವಾಗಲಿ. ಐಸಂಬ್ಯಾರ್ಡಿಯನ್ನು ಕೇಳಿನೋಡುವ ಈಗಲೇ ಹೊರಟೆ ಎಂದು ಗಟ್ಟಿನ ಮನಸ್ಸು ಮಾಡಿ ಮ್ಯಾದಿನೊಬ್ಯಾರಿಯ ಅಂಗಳಕ್ಕೆ ಹೊರಟೇ ಬಿಟ್ಟು ‘ನಾವು ಆ ಗುಡ್ಡಕ್ಕೆ ಉರಿ ಹಚ್ಚಿದರೂ.... ಅದು ಹುಲ್ಲು ಮೋಳೆಯಿಸುವುದನ್ನು ನಿಲ್ಲಿಸುವುದಿದೆಯೇ....? ಐಸಂಬ್ಯಾರ್ಡಿಯೂ ಆ ಗುಡ್ಡದಂತೇ ತುಂಬು ಮನಸ್ಸಿನವರು’ ಎಂದನ್ನುತ್ತಾ ಅಂಗಳ ಬಿಟ್ಟು ತುಕ್ಕ ಭಂಡಾರಿ ಬೀದಿಗೆ ಬರುವಪ್ಪರಲ್ಲಿ ಮ್ಯಾದಿನೊಬ್ಯಾರಿಯವರ ಶವಯಾತ್ರೆ ಆ ಬೀದಿಯನ್ನು ದಾಟಿ ಹೋಗಿಯಾಗಿತ್ತು.

ತುಕ್ಕಭಂಡಾರಿ ಮೆರವಣಿಗೆಯ ‘ಬಾಲದ ತುದಿ’ಯನ್ನಷ್ಟೇ ಗಮನಿಸಿ, ಅದೇ ಮ್ಯಾದಿನೊಬ್ಯಾರಿಯವರ ‘ಜೀವ’ವೆಂದು ಭಕ್ತಿಯಿಂದ ಕಣ್ಣಜ್ಞ ತಲೆಬಾಗಿಸಿದ. ಕಣ್ಣ ಹನಿಸುತ್ತಲೇ ವೇಣ್ಣಿನೊಬ್ಯಾರಿಯವರ ಅಂಗಳ ಹೋಗುವಪ್ಪರಲ್ಲಿ ಆತನಿಗೆ ಜೀವ ಬಾಯಿಗೆ ಬಂದಪ್ಪು ಭಯವಾಯಿತು. “ಇಲ್ಲಿಯೋಂದು ಹುಲಿಯ ಗವಿಗೆ ನುಗ್ಗಿ ಹುಲಿಯಲ್ಲಿ ‘ಬಿನು ನಾರಾಯಣ’ ಎಂದು ಕೇಳಿದಂತಾಯ್ತಲ್ಲ” ಎಂದು ತನ್ನ ಹುಚ್ಚು ಧ್ಯೇಯಕ್ಕೆ ತಾನೇ ಮತ್ತಪ್ಪು ಸಮರ್ಥನೆ ನೀಡಿಕೊಂಡು ಅಂಗಳವೇರಿದ. ಸಾವಿನ ಮನೆಯಿಡೇ ದುಃಖವೇ ಅಡಗಿದೆ. ಮೌನದ ಗವಿಗೆ ಹೊಕ್ಕಂತಾಗಿ ತುಕ್ಕಭಂಡಾರಿ ತುಸು ಅಂಜಿದ. ಇದೀಗ ಅಂಗಳವೇರುತ್ತಿದ್ದಂತೆ ಆತನ ಎದೆಯೊಳಗೆ ಅದೇನೋ ಭಾವ ಕವಿದಂತಾಗಿ, ಅದು ಭಾರವಾಗತೊಡಗಿತು. ತನ್ನ ಭೂತಕಾಲದ ಅನೇಕಾನೇಕ ‘ಅನಪತ್ರ’ಗಳಿಗೆ ಈ ಅಂಗಳದ ಅಧಿಪತಿ ಮ್ಯಾದಿನೊಬ್ಯಾರಿಯವರು ಹತ್ತಿರದ ಆಪ್ತನಂತೆ

ಒದಗಿ ಬಂದ ಹತ್ತು ಹಲವು ಫಂಟನೆಗಳು ಆತನೊಳಗೆ ಬಂದರ ಬಾಲ ಹಿಡಿದು ಇನ್ನೊಂದರಂತೆ ಏರಿ ಬಂದೊಡನೆ ಅವ ಎದೆ ಕರಗಿಸಿಕೊಂಡು ಅತ್ಯೇಬಿಟ್ಟು.

ಆದರೆ ಅ ಅಳುವನ್ನು ಕೇಳುವವರ್ಯಾರು ನೋಡುವವರ್ಯಾರು? ಸಾಮಿನ ಮನೆಯಲ್ಲಿ ಎಲ್ಲ ಮನಸ್ಸುಗಳು ಶೋಕಿಸುತ್ತಿವೆ. ಕೆಲವು ಜೀವಗಳು ಜೀವ ಹಿಂಡಿಕೊಳ್ಳುತ್ತಾ ಮನೆಯ ಮೂಲೆ ಹಿಡಿದಿವೆ. ಮತ್ತೆ ಕೆಲವರು ಕಣ್ಣ ಮೂಗು ಒರಸಿಕೊಳ್ಳುತ್ತಲೇ ಶವ ಸಂಸ್ಕಾರ ಮಾಡಿ ಬರುವ ಗಂಡಸರಿಗೆ ಉಂಟದ ವಿಪಾಳಡಲ್ಲಿ ಮುಳಗಿ ಹೋಗಿದ್ದಾರೆ. ಇನ್ನು ಮೈಡಿನ್ ಬ್ಯಾರಿಯವರ ತಂಗಿ-ಸೋಸೆಯರೆಲ್ಲ ಸೇರಿ ಅತ್ಯಿಗೆ ಐಸಂಬ್ಯಾರ್ಡಿಯವರನ್ನು ಮೀರಿಸಿ ಕರೆತಂದು, ಬಿಳಿಸಿರೆ ಉಡಿಸಿ, ಮಕ್ಕನ (ಬಿಳಿ ಫೋಟ್) ತೊಡಿಸಿ ಒಳಕೊಳೆಯಲ್ಲಿ ಕೂರಿಸಿದ್ದಾರೆ. ಜೀವದ ಸಂಗಾತಿಯನ್ನು ಕಳೆದುಕೊಂಡು ಅನಾಥರಾಗಿರುವ ಐಸಂಬ್ಯಾರ್ಡಿಯವರು ಕಣ್ಣೀರ ಕೋಡಿ ಹರಿಸುತ್ತಿರುವುದನ್ನು ಯಾರಿಂದ ನೋಡಲಾದೀತು? ಅವರ ಹೆಣ್ಣುಮಕ್ಕಳು ತಮ್ಮ ಜೀವದಂತಿದ್ದ ಅಪ್ಪನನ್ನು ಕಳೆದುಕೊಂಡು ತಾವೂ ದುಃಖತಪ್ತರಾಗಿದ್ದರೂ ಗೋಳಾಡುತ್ತಿರುವ ತಾಯಿಯನ್ನು ಪರಿಪರಿಯಾಗಿ ಸಂತ್ಯೇಸಿಕೊಡಿದ್ದಾರೆ.

ಐಸಂಬ್ಯಾರ್ಡಿಯವರು ಮತ್ತೊಮ್ಮೆ ಆ ದೃಶ್ಯವನ್ನು ನೆನಪಿಸಿಕೊಂಡರು. ಎದೆ ಉಕ್ಕಿ ಬಂದಂತಾಯ್ತು! ಮತ್ತೆ ಅಳು! ಇಂದು ಗಂಡನ ಶವವನ್ನು ಕಫನ್‌ನಿಂದ ಸುತ್ತಿ ‘ಕಟೀಲ್’ (ಜನರೂ=ಶವಪೆಟ್ಟಿಗೆ)ನಲ್ಲಿಡುವ ಮುನ್ನ ಐಸಂಬ್ಯಾರ್ಡಿಯವರು ಕೊನೆಯ ಬಾರಿ ಎಂಬಂತೆ ಆ ಮುಖವನ್ನೊಮ್ಮೆ ದಿಟ್ಟಿಸಿದ್ದರು. ಅರವತ್ತೇರಡು ವರುಷದ ದಾಂಪತ್ಯ ಬದುಕು ತಟ್ಟನೆ ಆಕೆಯ ಎದುರಿಗೆ ಬಂದು ನೆನಪಿನ ಸುರುಳಿ ಬಿಂಬಿತ್ತಾ ಹೋಗಿ, ಮನಸ್ಸನ್ನು ಕಲಕುತ್ತಿದ್ದಂತೆ ಆಕೆ ಬದುಕಿನ ಬಗ್ಗೆಯೇ ಕಡುವೈರಾಗ್ಯವನ್ನು ಅವುಚಿಕೊಂಡು ಬಿಟ್ಟಿದ್ದರು.

ಇದೀಗ ತುಕ್ಕ ಭಂಡಾರಿ ಅಂಗಳ ಹೊಕ್ಕು ಮೈಡಿನ್ ಬ್ಯಾರಿಯರ ನೆನಪಿಗಾಗಿ ಕಟ್ಟಿರು ಹನಿಸಿಕೊಳ್ಳುತ್ತಿರುವಾಗ ಒಳಗಡೆ ಹೆಂಗಸರು ಐಸಂಬ್ಯಾರ್ಡಿಯನ್ನು ಇದ್ದತ್ತೋ ಆಚರಣೆಗಾಗಿ ಸಿದ್ಧಗೊಳಿಸುತ್ತಿದ್ದರು. ಇದ್ದತ್ತೋ ವಿಧಿಯಂತೆ ನಾಕುತಿಂಗಳು, ಹತ್ತು ದಿನಗಳ ಕಾಲ ವಿಧವೆ ಪತ್ತಿ ಕತ್ತಲಕೋಣೆಯೊಳಗೇ ಇದ್ದು ನಮಾಜು ಮಾಡುತ್ತಾ ಹುರಾನ್ ಪರಿಸುತ್ತಾ ಸತ್ತಾತನ ಆಶ್ಚರ್ಯಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತಾ ದಿನಗಳೇಯಬೇಕು., ಆ ಕಾಲದಲ್ಲಿ ಹತ್ತಿರದ ಬಳಿಯವರು ಬಂದು ದುಃಖ ಕಳೆಯಬಹುದಷ್ಟೆ.

ತನ್ನ ಜೀವದ ಜೀವ ಮೈಡಿನ್ ಬ್ಯಾರಿಯರ ಆ ಜನ್ಮತ್ವನಲ್ಲಿ ನೆಮ್ಮಡಿಯಲ್ಲಿ ಇರುವುದಾದರೆ ನಾಕು ತಿಂಗಳ್ಯಾಕೆ ನಾಕು ವರುಷ ಬೇಕಾದರೂ ಇದ್ದತ್ತೋ ಆಚರಿಸುವ ಮನಸ್ಸಿಳ್ಳವರು- ಈ ಐಸಂ ಬ್ಯಾರ್ಡಿಯರು.

ಇದೀಗ ಇದ್ದತ್ತೋ ವಿಧಿಯಲ್ಲಿದ್ದ ಐಸಂಬ್ಯಾರ್ಡಿಯರ ಮನಸ್ಸಿನ ದುಃಖಕ್ಕೆ, ಮತ್ತೆಷ್ಟು ದುಃಖ ಬಂದು ಸೇರಿಕೊಂಡಿದ್ದು ತುಕ್ಕ ಭಂಡಾರಿ ಹೊತ್ತು ತಂದ ಹೆರಿಗೆ ಸುದ್ದಿಯಿಂದ

ತಾನೀಗ ಇದ್ದತ್ತೋ ವಿಧಿಯಲ್ಲಿರುವಾಗಲೇ ಇಂತಹ ಸುದ್ದಿ ಬರಬೇಕೇ? ಎಂದು ಹಲುಬುತ್ತಾ ಇನ್ನೆಷ್ಟು ಗೋಳಾಡಿದರಾಕೆ. ತಾನು ಇಲ್ಲಿ ಗೋಳಾಡಿದರೆ ಅಲ್ಲಿ ಸಾಯುತ್ತಿರುವ ತಾಯಿ ಮಗುವನ್ನು ಬದುಕಿಸಲಾದೀತೇ? ಎಂಬ ಸತ್ಯವೂ ಐಸಮ್ಮನವರನ್ನು ಕಾಡದಿರಲಿಲ್ಲ. ಮಾನವೀಯ ಅಂತಃಕರಣವೇ ಆಕೆಯ ಮೊದಲ ಆಸ್ತಿಯಾಗಿರುವಾಗ ಇದೀಗ ಆ ‘ಸಾವು ಬದುಕಿನ’ ಸತ್ಯ ಅವರೊಳಗೆ ಕೊ ಕೊವಾಗಿ ಇಂಗಿ ಹೋಗುತ್ತಲೇ ಇದ್ದಗೆಂತಲೂ ಆ ಹರಿಗೆಯೇ ಆಕೆಗೆ ಮುಖ್ಯವೆನಿಸತೊಡಗಿತ್ತು.

ತನ್ನ ಸಂತಾನಬಳಿಯ ಕೆಲವು ಬೀಳುಗಳನ್ನು ಹಾಗೂ ತನ್ನ ಕೆಲವು ಆಪ್ತರನ್ನು ಬಳಿಗೆ ಕರೆದು ತನ್ನದೆಯೊಳಗಿನ ದುಃಖದ ಚೀಲದ ಬಾಯಿ ಮುಚ್ಚಿತ್ತಾ ಅಲ್ಲೆಲ್ಲೋ

ಮುರುಟಿ ಹೋಗಲಿರುವ ಜೀವಗಳನ್ನು ಜಿಗುರಿಸುವ ತನ್ನ ನಿರ್ಧಾರವನ್ನು
ಪ್ರಕಟಿಸಿದ್ದರು.

ವಲ್ಲಾರಿಗೂ ನ್ಯಾಯ ಕಟ್ಟಿ ಅಂತಾ ಒಂದಿರುತ್ತದೆ. ಅದು ಸಾಂಪ್ರದಾಯಿಕ
ಹಾಗೂ ಶಿಸ್ತಿನ ಬದುಕಿನ ಒಡವೆಗಳೂ ಹೌದು! ಇದೀಗ ತಾನು ಕಟ್ಟಿ ಪಾಡು ಎಂದು
ಹುಳಿತರೆ ತನ್ನಿಂದ ಎಂದೆಂದೂ ಸ್ವಷ್ಟಿಸಲಾಗದ ಜೀವಗಳಿರಿದನ್ನು
ನಿಜೀಂವಗೊಳಿಸಿದಂತಾಗುತ್ತೆ. ಸಂಪ್ರದಾಯ ಕಟ್ಟನ್ನು ಎದುರಿಗಿಟ್ಟುಕೊಂಡು
ಮತ್ತೊಂದು ಜೀವವನ್ನು ಮುರುಟಿಸುವುದು ಅವಾನವೀಯವೂ ಹೌದು ಮನಸ್ಸಿನ
ವಿಕಾರವೂ ಹೌದು—ಎಂದು ಆ ದುಃಖಿತ ಮನಸ್ಸಿಗೆ ತೋಚಿದೊಡನೆ ಆಕೆ ಹೆರಿಗೆ ಮನಗೆ
ಹೊರಡಲು ಅನುವಾದರು.

ಆಕೆಯ ಸುತ್ತಲೂ ನೆರೆದವರೆಲ್ಲ ಹೆರಿಗೆ ಬೇಸೆಯ ‘ಸುಖ’ ಉಂಡ ಜೀವಿಗಳೆ
ಆಗಿದ್ದರಿಂದ ಈ ನಿರ್ಧಾರದತ್ತ ಯಾವ ರೀತಿಯ ಪ್ರತಿಭಟನೆ ಮೊಳ್ಳು ಸಲಹೆಯೂ
ತೂರಿ ಬರಲಿಲ್ಲ. ಮೌನವಾಗಿದ್ದು ಆ ಮಣ್ಣದ ಕೆಲಸಕ್ಕೆ ಒಪ್ಪಗೆ ನೀಡಿದ್ದರೂ ಗಂಡಸರು
ಮಸೀದಿಯಿಂದ ಬರುವುದರೊಳಗೆ ಆ ಹರಿಗೆ ಕೆಲಸ ಮುಗಿದರೆ ಒಳ್ಳೆಯದಿತ್ತು ಎಂದು
ಕೆಲವರಿಗೆ ಅನಿಸದೆಯು ಇರಲಿಲ್ಲ.

ಐಸಂಬ್ಯಾದ್ ತನ್ನ ಮನದ ತೋಕವನ್ನೆಲ್ಲ ‘ಇದ್ದತ್’ ಆಚರಿಸುವ
ತೋಣಿಯೋಳಗೇ ಇಟ್ಟಿ ಬಂದವರಂತೆ, ತೊಟ್ಟಿದ್ದ ಮಕ್ಕನೆಯನ್ನು ಕಳಬಿಟ್ಟು
ಮಾಮೂಲು ಕಪ್ಪು ಬುಖಾರ ತೊಟ್ಟಿ ಅಂಗಳದಲ್ಲಿದ್ದ ತುಕ್ಕ ಭಂಡಾರಿಯ ಜತೆ
ಅವಸರದಿಂದ ಓಣಿ ಇಳಿಯುವಷ್ಟರಲ್ಲಿ ದೇವರು ಕಂತುವ ಅವಸದಲ್ಲಿದ್ದರು.

ತನ್ಮೊಡನೆ ‘ದೃವ’ವೇ ನಡೆದು ಬರುತ್ತಿದೆಯೇನೋ ಎಂಬಂತಹ ಭಾವ
ಹೊತ್ತು ಕಾಲು ಹಾಕುತ್ತಿದ್ದ ತುಕ್ಕ ಭಂಡಾರಿಯ ಮನಸ್ಸು ಮೂಕವಾಗಿತ್ತೇನೋ... ಎಲ್ಲಾ

ಮೂರೇ ಇಲ್ಲ. ತಾಯಿ ಐಸಂಬ್ಯಾರ್ಡಿಯವರ ‘ನಿರ್ಧಾರ’ವೇ ಆತನ ಬಾಯಿ ಮುಚ್ಚಿಸಿರಬೇಕು. ಅಂತೂ ಹೆಗೆ ಮನೆ ಬರುವವರೆಗೂ ಮೌನವೆಲ್ಲೂ ಕಡಡಲಿಲ್ಲ.

ಹೆಗೆ ಮನೆಯೆಡುರು ಜಮಾಯಿಸಿದ್ದ-ಕೇರಿ ಮಂದಿಯನ್ನು ಕವಚಿದ್ದ ಆತಂಕದ ಹೊರೆ ಇದೀಗ ಐಸಂಬ್ಯಾರ್ಡಿಯವರನ್ನು ಕಂಡೊಡನೆ ಎಲ್ಲಿಗೆ ಕಳಚಿ ಹಾರಿತೋ...? ಆ ಗುಂಡದೊಳಗಿನ ದೈವವೇ ಗೊತ್ತು! ಜನರ ಕಷ್ಟಕ್ಕೆ ಒದಗಿ ಬರುವ ದೈವಗಳಂತೆ, ತನ್ನ ದುಃಖವನ್ನೆಲ್ಲ ಅದುಮಿಕೊಂಡು ಬಂದಿರುವ ಈ ತಾಯಿ ನೆರೆದ ಮಂದಿಗೆ ತಮ್ಮನ್ನೆಲ್ಲ ಹೊರೆವ ಜಮಾದಿ ದೈವದಂತೇ ಕಂಡರು. ಮೊನ್ನೆ ಮೊನ್ನೆ ಆಕೆಯ ಕುಟುಂಬವನ್ನೇ ತರಿದು ಹಾಕಬೇಕು ಎಂದು ಹಾರಾಡುತ್ತಿದ್ದ ಈ ಮನಸ್ಸಿಗಳು ಇದೀಗ ಅಪರಾಧಿ ಪ್ರಜ್ಞೆ ಹೊತ್ತು ತಲೆಕವಚಿ ಹಾಕಿಯೇ ಆ ಮುದಿಜೀವವನ್ನು ಎದುರ್ಕೊಂಡರು.

ಬದುಕು ಸುಲಭಕ್ಕೆ ಸಾಯುವುದುಂಟೇ ಎಂದು ಯಾವತ್ತೂ ಅನ್ನುತ್ತಿದ್ದ ಐಸಂಬ್ಯಾರ್ಡಿಯವರನ್ನು ಇಂದು ಮುಂಜಾನೆಯ ‘ಸಾವು’ ಎಳ್ಳಷ್ಟೂ ವಿಚಲಿತಗೊಳಿಸಿಲ್ಲ ಎಂಬಂತೆ ಆಕೆ ಹೆಗೆ ಮನೆಗೆ ಹೊಕ್ಕುವರೇ ಮಗುವಿಗೆ ಜಗದ ಬೆಳಕನ್ನು ಕಾಣಿಸುವ ಯತ್ನದಲ್ಲಿ ತೊಡಗಿಕೊಂಡರು.

ಇಂಥಾ ಯತ್ನದಲ್ಲಿ ಆಕೆಯೆಂದಾದರೂ ಸೋತದ್ದಿದೆಯೇ! ಮಗುವಿಗೆ ತಾಯಿಯ ಮುಖ ನೋಡುವ ಯೋಗ ಒದಗಿಸಿಕೊಟ್ಟವರೇ ಯಾಕಿಷ್ಟ ಹೊತ್ತು ನನ್ನನ್ನು ಆ ಕತ್ತಲ ಲೋಕದಲ್ಲಿ ಕೂಡಿಟ್ಟದ್ದೀರಿ... ಎಂದು ಅಳುತ್ತಲೇ ಜಗತ್ತಿನ ಗಳಿಗೆ ಬಂದಿಳಿದ ಆ ನೆತ್ತರ ಮುದ್ದೆಗೊಂದು ನೆತ್ತಿ ಮೇಲಕ್ಕೆ ಮುತ್ತು ಕೊಟ್ಟು ಆಕೆ ಮತ್ತೆ ನೇರ ತನ್ನ ದಾರಿ ಹಿಡಿದಿದ್ದರು.

ತುಕ್ಕ ಭಂಡಾರಿ ಈಗಲೂ ಐಸಂಬ್ಯಾರ್ಥಿಯವರ ಬಾಲವಾಗಿ ಹಿಂಬಾಲಿಸಿದ್ದಾನೆ. ಸಾಗುವ ದಾರಿಯಲ್ಲೆಲ್ಲೂ ಆತ ಮೌನದ ಕೋಟಿ ಮುರಿಯಲ್ಲ. ಕೃತಜ್ಞತೆಯ ಭಾರಕ್ಕೆ ಆ ಮಾತಿನ ಕೋಟಿಯೇ ಹೂತು ಹೋಗಿದ್ದಿರಬೇಕು. ‘ಆದು ಹೋದ ದಾರಿ ಆಡಿದ್ದು... ಅದು ಆನೆಯದಲ್ಲ’ ಎಂಬ ಆದುಮಾತು ತುಕ್ಕ ಭಂಡಾರಿಗೆ ಇಂದು ಏಕೊದಂ ಸತ್ಯವೇನಿಸಿತ್ತು. ಐಸಂಬ್ಯಾರ್ಥಿಯೇನಾದರೂ ಈ ಆಪತ್ತಾಲದ ‘ದಾರಿ’ಯನ್ನು ಕೇರಿ ಮಂದಿ ತೋರಿದ ‘ದಾರಿ’ಯಲ್ಲ ಕ್ರಮಿಸಿದ್ದರೆ ಇಂದು ಗತಿಯೇನಾಗುತ್ತಿತ್ತು! ಆಕೆ ತೋರಿದ ದಾರಿ ಮನುಷ್ಯತ್ವದ ದಾರಿ ಎಂಬುದು ತುಕ್ಕ ಭಂಡಾರಿಗೆ ಮನದಣಿಗೆ ಅವ ಪಶ್ಚಾತ್ತಾಪದಿಂದ ಮರಗಟ್ಟಿಯೇ ಹೋದಂತಾಗಿತ್ತು. ಇದು ಆತನೊಬ್ಬನ ಅನಿಸಿಕೆಯಲ್ಲ — ಮೌದಿನಾಬ್ಯಾರಿಯ ಚಪ್ಪರಕ್ಕೆ ಬೆಂಕಿ ಹಚ್ಚಿದ ಕೇರಿಯ ಎಲ್ಲರ ಹೃದಯದ ಮಾತು ಕೂಡಾ ಆಗಿತ್ತು.

ಹಾಗೆ ತುಕ್ಕ ಭಂಡಾರಿಯೋಂದಿಗೆ ಅಂಗಳವೇರಿ ಬಂದ ಐಸಂಬ್ಯಾರ್ಥಿಯವರು ಎಂದಿನಂತೆ ಮಾಡಿನೆಡೆಯಿಂದ ಅಡಿಕೆ ಹಾಳೆಯೋಂದನ್ನು ಎಳೆದು ತೆಗೆದು, ಅದನ್ನು ಎದೆಗೊತ್ತಿಕೊಂಡು ಏನೋ ಪ್ರಾರ್ಥಿಸಿ ತುಕ್ಕ ಭಂಡಾರಿಯ ಕೈಯಲ್ಲಿಟ್ಟು ‘ಮಗುವಿಗಿದು’ ಎಂದು ಹೇಳಿ ನೇರ ನಡೆದದ್ದು ಮೀಯುವ ಮನೆಯತ್ತ ಸಾಮಿನ ಮನೆಯ ಹೆಂಗಸರು ಮೌನವಾಗಿಯೇ ಇದೆನ್ನೆಲ್ಲ ದಿಟ್ಟಿಸಿದ್ದರು.

ಗಂಡಸರು ಮಸೀದಿಯಿಂದ ‘ಕಾರ್ಯ’ ಮುಗಿಸಿ ಬರುವಷ್ಟರಲ್ಲಿ ಐಸಂಬ್ಯಾರ್ಥಿಯವರು ಮೀಂದು ಬಂದೂ ಇದ್ದತ್ತ ವಿಧಿಗೆ ಒಳಪಡಲು ಆ ಕತ್ತಲ ಕೋಟಕೆಗೆ ಹೊಕ್ಕಾಗಿತ್ತು. ಜೀವ ದೊಡ್ಡದು... ಬದುಕು ಅದಕ್ಕಿಂತ ಬಲು ದೊಡ್ಡದು... ಸಂಪ್ರದಾಯ ಅರಕ್ಕಿಂತೇನು ದೊಡ್ಡದಲ್ಲ ಎಂದು ತನ್ನ ಗಂಡ ಯಾವಕ್ಕೂ ಹೇಳುತ್ತಿದ್ದ

ಮಾತುಗಳು ಆ ವಿಧವೆಯ ನೆಪಿನಾಳದಿಂದ ಎದ್ದು ಬಂದು ‘ಅವರ ಆತ್ಮ ಒಮ್ಮೆವ ಕೆಲಸ ಮಾಡಿದೆನಲ್ಲಾ’ ಎಂಬ ಸಂತೃಪ್ತಿಯಿಂದ ದೀರ್ಘ ನಿಟ್ಟಿಸಿರೋಂದನ್ನು ಅವರು ಬಿಟ್ಟಿದ್ದರು.

ಎಚ್. ನಾಗವೇಣೆಯವರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹೊನ್ನೆಕಟ್ಟೆಯಲ್ಲಿ **29-11-1962** ರಂದು ಜನಿಸಿದರು. ಕರಾವಳಿಯ ಸಾಂಸ್ಕೃತಿಕ ವಿಭಿನ್ನತೆಯ ಹಿನ್ನಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳನ್ನು ಶೋಧಿಸುವ ಉತ್ತಮ ಕಥೆಗಳನ್ನು ನೀಡುತ್ತ ಡಾ. ಎಚ್. ನಾಗವೇಣೆ ಸಾಹಿತ್ಯಲೋಕದ ಗಮನ ಸೇಳಿದಿದ್ದಾರೆ. ಪ್ರಕಟಿತ ಕೃತಿಗಳು- ನಾಲ್ಕನೇ ನೀರು, ಏರು, ಮೀರುವ ಆಟ, ಕಡಲು, ವಸುಂಧರೆಯ ಗ್ರಾನ, ಸೂರ್ಯನಿಗೊಂದು ವೀಳ್ಯ (ಕಥಾ ಸಂಕಲನಗಳು), ಗಾಂಧಿ ಬಂದ (ಕಾದಂಬರಿ), ಕೊಡಗಿನ ಗೌರಮ್ಮೆ ನವೋದಯದ ಕಥನಗಾತ್ರ ಗೌರಮ್ಮೆ, ರಂಗಸಂಪನ್ಮೂಲ (ಜೀವನಚಿತ್ರಗಳು), ಸಾರ ವಿಸ್ತಾರ, ತಿಳಿರು ತೋರಣ (ವಿಮರ್ಶೆ) ಇತ್ಯಾದಿ,

ಪ್ರಬಂಧಗಳು

1. ಡಾಕ್ಟರ್ ವಿಶೇಷರಂಯ್ಯ-ವೈಕೆ ಮತ್ತು ಐತಿಹ್ಯ

- ಎ. ಎನ್. ಮೂರ್ತಿರಾವ್

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡುತ್ತಿದ್ದೆ. ಬಸ್ಸಿ ಮಂಡ್ಯ ಜಿಲ್ಲೆಯಲ್ಲಿ ಹೋಗುತ್ತಿದ್ದಾಗ ಆ ಜಿಲ್ಲೆ ಹಿಂದೆ ಇದ್ದ ಸ್ಥಿರ ನೆನಪಾಯಿತು. ಆಗ ಅದು ಮಳೆ ಸಾಲದೆ, ನೀರಿನ ಸೌಕರ್ಯವಿಲ್ಲದೆ, ಹೆಚ್ಚು ಕಡಿಮೆ ಬರಡು ಭೂಮಿಯಾಗಿತ್ತು. ಈಗ ರಸ್ತೆಯ ಇಕ್ಕೆಲದಲ್ಲಿ ಕಣ್ಣಿಗೆ ಕಾಳುವಷ್ಟು ದೂರವೂ ಹಸುರು ಕಂಗೊಳಿಸುತ್ತದೆ. ಎಲ್ಲಿ ನೋಡಿದರೂ ಭತ್ತದ ಬೆಳೆ; ಕಬ್ಬಿನ ಬೆಳೆ; ಎಲ್ಲ ಕಡೆಗಳಿಂದಲೂ ನೀರಿನ ಕಲರವ ಕಿವಿಯನ್ನು ಮುತ್ತುತ್ತದೆ. ನಾನು ಈ ಮಾರ್ಪಾರಿಟನ್ನು ಸವಿಯುವುದರಲ್ಲಿ ಮಗ್ನಾಗಿದ್ದಾಗ ನನ್ನ ಪಕ್ಕದಲ್ಲಿ ಕುಳಿತ್ತಿದ್ದ ಪ್ರಯಾಣಿಕ ಸುತ್ತಣ ಹಸುರಿನ ಕಡೆಗೆ ಕೈಬೀಸಿ ಇಂಗ್ಲಿಷಿನಲ್ಲಿ (ಇದೆಲ್ಲಾ ವಿಶೇಷರಂಯ್ಯ)' ೧೦ಟಟ ಇಂದ್ರಾ ಗುಂಡಾ ತಿಳಿತಿ ಎಂದು ನಿರ್ದಿಷ್ಟಿಸಿದ್ದಿಂದಿಂದಿಚಿ ಎಂದ. ನನ್ನ ಮನಸ್ಸಿನಲ್ಲಿದ್ದ ಯೋಚನೆಯೇ ಆತನ ಬಾಯಿಂದ ಹೊರಟಿತು. ಸಾಧಾರಣವಾಗಿ ನಾವು "ಇದೆಲ್ಲಾ ವಿಶೇಷರಂಯ್ಯನವರು ಮಾಡಿದ ಕೆಲಸ" ಎಂದು ಹೇಳುವ ಪದ್ಧತಿ. ಆದರೆ ಈ ಸಂದರ್ಭದಲ್ಲಿ ಆತ ಹೇಳಿದ್ದೇ ಸರಿ ಎನ್ನಿಸಿತು. ಈಗ ವಿಶೇಷರಂಯ್ಯನವರ ಭೌತದೇಹ ನಮ್ಮೊಡನೆ ಇಲ್ಲ. ಆದರೆ ಮಂಡ್ಯ ಜಿಲ್ಲೆಯ ಸೌಂದರ್ಯದಲ್ಲಿ, ಅಲ್ಲಿಯ ಜನರ ಅಭ್ಯರ್ಥಿಯದಲ್ಲಿ, ಅವರು ಜೀವಂತರಾಗಿದ್ದಾರೆ. ಅಂಥ ಸಂಪತ್ತನ್ನು ಸೃಷ್ಟಿಸಿ ಜನ ಜೀವನದ ಸೌಖ್ಯವನ್ನು ಹೆಚ್ಚಿಸುವುದೇ ಅವರ ಜೀವದಜೀವ ಆ ಜಿಲ್ಲೆಗೆ ನೀರನ್ನು ಒದಗಿಸುವ ಕೃಷ್ಣರಾಜಸಾಗರವನ್ನು ಮನಸ್ಸಿನಲ್ಲಿ

ಕಲ್ಪಿಸಿಕೊಂಡವರು, ಅದರ ಯೋಜನೆಯನ್ನು ತಯಾರಿಸಿದವರು, ಅದನ್ನು ಕಟ್ಟಿಸಿದವರು, ವಿಶೇಷರಯ್ಯಾ ಅದರ ಪ್ರಯೋಜನವನ್ನು ಪಡೆಯುತ್ತಿರುವವರು ಮಂಡ್ಯದ ರೈತರು, ಮತ್ತು ಅವರ ಮೂಲಕ ಮೈಸೂರು ರಾಜ್ಯ ಅದಕ್ಕಾಗಿಯೇ ನಾವು ಈ ಎಂಜಿನಿಯರ್‌ರಾಜತಂತ್ರಜ್ಞರು ಮಾಡಿದ ಲೆಕ್ಕಾವಿಲ್ಲದಪ್ಪು ಉಪಕಾರಗಳಲ್ಲಿ ಮೊದಲು ಕೃಷ್ಣರಾಜಸಾಗರವನ್ನು ನೆನೆಯುತ್ತೇವೆ. ನನ್ನ ಆ ಸಹಪ್ರಯಾಣಿಕನು ವಿಶೇಷರಯ್ಯಾನವರ ಇತರ ಮಹಾಕಾರ್ಯಗಳನ್ನು-ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರಿನ ಚೇಂಬರ್ ಆಫ್ ಕಾರ್ಮಸ್-ಇವುಗಳನ್ನೂ ಸೃಷಿಸಿಕೊಂಡ, ಅದರೆ ಕೃಷ್ಣರಾಜ ಸಾಗರದ ಹೆಸರು ಹೇಳಿದ ಮೇಲೆ ಗಾಂಧಿಜಿ ಒಂದು ಸಾರಿ ಹೇಳಿದರು: ಭಗವಂತ ಮಾನವರಿಗೆ ಕಾಣಿಸಿಕೊಂಡರೆ, ಮೊದಲು ಅನ್ನದ ರೂಪದಲ್ಲಿ ಕಾಣಿಸಿಕೊಳ್ಳಬೇಕು ಎಂದು. ವಿಶೇಷರಯ್ಯಾನವರು ತಮ್ಮನ್ನು ನಿಮಿತ್ತವಾಗಿ ಮಾಡಿಕೊಂಡು ಮಂಡ್ಯ ಜಿಲ್ಲೆಯಲ್ಲಿ ಅನ್ನ ಬ್ರಹ್ಮನ ಅವಶಾರ ಮಾಡಿಸಿದರು.

ಡಾ॥ವಿಶೇಷರಯ್ಯಾನವರು	ರಣರಳಿ	ಸ್ವಂತ	ಇಚ್ಛೆಯಿಂದ
ದಿವಾನಗಿರಿಯನ್ನು	ಬಿಟ್ಟಿಕೊಟ್ಟು	ಅಥಿಕಾರದಿಂದ	ನಿವೃತ್ತರಾದರು;
ದೇಶಸೇವೆಯಿಂದ	ನಿವೃತ್ತರಾಗಲಿಲ್ಲ.	ವರ್ಷಗಟ್ಟಿಗೆ	ಅವರು ಕೃಷ್ಣರಾಜಸಾಗರದ
ಅಭಿವೃದ್ಧಿ ಸಮಿತಿಯ ಮತ್ತು ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ			
ಅಧ್ಯಕ್ಷರಾಗಿ ಕೆಲಸ ಮಾಡಿದರು. ಅವರ ಜೀವನದ ಕೊನೆ ಕೊನೆಯವರೆಗೂ ಕೃಗಾರಿಕೆ			
ಅಥವಾ ಎಂಜಿನಿಯರಿಂಗೆ ಸಂಬಂಧಪಟ್ಟ ಶೊಡಕಾದ ಸಮಸ್ಯೆ ಏನು ಬಂದರೂ			
ಮೈಸೂರು ರಾಜ್ಯವು ಅವರ ಸಲಹೆಯನ್ನು ಬೇದುತ್ತಿತ್ತು, ಪಡೆಯುತ್ತಿತ್ತು. ಅವರ ನಂತರ ಬಂದ ದಿವಾನರು ಮತ್ತು ಮಂತ್ರಿಗಳಲ್ಲಿ ಹೆಚ್ಚು ಕಡಿಮೆ ಎಲ್ಲರೂ ಅವರಲ್ಲಿ ಭಕ್ತಿಯಿಂದ			
ನಡೆದುಕೊಂಡು ಸಲಹೆ ಪಡೆದಿದ್ದಾರೆ. ನಮ್ಮ ರಾಜ್ಯದ ಜನರೆವನದಲ್ಲಿ ಅದೆಷ್ಟು ಕಡೆ			

ಅವರ ಕೈವಾಡ ಕಾಣುತ್ತದೆಯೋ! ಅದಕ್ಕೇ ನಮ್ಮ ಜನ ದೊಡ್ಡದಾಗಿ ಕೈಬಿಂಧಿನೀ ಹೇಳುತ್ತಾರೆ: ‘ಇದಲ್ಲಾ ವಿಶೇಷರಯ್ಯನವರ ಕೆಲಸ’ ಎಂದಲ್ಲ, ಇದಲ್ಲಾ ವಿಶೇಷರಯ್ಯ’ ಎಂದು.

ವಿಶೇಷರಯ್ಯನವರು ಸಾಧಿಸಿದ ಕೆಲಸಗಳಷ್ಟೇ-ಬಹುಶಃ ಅವಕ್ಷಿಂತ ಹೆಚ್ಚಾಗಿ— ಅವರ ವ್ಯಕ್ತಿತ್ವ ಜನರ ಮನಸ್ಸನ್ನು ಸೆಳೆದಿದೆ. ಅವರು ಅತ್ಯಂತ ದಕ್ಷರಾದ ಎಂಜಿನಿಯರ್, ಮುಂದಾಲೋಚನೆಯುಳ್ಳ ರಾಜತಂತ್ರಜ್ಞರು, ರಾಜ್ಯದ ಅಭಿವೃದ್ಧಿಯ ವಿಷಯದಲ್ಲಿ ಘನವಾದ ಆದರ್ಶಗಳನ್ನು ಕಲ್ಪಿಸಿಕೊಂಡು ಅವನ್ನು ಸಾಧಿಸಲು ಶ್ರಮಿಸಿದವರು— ಇದನ್ನೆಲ್ಲಾ ಒತ್ತಿ ಹೇಳಬೇಕಾದ ಅವಶ್ಯಕತೆಯಿಲ್ಲ. ಇಲ್ಲಿ ಅವರ ವ್ಯಕ್ತಿಪಕ್ಷ ಹೆಚ್ಚು ಗಮನ ಕೊಡಲಾಗಿದೆ. ಅವರ ವಿಷಯದಲ್ಲಿ ನಾನು ಕೇಳಿರುವ ಕಥೆಗಳೆಲ್ಲವೂ ನಿಜವಾಗಿ ನಡೆದುವೆಂದು ಹೇಳಲು ಸಾಕಾಗದಪ್ಪು ಆಧಾರವಿಲ್ಲ; ಆದರೆ ಈ ಕಥೆಗಳೆಲ್ಲವೂ ಅವರ ಸ್ವಭಾವಕ್ಕೆ ಹೊಂದುವಂಧವೇ. ಅವರನ್ನು ದಿವಾನರನ್ನಾಗಿ ನೇಮಿಸಿದ ಸರ್ಕಾರಿ ಆಜ್ಞೆ ಕ್ಕಿಗೆ ಬಂದಾಗ ಅವರು ಅದನ್ನು ತಾಯಿಯ ಪಾದಗಳ ಬಳಿ ಇಟ್ಟು ‘ನಮ್ಮ ಬಂಧುಗಳಲ್ಲಿ ಯಾರೋಬ್ಬರಿಗಾಗಲಿ ನೋಕರಿ ಕೊಡಬೇಕೆಂದು ನೀನು ಶಿಫಾರಸು ಮಾಡಬಾರದು; ಮಾಡುವುದಿಲ್ಲವೆಂದು ಭರವಸೆ ಕೊಟ್ಟರೆ ದಿವಾನಗಿರಿಯನ್ನು ಒಬ್ಬಿಕೊಳ್ಳುತ್ತೇನೆ’ ಎಂದರಂತೆ. ಈ ಮಾತನ್ನು ಹೇಳಿದ್ದು ಅವರ ತಾಯಿಗಲ್ಲ, ಸೋದರ ಮಾವನಿಗೆ ಎಂದೂ ಕೇಳಿದ್ದೇನೆ—ಯಾವುದು ನಿಜವೋ ತಿಳಿಯದು. ಆದರೆ ಅವರು ತಮ್ಮ ಬಂಧುಗಳಲ್ಲಿ ಯಾರೋಬ್ಬರಿಗೂ ನೋಕರಿ ಕೊಡಲಿಲ್ಲವೆಂಬುದೇನೋ ಸತ್ಯ.

ತ್ರುಮು, ಶಿಸ್ತು, ತರ್ಕಬಢವಾದ ಆಲೋಚನೆ, ನಿಷ್ಪಾಪ್ತತೆ-ಇವು ವಿಶೇಷರಯ್ಯನವರ ಹುಟ್ಟಿಗುಣಗಳು. ಇವುಗಳಿಗೆ ಲೋಪ ಬಂದೀತೆಂಬ ಶಂಕೆಯಿಂದ ಅವರು ಯಾವ ಕೆಲಸಕ್ಕಾಗಲಿ ಮೂರ್ಖಸಿಧಿತೆಯಿಲ್ಲದೆ ಕೈಹಾಕುತ್ತಿರಲಿಲ್ಲ. ಇದಕ್ಕೆ

ಉದಾಹರಣೆಯಾಗಿ ಅವರ ಜೀವನದಲ್ಲಿ ನಡೆದ ಒಂದು ಸಂಗತಿಯನ್ನು ಹೇಳಬಹುದು. ಒಂದು ಬಾರಿ ಅವರು ತಮ್ಮ ತವರೂರಾದ ಮುದ್ದೆನಹಳ್ಳಿಯಲ್ಲಿ ತಂಗಿದ್ದರು. ಅಂದು ಸಂಚೆ ಹಳ್ಳಿಯ ಪ್ರಾಧಿಕಿಕ ಶಾಲೆಯ ಬಳಿ ಹೋಗುತ್ತಿರುವಾಗ ಶಾಲೆಯಿಂದ ಮಕ್ಕಳು ಕೇಕೆಹಾಕುತ್ತ, ನಗುತ್ತ, ಕುಣಿಯುತ್ತ ಹೊರಬಂದರು, ವಿಶೇಷರಯ್ಯನವರು ಮಕ್ಕಳ ಕುಣಿದಾಟವನ್ನು ನೋಡಿ ಮುಗಳನಗೆ ನಗುತ್ತಾ ಮೇಷ್ವರನ್ನು ಕರೆದು ಹತ್ತು ರೂಪಾಯಿನ ನೋಟನ್ನು ಅವರ ಕೈಲಿಟ್ಟು ‘ಮಕ್ಕಳಿಗೆ ಏನಾದರೂ ತರಿಸಿಕೊಡಿ, ಬಾಯಿ ಸಿಹಿಯಾಗಲೀ’ ಎಂದರು. ಇದನ್ನು ನೋಡುತ್ತಿದ್ದ ವೃದ್ಧರೂಬ್ಬರು, ‘ಸಾಮಿ, ಅವರಿಗೆ ಪೆಟ್ಟರ್ ಮೆಂಟು ಹಂಚಿದರೆ ಸಾಕೆ? ನಾಲ್ಕು ಬುದ್ಧಿಯ ಮಾತೂ ಅಪ್ಪಣಿಯಾಗಬೇಕು’ ಎಂದರು. ಹುಡುಗರನ್ನೆಲ್ಲಾ ಮತ್ತೆ ಶಾಲೆಯೊಳಕ್ಕೆ ಕರೆತಂದದ್ದಾಯಿತು; ವಿಶೇಷರಯ್ಯನವರು ಏದು ನಿಮಿಷ ಮಾತನ್ನೂ ಆಡಿದರು. ಆದರೆ ಶಾಲೆಯಿಂದ ಹೊರಗೆ ಬಂದಾಗ ಅವರಿಗೆ ತಮ್ಮ ವಿಷಯದಲ್ಲೇ ವಿವರೀತ ಅಸಮಾಧಾನ. ಎಂದೂ ಮಾಡದ ಕೆಲಸವನ್ನು ಅಂದು ಮಾಡಿದ್ದರು-ಮೊವರ ಸಿದ್ಧತೆಯಲ್ಲದೆ ಭಾಷಣ ಮಾಡಿದ್ದರು! ಅವರ ದೃಷ್ಟಿಯಲ್ಲಿ ಅಕ್ಷಮ್ಯವಾದ ಈ ಅಪರಾಧಕ್ಕೆ ಪ್ರಾಯುಳ್ಳಿತ್ತ ಮಾಡಿಕೊಳ್ಳುವವರೆಗೂ ಅವರಿಗೆ ಸಮಾಧಾನವಿಲ್ಲ. ಒಂದು ವಾರದೊಳಗೆ ಅವರು ಹಳ್ಳಿಗೆ ಹಿಂದಿರುಗಿ, ಇಪ್ಪತ್ತೇದು ರೂಪಾಯಿ ಖಿಚ್ಚ ಮಾಡಿ, ಮಕ್ಕಳಿಗೆ ತಿಂಡಿತೀರ್ಥಗಳನ್ನು ಹಂಚಿರಿ, ಮತ್ತೆ ಒಂದು ಭಾಷಣಕ್ಕೂ ಏರಡನೆಯದ್ದಕ್ಕೂ ವಿಷಯ ಸಂಪೂರ್ಣನಲ್ಲಾ ಸುಸಂಬಂಧತೆಯಲ್ಲಾ ಏನು ವ್ಯಾತ್ಯಾಸವಿತ್ತೋ ತಿಳಿಯದು; ಇದ್ದರೂ ಅದು ಆ ಚಿಕ್ಕಮಕ್ಕಳ ಗಮನಕ್ಕಂತೂ ಬಂದಿರಲಾರದು. ಅವರು ಏತಾಯಿ ತಿಂದು ಬಾಯಿ ಚಪ್ಪರಿಸುತ್ತಾ ಬಟ್ಟಲುಗಳ್ಲಾ ಬಿಟ್ಟು ‘ದಿವಾನರು’ ಎಂಬ ವಿಚಿತ್ರ ಅದ್ಭುತ ವ್ಯಕ್ತಿಯನ್ನು ನೋಡುತ್ತಿದ್ದರೇ ಹೊರತು ಭಾಷಣವನ್ನು ಅಷ್ಟಾಗಿ ಕೇಳುತ್ತಿದ್ದಿರಲಾರದು. ಈ ಪ್ರಸಂಗದಲ್ಲಿ ನಾವು ಗಮನಿಸಬೇಕಾದ ಅಂಶ ಇದು: ವಿಶೇಷರಯ್ಯನವರು

ಮೇಧಾವಿಗಳಾದ ಮತ್ತು ವಿಚಾರಪರಿಂಬಣೆಗಳಿಗೆ ಎಪ್ಪು ಗೌರವ ಸಲ್ಲಿಸಬೇಕೋ ಅಷ್ಟೇ ಗೌರವವನ್ನು ಆ ಹಸುಹಕ್ಕಳಿಗೂ ಸಲ್ಲಿಸಿದರು.

ಶೈಲ್ಕೃತಿಕದ ವಿಷಯದಲ್ಲಿ ಗೌರವ, ಆಲೋಚನೆಯಲ್ಲಿ ಸತ್ಯನಿಷ್ಠೆ, ಈ ಉದಾತ್ಮ ಗುಣಗಳಿಗೆ ಬೆಲೆಕೊಡಬೇಕಾದ್ದರಿಂದ ಅವರು ಎಂಥ ಅಮುಖ್ಯ ಸಂದರ್ಭದಲ್ಲಾಗಲೀ ಪೂರ್ವ ಸಿದ್ಧತೆಯಿಲ್ಲದೆ ಮಾತಾಡಲ್ಪಡುತ್ತಾರು. ಆಡಿದ ಮಾತು, ಬರೆದ ಬರಹ, ಯಾವುದರಲ್ಲಿ ಸತ್ಯಕೂ ನಿಷ್ಪಾಪ್ತಿಗೂ ಲೋಪ ಬರಬಾರದು. ಕೆಲವರು ತ್ರೀತಿಜನ್ಮವಾದ ವಿಷಾದದಿಂದ, ‘ಇವರು ತಮ್ಮ ಮಾತಿನಿಂದಲೂ ಬರಹದಿಂದಲೂ ಭಾಷಾಸೌಂದರ್ಯವನ್ನು ನಿರ್ದಯಿರಾಗಿ ಹೊರದೂಡುತ್ತಾರಲ್ಲ’ ಎಂದು ಅಶ್ವಪ್ರಿಗೊಂಡಿದ್ದಾರೆ. ವಿಶೇಷಾರ್ಥಯ್ಯನವರು ಹಾಗೆ ಮಾಡುತ್ತಿದ್ದೇನೋ ನಿಜ; ಆದರೆ ಅದು ನಕಾರಾತ್ಮಕ ಶ್ರಯೆಯಲ್ಲ. ಅವರ ಉದ್ದೇಶ ಭಾಷಾ ಸೌಂದರ್ಯವನ್ನು ಹೊರಹಾಕಬೇಕೆಂದಲ್ಲ. ಸತ್ಯವನ್ನು ಬರಮಾಡಿಕೊಳ್ಳಬೇಕೆಂದು. ಅನೇಕ ವೇಳೆ ‘ಭಾಷಾ ಸೌಂದರ್ಯ’ ಎನ್ನಿಸಿಕೊಳ್ಳುವುದು ಸತ್ಯವನ್ನು ಮರೆಸುತ್ತದೆ. ಸುಂದರವಾದ ವಾಗ್ರತ್ಯಗಳ ಅಲಂಕಾರಮಾಡಿ ಜನರನ್ನು ಮರಳಮಾಡುವ ಕಲೆ ನಮ್ಮಲ್ಲಿ ಸಾಕಾದಪ್ಪ ಬೆಳೆದಿದೆ! ವಿಶೇಷಾರ್ಥಯ್ಯನವರಿಗೆ ಸತ್ಯವೇ ಸೌಂದರ್ಯ; ಆದ್ದರಿಂದ ಅದನ್ನು ಅಲಂಕರಿಸಲೊಳ್ಳಲು. ಸತ್ಯ ತನ್ನ ಸತ್ಯತೆಯಿಂದಲೇ ಪ್ರಭಾವಶಾಲಿಯಾಗಬಲ್ಲದೆಂದು ಅವರ ನಂಬಿಕೆ.

‘ಡಾ॥ ವಿಶೇಷಾರ್ಥಯ್ಯನವರಿಗೆ ಪ್ರಕೃತಿ ಸೌಂದರ್ಯವನ್ನು ಅನುಭವಿಸಿ ಆನಂದ ಪಡೆಯುವ ಮನೋವೃತ್ತಿಯಲ್ಲ’ ಎಂಬ ಟೀಕೆಯನ್ನೂ ಇದೇ ದೃಷ್ಟಿಯಿಂದ ಪರಿಶೀಲಿಸಬೇಕು. ನನಗೆ ಹಿರಿಯ ಮಿಶ್ರರಾಗಿ ಗುರುಸಾಫಂದಲ್ಲಿರುವರೊಬ್ಬರು ವಿಶೇಷಾರ್ಥಯ್ಯನವರನ್ನು ಬಹುಕಾಲದಿಂದ ಚೆನ್ನಾಗಿ ಬಲ್ಲಾರು; ಕೆಲವು ಸಂದರ್ಭಗಳಲ್ಲಿ ಕೇವಲ ವಿಶ್ವಾಸಕ್ಕಾಗಿ ಅವರ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದವರು. ಅವರು ಒಂದು ಸಾರಿ ವಿಶೇಷಾರ್ಥಯ್ಯನವರೊಡನೆ ಪ್ರವಾಸದಲ್ಲಿದ್ದಾಗ ಕನ್ನಾಕುಮಾರಿಯಲ್ಲಿ ಸಂಜೆ

ಬೆಳಕು ಸಮುದ್ರದ ಮೇಲೆ ಬಿದ್ದು ನಿರ್ವಹಿಸಿದ ಸೌಂದರ್ಯವನ್ನು ನೋಡಿ ಭಾವಾವೇಶದಿಂದ ಬಣ್ಣಿಸಲೊಡಗಿದರಂತೆ. ವಿಶೇಷರಯ್ಯನವರು ನಿಟ್ಟಿಸಿರು ಬಿಟ್ಟು ‘ನೀವು ಕವಿಗಳಾಗಿಬಿಟ್ಟಿರಿ! ಎಂದರು. ಪ್ರಕೃತಿ ಸೌಂದರ್ಯ ಅವರ ಕಣ್ಣಿಗೆ ಕಾಣಲಿಲ್ಲವೆಂದಲ್ಲ. ಆ ಸೌಂದರ್ಯ ಅಲ್ಲಿ ಇದ್ದೇ ಇದೆ. ಅದಕ್ಕೆ ಅಭರಣ ತೊಡಿಸುವುದರಲ್ಲಿ ನಮ್ಮ ಶಕ್ತಿ ವ್ಯಯವಾಗಬೇಕೇ? ಕಮಲಕ್ಕೆ ಬಣ್ಣ ಬಳಿಯಬೇಕೇ? ಅವರು ನಿಸರ್ಗ ಸೌಂದರ್ಯವನ್ನು ಬಲ್ಲರು; ಆದರೆ ಅದರ ಮುನ್ಸುಲೆಯಲ್ಲಿ ವಿಕಟ ನೈತ್ಯ ಮಾಡುತ್ತಿರುವ ಜನರ್ಚಿವನದ ಕಷ್ಟ ಕಾರ್ಫ್‌ನ್ಯಾ, ದಾರುಣತೆಗಳನ್ನೂ ಬಲ್ಲರು. ಇವು ಅವರ ಹೃದಯವನ್ನು ಶೂಲದಂತೆ ಇರಿದಿವೆ. ನಿಸರ್ಗದ ಸೌಂದರ್ಯವನ್ನು ಜನರ್ಚಿವನದಲ್ಲಿ ತರಬೇಕು; ನಮ್ಮ ಗಮನ ಹರಿಯಬೇಕಾದ್ದು ಅತ್ತಕಡಗೆ. ಕಲ್ಪನಾ ಪ್ರಪಂಚದಲ್ಲೂ ಭಾವಪ್ರಪಂಚದಲ್ಲೂ ಇರುವ ಆದರ್ಶವನ್ನು ವಾಸ್ತವ ಪ್ರಪಂಚದಲ್ಲಿ ಸಾಧಿಸಬೇಕೆಂದು ಹಂಬಲಿಸುವ ಕಾರ್ಯವಾಸಿಗಳ ಶರ್ಕರ್ ಹೀಗೆ ಸಾಗುವುದೇ ಸ್ವಾಭಾವಿಕ. ವಿಶೇಷರಯ್ಯನವರು ಜೋಗ್ ಜಲಪಾತದ ಅಧ್ಯತ ಸೌಂದರ್ಯದ ಮುಂದೆ ಮೊದಲಬಾರಿ ನಿಂತಾಗ ಭಾವಸಮಾಧಿಗೆ ಹೋಗಲೊಳ್ಳಿದೆ ‘ಎಷ್ಟೊಂದು ಶಕ್ತಿ ಮೋಲಾಗುತ್ತಿದೆ!’ ಎಂದರಂತೆ (ಈ ಮಾತನ್ನು ಇತರರ ವಿಷಯದಲ್ಲಿ ಹೇಳಿದ್ದನ್ನೂ ಕೇಳಿದ್ದೇನೆ). ಈ ಕಥೆ ನಿಜವಲ್ಲದಿದ್ದರೆ ನಿಜವಾಗಬೇಕಾದದ್ದು. ವಿಶೇಷರಯ್ಯನವರಿಂದ ಹೊರಡಬೇಕಾದರೆ ಅಂಥ ಮಾತೇ. ಆ ಜಲಪಾತದ ಶಕ್ತಿಯನ್ನು ಉಪಯೋಗಕ್ಕೆ ತರಲು ಮೈಸೂರು ಸರ್ಕಾರ ಈಗ ಶ್ರಮಿಸುತ್ತಿದೆ.

ಒಡವರು ತಮಗೆ ಅವಶ್ಯಕವಾದ ಸೇವೆಯಲ್ಲಿಕೂ ಹಣ ಸುರಿಯಬೇಕು. ಹಣವಂತರೂ ಅಧಿಕಾರದಲ್ಲಿರುವವರೂ ಅನೇಕ ವೇಳೆ ಬಿಟ್ಟಿ ಸೇವೆಯನ್ನು ನಿರೀಕ್ಷಿಸುತ್ತಾರೆ. ಪಡೆದೂ ಪಡೆಯುತ್ತಾರೆ. ‘ಅದು ಪ್ರಭಾವಶಾಲಿಗಳಾದವರಿಗೆ ನಾವು ಸಲ್ಲಿಸಬೇಕಾದ ಕಾಣಿಕೆ, ಅವರಿಂದ ಹಣ ತೆಗೆದುಕೊಳ್ಳಿರುವುರು ವಿವೇಕ’ ಎಂಬ

ಭಾವನೆ ಜನರ ಮನಸ್ಸಿನಲ್ಲಿರುವುದು ಸಾಮಾನ್ಯ. ಆದರೆ ವಿಶೇಷರಯ್ಯನವರು 'ದುಡಿದವನಿಗೆ ಪ್ರತಿಫಲ ದೂರೆಯಲೇಬೇಕು' ಎಂಬ ತತ್ವಕ್ಕೆ ವಿರೋಧವಾಗಿ ಎಂದೂ ನಡೆದವರಲ್ಲ. ಒಂದು ಬಾರಿ ಅವರು ಹಾಸನ ಜಿಲ್ಲೆಯ ಯಾವುದೋ ಸಣ್ಣ ಉರಿನ ಬಳಿ ಬಿಡಾರ ಮಾಡಿದ್ದರಂತೆ. ಕೃಬಿರಳಿಗೆ ಅಕಸ್ಮಾತ್ತಾಗಿ ಸಣ್ಣ ಗಾಯವಾಗಿ ರಕ್ತಬಂತು. ಹಳ್ಳಿಯ ಆಸ್ತೀಗೆ ಹೋಗಿ ಗಾಯದ ಮೇಲೊಂದು ಪ್ಲಾಸ್ಟರ್ ಹಾಕಿಸಿ, ಮರಳಿ ಬಿಡಾರಕ್ಕೆ ಬಂದೊಡನೆ ಡಾಕ್ಟರಿಗೆ ಇಪ್ಪತ್ತೆಂದು ರೂಪಾಯಿನ ಚೆಕ್ಕನ್ನು ಕಳಿಸಿದರು. ಡಾಕ್ಟರರು ಚೆಕ್ಕನ್ನು ಹಿಡಿದುಕೊಂಡು ಓಡಿಬಂದು, 'ನನ್ನ ಕರ್ತವ್ಯಕ್ಕಿಂತ ಹೆಚ್ಚಿನದೇನನ್ನೂ ನಾನು ಮಾಡಲಿಲ್ಲ. ಈ ಚೆಕ್ಕನ್ನು ತೆಗೆದುಕೊಳ್ಳಲಾರೆ. ತಮಗೆ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದೇ ನನಗೊಂದು ಗೌರವ' ಎಂದರು. ಅದಕ್ಕೆ ಉತ್ತರವಾಗಿ ವಿಶೇಷರಯ್ಯನವರು ಆತನ ಕೊನೆಯ ವಾಕ್ಯಕ್ಕೆ ಹೆಚ್ಚಿನ ವ್ಯಾಪ್ತಿಯನ್ನು ಕೊಟ್ಟು, ಗಂಭೀರ ಮುದ್ರೆಯಿಂದ ಹೇಳಿದರು; 'ಹೊದು, ಯಾವ ರೋಗಿಗೇ ಆಗಲಿ, ಸೇವೆ ಸಲ್ಲಿಸಿದಾಗ ನಿಮ್ಮನ್ನು ನೀವು ಗೌರವಿಸಿಕೊಂಡಂತೆ. ನಮ್ಮೇಲ್ಲರ ಮನೋವೃತ್ತಿಯೂ ಹಾಗಿರಬೇಕೆಂಬುದೇ ನನ್ನ ಆಸೆ. ಆದರೆ ಹಣ ಕೊಡುವ ಶಕ್ತಿಯಳ್ಳವನು ಕೊಡಬೇಕು. ಕೊಡಿದ್ದರೆ, ಕೊಡಲಾರದವರಿಂದ ಹಣ ಪಡೆಯುವ ಆಸೆ ನಿಮ್ಮಲ್ಲಿ ಕುದುರಬಹುದು. ನಿಮ್ಮ ಕರ್ತವ್ಯವನ್ನು ನೀವು ಪಾಲಿಸಿದ್ದಿರಿ; ನನ್ನದನ್ನೂ ಪಾಲಿಸಲು ಅವಕಾಶ ಕೊಡಿ.'

ಕೆಲವು ವೇಳೆ ಮಹಾಮರುಷರು ಉನ್ನತವಾಗಿ ಬೆಳೆದು ವಿಶಾಲವಾಗಿ ಕೊಂಬೆಗಳನ್ನು ಹರಡಿಕೊಂಡಿರುವ ಮರಗಳಂತೆ ತಮ್ಮ ಸುತ್ತಲೂ ದಟ್ಟವಾದ ನೆರಳು ಚೆಲ್ಲುತ್ತಾರೆ; ಆ ನೆರಳಿನಲ್ಲಿ ಮತ್ತಾವ ಗಿಡವೂ ಬೆಳೆಯುದು. ಅಂಥವರ ಪ್ರಭಾವದಿಂದಾಗಿ ಅವರ ಸುತ್ತಮುತ್ತ ಇರುವವರ ಆತ್ಮವಿಶ್ವಾಸ, ಎದೆಗಾರಿಕೆ, ಮುನ್ನಗ್ಗುವ ಶಕ್ತಿ ಇದೆಲ್ಲಾ ಕುಂದಿಮೋಗಬಹುದು. ಈ ಬಗೆಯ ಲೋಪಕ್ಕೆ ಅವಕಾಶ ಕೊಡಿರುವ ಅಪರೂಪ ವ್ಯಕ್ತಿಗಳಲ್ಲಿ ವಿಶೇಷರಯ್ಯನವರೂ ಒಬ್ಬರು. ಅವರು ತಮ್ಮ ಸುತ್ತಲೂ ಚೆಲ್ಲಿರುವುದು

ನೇರಳಲ್ಲ, ಬೆಳಕು. ಅವರು ಬಯಸುತ್ತಿದ್ದರ್ದು ಕುರುಡು ವಿಧೇಯತೆಯಲ್ಲ; ಆತ್ಮವಿಶ್ವಾಸವುಳ್ಳವರನ್ನೂ ಹೊಸ ಪ್ರಯೋಗಗಳನ್ನು ನಡೆಸುವ ಕೆಚ್ಚುಳ್ಳವರನ್ನೂ ಅವರು ಹುಡುಕಿಕೊಂಡು ಹೋಗುತ್ತಿದ್ದರು; ಆ ಗುಣಗಳನ್ನು ಇತರರ ಮೇಲೆ ಬಲಾತ್ಮಾರವಾಗಿ ಹೊರಿಸಿದ್ದೂ ಉಂಟು. ಮೈಸೂರು ರಾಜ್ಯದಲ್ಲಿ ಅವರ ನಂತರ ಅಧಿಕಾರಕ್ಕೆ ಬಂದು ದಕ್ಷತೆಗೂ ಪ್ರಾಮಾಣಿಕತೆಗೂ ಹೆಸರು ಪಡೆದ ದಿವಾನರಿಬ್ಬರು ಅವರೊಡನೆಯೇ ಬಹುಕಾಲ ಕೆಲಸ ಮಾಡಿ ಅವರಲ್ಲಿ ಭಕ್ತಿಯಿಟ್ಟಿದ್ದರು; ಅವರ ಪಾಲಿಸಿಗಳನ್ನು ಮುಂದುವರೆಸಿದವರು. ಆದರೂ ಅವಶ್ಯಕವೆಂದು ತೋರಿದಾಗ ವಿಶ್ವೇಶ್ವರಯ್ಯನವರ ಅಭಿಪ್ರಾಯಗಳನ್ನು ವಿರೋಧಿಸುವ ಧ್ಯೇಯರ್ಥ ಅವರಲ್ಲಿ ಬೆಳೆದಿತ್ತು; ಪ್ರಾಮಾಣಿಕ ವಿರೋಧಕ್ಕೆ ಗೌರವ ಹೊಡುವ ಔನ್ನತ್ವ ವಿಶ್ವೇಶ್ವರಯ್ಯನವರಲ್ಲಿತ್ತು. ಆತ್ಮವಿಶ್ವಾಸವನ್ನೂ ಅವರು ಹೇಗೆ ಬೆಳೆಸುತ್ತಿದ್ದರೆಂಬುದಕ್ಕೆ ಉದಾಹರಣೆಯಾಗಿ ಒಂದು ಪ್ರಸಂಗವನ್ನು ಇಲ್ಲಿ ಕಾಣಿಸಬಹುದು. ಭದ್ರಾವತಿಯ ಕಟ್ಟಣ ಮತ್ತು ಉಕ್ಕಿನ ಕಾರ್ಬಾನೆಯಲ್ಲಿ ಬ್ಲಾಸ್ಟ್-ಫನೇಎಸಿನ ಮೇಲ್ಮೈಚಾರಣೆಗೆ ಅಮೇರಿಕದವರೊಬ್ಬರನ್ನು ನೇಮಿಸಿದ್ದರು. ಆತನ ಅಧಿಕಾರಾವಧಿ ಮುಗಿದೊಡನೆ ವಿಶ್ವೇಶ್ವರಯ್ಯನವರು ಅವರನ್ನು ಗೌರವದಿಂದ ಕಳಿಸಿಕೊಟ್ಟು, ಮೈಸೂರಿನವರೊಬ್ಬರನ್ನು ಕರೆದು ‘ಈ ಕೆಲಸವನ್ನು ನೀವು ವಹಿಸಿಕೊಳ್ಳಿ’ ಎಂದರು. ಆ ಯುವಕನಿಗೆ ಅನಿರೀಕ್ಷಿತವಾಗಿ ಈ ಸನ್ಯಾಸ ದೊರತದ್ದು ಆಶ್ಚರ್ಯವನ್ನುಂಟು ಮಾಡಿತು. ಯಾಂತ್ರಿಕ ವಿಷಯಗಳಲ್ಲಿ ದಕ್ಷತೆಯಿರುವುದೆಂದರೆ ಬಿಳಿಯರಲ್ಲಿ ಮಾತ್ರ ಎಂದು ಜನ ನಂಬಿದ್ದ ಕಾಲ! ಆತ ‘ನನ್ನ ಕ್ಯಾಲಾದಷ್ಟು ನಿಷ್ಪೇಯಿಂದ ಕೆಲಸಮಾಡುತ್ತೇನೆ. ನನಗೆ ಈ ಕೆಲಸಕ್ಕೆ ಬೇಕಾದಪ್ಪು ಶಕ್ತಿಯಿದೆಯೋ ಇಲ್ಲವೇ ಕಾಣೆ’ ಎಂದು ನಮ್ಮನಾಗಿ ವರಿಸಿದ. ವಿಶ್ವೇಶ್ವರಯ್ಯನವರ ಉತ್ತರ ಸ್ವಲ್ಪ ನಿಷ್ಪೂರವಾಗಿಯೇ ಬಂತು; ‘ನಿಮಗೆ ಶಕ್ತಿಯಿದೆಯೆ ಅಂತ ನಾನು ಕೇಳುತ್ತಿಲ್ಲ, ಇದೆ ಅಂತ ನಾನು ಹೇಳುತ್ತಿದ್ದೇನೆ.’

‘ವಿಶೇಷರಯ್ಯನವರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಸ್ಪಷ್ಟ
ಹೆಚ್ಚಾಯಿತಲ್ಲವೇ?’ ಎಂಬ ಸಂದೇಹವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ನಮ್ಮ ಜೀವನ ಸಂಪತ್ತಿನ್ನು ಹೆಚ್ಚಿಸಲು ನೆರವಾಗುವ ಅಂಶಗಳು ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಕಂಡುಬಂದಾಗ ಅವನ್ನು ಸ್ವೀಕರಿಸಲು ವಿಶೇಷರಯ್ಯನವರು ಹಿಂದೆಗೆಯುತ್ತಿರಲಿಲ್ಲ. ಏಕೆ ಹಿಂದೆಗೆಯಬೇಕು? ಆದರೆ ಅವರ ಜೀವನಕ್ಕೆ ತಳಹದಿಯಾಗಿದ್ದಾದ್ದು ಭಾರತದ ಸಂಸ್ಕೃತಿಯಲ್ಲವೆಂದು ಭಾವಿಸಿದರೆ ಅದು ತಪ್ಪ. ಅವರಿಗೆ ಪಾಶ್ಚಾತ್ಯರ ದಿರಸನ್ನು ಕಂಡರೆ ಅಭಿಮಾನವೇನೋ ಉಂಟು. ಅದು ನೀಣತಾಗಿರುತ್ತದೆ, ಅತ್ಯ ಇತ್ಯ ಹಾರಾಡುವುದಿಲ್ಲ, ಕೈಕಾಲುಗಳ ಜಲನೆಗೆ ಅಡ್ಡಿಯಾಗುವುದಿಲ್ಲ. ಆದರೆ ಮನೆಯಲ್ಲಿ ಉಂಟಕ್ಕೆ ಕುಳಿತುಕೊಳ್ಳುವಾಗ ಅವರು ಪಂಚೆಯನ್ನೇ ಉಡುತ್ತಿದ್ದರಂತೆ. ಕೃಗಾರಿಕೆಗಳನ್ನು ಬೆಳೆಸಿಕೊಳ್ಳುವುದರ್ಥ ಭಾರತಕ್ಕೆ ಉಳಿಗಾಲವಿಲ್ಲವೆಂಬುದನ್ನು ಅವರಿಗಂತ ಚೆನಾಗಿ ಮನಗಂಡವರಿಲ್ಲ; ಆದರೆ ಅವರು ಪ್ರಯಾಣ ಹೊರಟಿದ್ದಾಗ ಅವರ ಸೂಕ್ತಕೇಸಿನಲ್ಲಿ ಭಗವದ್ವಿತೀಯ ಪ್ರತಿ ಇದ್ದಧನ್ಯ ಮಿಶ್ರರೂಭೂರು ಕಂಡಿದ್ದಾರೆ. ಕೊನೆಯವರೆಗೂ ಅವರ ಮನೆಯಲ್ಲಿ ಉವುಕು ಮೊದಲಾದ ಹಬ್ಬಗಳುಂದು ಮಿತಿಯಲ್ಲಿ-ಅವರಿಗಿದ್ದ ಕಾಲಾವಕಾಶದ ಮಿತಿಯಲ್ಲಿ-ಆಚರಣೆಯಲ್ಲಿದ್ದವೆಂದು ಕೇಳಿದೇನೆ. ಅವರು ಇಹಜೀವನಕ್ಕೆ ತಿರಸ್ಕಾರ ಹಾಕಿ ಆಧ್ಯಾತ್ಮಿಕ ಜೀವನಪ್ರೋಂದನ್ನೇ ಗಗನಕ್ಕೆ ಏರಿಸುತ್ತಿರಲಿಲ್ಲ ನಿಜ. ಆದರೆ, ನಮ್ಮ ಉಪನಿಷತ್ತಗಳು ತಾನೆ ಹಾಗೆ ಮಾಡುತ್ತವೇನು? ಕಾಯಕದ ಹಿರಿಮೆ, ಕರ್ತವ್ಯನಿಷ್ಠೆ ಸರ್ವರಿಗೂ ಸಂಪದ್ಯಕವಾದ ಮೂರಣಜೀವನ- ಇಂಥ ಆದರ್ಶಗಳನ್ನು ನಂಬಿದ್ದ ವಿಶೇಷರಯ್ಯನವರು ಉಪನಿಷತ್ತಗಳ ಶೈಲಿಗೆ ಹೊಂದುವಂಥ ಜೀವನವನ್ನು ನಡೆಸುತ್ತಿದ್ದರೆಂದು ಧಾರಾಳವಾಗಿ ಹೇಳಬಹುದು. ಅನ್ವಯವಾದ, ಜೀವನದ ಸಂಬಂಧವನ್ನು ಕಡಿಮೆಕೊಂಡಿರುವ, ನಿಷ್ಫಲ ಅನು ಭಾವವು

‘ನಾನೇ ಭಾರತದ ಅಂತರಾತ್ಮೆ’ ಎಂದು ಅನೇಕ ವೇಳೆ ಸೋಗುಹಾಕುತ್ತದೆ. ಈ ಬಗೆಯ ಅನುಭಾವ ವಿಶೇಷರಯ್ಯನವರಿಗೆ ಹಿಡಿಸದು.

‘ವಿಶೇಷರಯ್ಯ: ವೈಕೀ ಮತ್ತು ಐತಿಹ್ಯ’ – ಈ ದ್ವೇಶ ಸಲ್ಲದು; ಅವರ ಮಟ್ಟಿಗೆ ‘ವೈಕೀ ಐತಿಹ್ಯ, ಐತಿಹ್ಯವೇ ವೈಕೀ’ ಎನ್ನಬಹುದು.

ಲೇಖಕರ ಪರಿಚಯ:

ಎ.ಎನ್ ಮೂರ್ತಿಕರಾವ್

‘ದೇವರು’ ಕೃತಿಗಾಗಿ 1994ರಲ್ಲಿ ಪಂಪ ಪ್ರಶಸ್ತಿಯನ್ನು ಪಡೆದ ಎ.ಎನ್. ಮೂರ್ತಿಕರಾಯರು ಜನಿಸಿದ್ದು 16–06–1900ರಲ್ಲಿ. ತಂದೆ ಎ. ಸುಭರಾವ್, ತಾಯಿ ಪುಟ್ಟಮ್ಮೆ, ಪತ್ನಿ ಜಯಲಕ್ಷ್ಮಿ. ಮೂರ್ತಿಕರಾಯರಿಗೆ ಮೂವರು ಗಂಡು ಮಕ್ಕಳು. ನಾಗಮಂಗಲದ ಅಕ್ಷಯಕ್ಷಯಾಳ ಇವರ ಸ್ಥಳ. ಅಲ್ಲೇ ಪ್ರಾಥಮಿಕ ವ್ಯಾಸಂಗ ಮುಗಿಸಿದರು. 1919ರಲ್ಲಿ ಮೃಸೂರಿನ ವೆಸ್ಸಿಯನ್ ಮಿಷನ್ ಹೈಸ್ಕೂಲಿಗೆ ಸೇರಿದರು. ಮೃಸೂರಿನ ಮಹಾರಾಜಾ ಕಾಲೇಜಿನಲ್ಲಿ 1922 ಬಿ.ಎ. ಪದವಿ ಎಂ.ಎ. ಪದವಿ. ಮೃಸೂರು ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ತಮ್ಮ ವೈಕಿ ಜೀವನವನ್ನು ಆರಂಭಿಸಿದರು. ‘ಹಗಲುಗನಸುಗಳು, ಅಲೆಯುವ ಮನ, ಮಿನುಗುಮಿಂಚು, ಸಮಗ್ರ ಲಲಿತ ಪ್ರಬಂಧಗಳು (1988), ಇವು ಇವರ ಪ್ರಬಂಧ ಕೃತಿಗಳು. ಇತರ ಕೃತಿಗಳು ‘ಪಾಶ್ಚಾತ್ಯ ಸಣ್ಣ ಕರೆಗಳು’, ‘ಚಿತ್ರಗಳು ಪತ್ರಗಳು’, ‘ಬಿ.ಎಂ. ಶ್ರೀ.ಕಂತಯ್ಯ’ (ವಿಮಾನಾರ್ಥಕ ಜೀವನ ಚರಿತ್ರೆ), ‘ಸಂಚಿಗಣ್ಣಿನ ಹಿನ್ನೆರ್ವೇಟ್-90 (ಆತ್ಮಕಥನ) ಮತ್ತು ದೇವರು.

ಇವರಿಗೆ 1974ರಲ್ಲಿ ಕನಾರಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. 1977 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್., 1978ರಲ್ಲಿ ‘ಅಪರ ವಯಸ್ಸನ ಅಮೇರಿಕಾ ಯಾತ್ರೆ’ - ಪ್ರಾಧಾಸ ಕಥನಕ್ಕೆ ಕನಾರಟಕ ಸಾಹಿತ್ಯ ಅಕಾಡೆಮಿ ಬಹುಮಾನ, 1979ರಲ್ಲಿ ‘ಚಿತ್ರಗಳು - ಪತ್ರಗಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ, 1984ರಲ್ಲಿ ‘ಚಂಡಮಾರುತ’ ಕ್ಷೇತ್ರದಲ್ಲಿ ನಡೆದ 36ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೀಳನಾರ್ಥಕ ಸಾಫ್ಟನ, 1984ರ ಕನಾರಟಕದ ರಾಜೀವ್ ಶ್ರವಣ ಪ್ರಶಸ್ತಿಗಳು ಸಂದಿವೆ. 1994ರಲ್ಲಿ ‘ದೇವರು’ ಕೃತಿಗೆ ಪಂಪ ಪ್ರಶಸ್ತಿ ಬಂದಿರುವುದು ಮೂರಿಕಾಯರ ಸಾಹಿತ್ಯ ಸೇವೆಗೆ ಸಂದ ಹಿರಿಯ ಗೌರವ.

೨. ಜ್ಯೋತಿಷ್-ಅಥವಾಪೂರ್ವ ಅಥವಾ ರಹಿತವೋ?

– ಡಾ. ಎಚ್. ನರಸಿಂಹಯ್ಯ

ನಮಗೆಲ್ಲ ತಿಳಿದಿರುವಂತೆ ಜ್ಯೋತಿಷ್ಯದ ಪ್ರಕಾರ ಮನುಷ್ಯನ ನಡವಳಿಕೆಗಳ ಮೇಲೆ ಗ್ರಹಗಳ ಪ್ರಭಾವ ವ್ಯಾಪಕವಾದದ್ದು. ಶತಮಾನಗಳೊಂದ ಜನಪ್ರಿಯವಾಗಿರುವ ಈ ನಂಬಿಕೆ ಎಲ್ಲ ದೇಶದ ಜನರ ಮನಸ್ಸಿನಲ್ಲಿ ಗಾಥವಾಗಿ ಬೇರೂರಿದೆ. ಪ್ರಕೃತಿಯ ಘಟನೆಗಳು ಅದಿಮಾನವನಿಗೆ ಭಯ ಭಕ್ತಿಯನ್ನುಂಟು ಮಾಡಿದ್ದು, ಅವನ ಬಹುಪಾಲು ನಂಬಿಕೆಗಳು ಈ ಹಿನ್ನೆಲೆಯಲ್ಲಿಯೇ ರೂಪಗೊಂಡವು. ಏಂಬು ಗುಡುಗುಗಳು ಅವನಿಗೆ ಸಾಕಷ್ಟು ಭಯವನ್ನುಂಟುಮಾಡಿರಬೇಕು. ಮಧ್ಯಾಹ್ನದಲ್ಲಿ ಗ್ರಹಣ ನಡೆದಾಗ ಕತ್ತಲು ಮುಸುಕಿದ್ದು ಎಂತಹ ಧೈರ್ಯಶಾಲಿಯಾದ ಅದಿಮಾನವನಿಗೂ ನಡುಕವನ್ನುಂಟು ಮಾಡಿರಬೇಕು. ಭೂಕಂಪವು ಅವನಿಗೆ ಹೆಚ್ಚಿನ ದಿಗಿಲನ್ನು ತಂದಿರಬೇಕು. ಕನಸು, ರೋಗಗಳು, ಸಾಪು-ಇವೆಲ್ಲಾ ಅವನಿಗೆ ರಹಸ್ಯಗಳಾಗಿರಬೇಕು.

ಪ್ರಾಚೀನ ಜ್ಯೋತಿಷ್ಯದ ಉಗಮವು ಖಿಗೋಳಶಾಸ್ತ್ರದಲ್ಲಿ ಕಂಡುಬರುತ್ತದೆ. ಖಿಗೋಳಶಾಸ್ತ್ರವು ವಿಜ್ಞಾನವಾದ್ದರಿಂದ ಅದು ಬೆಳೆಯತ್ತಾ ಬಂದಿದೆ. ವಿಜ್ಞಾನದ ಎಲ್ಲ ಪ್ರಯೋಗಗಳು, ತಾತ್ಕಾಲಿಕವಾಗಿದ್ದು, ಅಧಿಕಾರಮುಕ್ತವಾಗಿ ಕುರುಡಾಗಿ ಅದು ಮಾತನಾಡುವುದಿಲ್ಲ. ವಿಜ್ಞಾನದ ಎಲ್ಲ ಸಿದ್ಧಾಂತಗಳು, ನಿಯಮಗಳು ಹೊಸ ಸಂಶೋಧನೆಯ ಬೆಳಕಿನಲ್ಲಿ ಮನರ್ ರಚಿತವಾಗುತ್ತವೆ. ಯಾವುದೇ ಒಂದು ವಿಷಯ ವಿಜ್ಞಾನವೆನಿಸಿಕೊಳ್ಳಬೇಕಾದರೆ ಅದು ವಸ್ತುನಿಷ್ಠತೆ, ಮನರಾಖ್ಯತಿಯ ಸಾಮರ್ಥ್ಯ, ದೃಢತೆ, ವಿಶ್ವಮಾನ್ಯತೆ – ಈ ಎಲ್ಲ ರೀತಿಯ ಅಂಶಗಳನ್ನು ತೃಪ್ತಿಪಡಿಸಬೇಕಾಗುತ್ತದೆ. ವಿಜ್ಞಾನದ ಎಲ್ಲ ಶಾಖೆಗಳು ಅಪೂರ್ವತೆಯಲ್ಲಿಯೇ ಆರಂಭವಾಗುತ್ತವೆ. ಇದಕ್ಕೆ ಕಾರಣ

ಜಾಗ್ನಾನದ ಮಿತಿ ಮತ್ತು ಆ ಕಾಲದಲ್ಲಿ ಬಳಕೆಯಲ್ಲಿದ್ದ ಒರಟಾದ ಉಪಕರಣಗಳು, ಕೆಲವು ಸಂದರ್ಭಗಳಲ್ಲಿ ತಮ್ಮ ಗ್ರಹಿಕೆಗಳು ಕೂಡ ಈ ಬಗೆಯ ಅರ್ಥಾರ್ಥಿಗೆ ಕಾರಣವಾಗುತ್ತವೆ. ಆದರೆ ನಿರಂತರ ಸತ್ಯಶೋಧನೆಯ ಹಂಬಲ ವಿಜಾಗ್ನಾನದ ಮಹೋನ್ನತಿಯಾಗಿದೆ.

ವಿಜಾಗ್ನಾನದ ಇತರ ಶಾಖೆಗಳಂತೆ ಪ್ರಾಚೀನ ವಿಗೋಳಶಾಸ್ತ್ರ ಸಹ ಹಲವಾರು ತಮ್ಮ ಗ್ರಹಿಕೆಗಳನ್ನು ಪಡೆದುಕೊಂಡಿತ್ತು. ನಕ್ಷತ್ರ ವಿಚಿತ್ರವಾದ ಆಕಾಶ ಮತ್ತು ಚಂದ್ರ ಮೊದಲಿನಿಂದಲೂ ಮನುಷ್ಯನನ್ನು ಆಕಷಿಸಿದ್ದವು. ಕುತೊಹಲ ಮತ್ತು ಸೂರ್ಯ ನಿರೀಕ್ಷಣಾ ಶಕ್ತಿಯಿರುವ ಜನರು ಅವುಗಳ ಬಗ್ಗೆ ಮತ್ತತಮ್ಮ ತಿಳಿಯಲು ಪ್ರಯತ್ನಿಸಿದರು. ಆಗ ವಿಷಯವನ್ನು ತಿಳಿಯಲು ಅವರಿಗೆ ಕೆಣ್ಣ ಮಾತ್ರ ಏಕೈಕ ಸಾಧನಯಾಗಿತ್ತು. ಪ್ರಾಚೀನ ವಿಗೋಳಶಾಸ್ತ್ರ ಹಾಗೂ ಜ್ಯೋತಿಷ್ಯದ ಪ್ರಕಾರ ಒಂಬತ್ತು ಗ್ರಹಗಳಿವೆ. ಅವು ಸೂರ್ಯ, ಚಂದ್ರ, ರಾಹು, ಕೇತು, ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ. ಆದರೆ ಸೂರ್ಯಚಂದ್ರರು ಗ್ರಹಗಳಲ್ಲ. ಸೂರ್ಯ ನಕ್ಷತ್ರವಾದರೆ ಚಂದ್ರ ಉಪಗ್ರಹ, ಇದರ ಜೊತೆಗೆ ರಾಹು ಕೇತುಗಳು ಅಸ್ತಿತ್ವದಲ್ಲಿ ಇಲ್ಲದೆ ಇರುವುವು. ಅವು ಅವರ ಕಲ್ಪನೆಯ ಕೃತಕ ಬಿಂದುಗಳು, ಜ್ಯೋತಿಷ್ಯದ ಆಧಾರವಾಗಿರುವ ಒಂಬತ್ತು ಗ್ರಹಗಳಲ್ಲಿ ಎರಡು ಗ್ರಹಗಳೇ ಅಲ್ಲ, ಮತ್ತೆರಡು ಇಲ್ಲವೇ ಇಲ್ಲ. ಇದಲ್ಲದೆ ಜ್ಯೋತಿಷಿಗಳಿಗೆ ನಿವಿರವಾದ ಕಾಲದ ಪರಿಕಲ್ಪನೆ ಇರಲಿಲ್ಲವಾದರೂ, ಅದರ ಪ್ರಾಮುಖ್ಯತೆ ಜ್ಯೋತಿಷ್ಯದಲ್ಲಿ ಹೆಚ್ಚಾಗಿದೆ. ಈ ಎಲ್ಲ ಕಾರಣಗಳು ಜ್ಯೋತಿಷ್ಯಕ್ಕೆ ತಪ್ಪಾದ ದುರ್ಬಲ ಅಡಿಪಾಯವನ್ನು ಒದಗಿಸಿದೆ. ಈ ರೀತಿಯ ತಮ್ಮ ಗ್ರಹಿಕೆಗಳ ಆಧಾರದಿಂದ ರಚಿತವಾಗಿರುವ ಜ್ಯೋತಿಷ್ಯವನ್ನು ವಿಜಾಗ್ನಾನವೆಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ.

ವಿಜಾಗ್ನಾನದ ಪ್ರಕಾರ ಗ್ರಹಗಳು ಸೂರ್ಯನ ಭಾಗಗಳು. ಆದ್ದರಿಂದ ಅವುಗಳು ಸೂರ್ಯನ ರೀತಿಯ ಭೌತಿಕ ಸ್ವರೂಪವನ್ನೇ ಪಡೆದುಕೊಂಡಿವೆ. ಭೂತವಸ್ತುವಿನ ದೊಡ್ಡ

ರಾಶಿಗಳಾಗಿರುವ ಗ್ರಹಗಳು ಭೂಮಿಯಿಂದ ಮಿಲಿಯನ್‌ಗಟ್ಟಲೇ ಮೈಲಿಗಳ ದೂರದಲ್ಲಿವೆ. ಇವು ಮನುಷ್ಯನ ಜೀವನದ ಫಳನೆಗಳ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಗ್ರಹಿಸುವುದು ಅಸಾಧ್ಯ. ಮನುಷ್ಯನ ಎಲ್ಲ ಗುಣಗಳನ್ನು ಗ್ರಹಗಳಿಗೆ ಆರೋಪಿಸುವುದು ಹಾಸ್ಯಸ್ವದ. ಗ್ರಹಗಳ ಸಾಫ್ಟ್‌ಗಳು, ಶುಫ್, ಅಶುಫ್, ಸ್ವೇಹವರ, ಶತ್ರುಗಳು, ಸೇಡಿನ ಭಾವನೆಯನ್ನು ಹೊಂದಿರುತ್ತವೆ ಎಂಬ ನಂಬಿಕೆ ಪ್ರಚಲಿತವಾಗಿದೆ. ನಮ್ಮ ಪ್ರಾಚೀನ ಜನಾಂಗದಲ್ಲಿ ತಪ್ಪಾಗಿ, ಒರಟು ಒರಟಾಗಿ ರೂಪಗೊಂಡ ವಿಚಾರಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರುತ್ತಿರುವುದು ದುರದೃಷ್ಟಿ. ಸತ್ಯದ ಶೋಧನೆಗೆ ವಿಜ್ಞಾನದ ಮಾರ್ಗಗಳು ಪ್ರಬುಂದಿಗಳ ಸಾಧನಗಳು. ಅವೇಚ್ಯಾನಿಕವಾದ ಎಲ್ಲ ವಿಚಾರಗಳನ್ನೂ ಈ ಮಾರ್ಗ ಪರಿಶೀಲಿಸಬಲ್ಲದು. ಈ ವಿಧಾನಗಳನ್ನು ಜ್ಯೋತಿಷ್ಯದ ಸತ್ಯಸಂಧತೆ ಅಥವಾ ಅಸತ್ಯವನ್ನು ನಿರ್ಧರಿಸಲು ಸಮರ್ಪಕವಾಗಿ ಉಪಯೋಗಿಸಿ ಕೊಳ್ಳಬಹುದು.

ಜ್ಯೋತಿಷ್ಯವು ರಾಹುಕಾಲ, ಗುಳಿಕಕಾಲ ಮತ್ತು ಯಮಗಂಡಕಾಲ ಈ ಮೂರು ಅಂಶಗಳನ್ನು ಅಡಿಪಾಯವಾಗಿ ಹೊಂದಿದೆ. ರಾಹು, ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ, ಗುಳಿಕ ಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವೂ ಇಲ್ಲ. ತಾತ್ಕಾಲಿಕವಾಗಿ ಅವುಗಳ ಅಸ್ತಿತ್ವವನ್ನು ಒಪ್ಪಿಕೊಂಡು ಮುಂದುವರಿಯೋಣ. ಜ್ಯೋತಿಷ್ಯದ ಪ್ರಕಾರ ರಾಹುಕಾಲದಲ್ಲಿ ಪ್ರಯಾಣ, ಮದುವೆ, ಧಾರ್ಮಿಕ ಕಾರ್ಯ ಈ ಬಗೆಯ ಶುಭಕಾರ್ಯಗಳನ್ನು ನಡೆಸಬಾರದು. ಈ ನಂಬಿಕೆ ನಿಜವಾದ ಪಕ್ಷದಲ್ಲಿ ರಾಹುಕಾಲದಲ್ಲಿ ಹೊರಟ ವಿಮಾನಗಳು, ರೈಲ್ಯಾಗಳು, ಬಸ್ಸಿಗಳು ಅವಘಾತಕ್ಕೆ ಒಳಗಾಗಬೇಕು. ಅಪಘಾತಗಳ ಸ್ವರೂಪವನ್ನು ಸ್ಥಾಲವಾಗಿ ಪರೀಕ್ಷಿಸಿ ನೋಡಿದರೂ ಕೊಡ, ಅಪಘಾತಗಳಿಗೂ ವಾಹನಗಳು ಹೊರಟ ಕಾಲಕ್ಕೂ ಯಾವುದೇ ಸಂಬಂಧವಿಲ್ಲವೆಂದು ಸಂಶಯವಿಲ್ಲದೆ ಗೊತ್ತಾಗುತ್ತದೆ. ನ್ಯೂಯಾರ್ಕ್, ಚಿಕಾಗೋ,

ಲಂಡನ್ ಅಂತಹ ವಿಮಾನ ನಿಲ್ದಾಣಗಳಲ್ಲಿ ಯಾವಾಗಲೂ ವಿಮಾನಗಳು ಬಂದು ಹೋಗುತ್ತಿರುತ್ತವೆ. ಅಪ್ಪಗಳು ರಾಹುಕಾಲವನ್ನು ತಪ್ಪಿಸಲು ಕಾಯುವುದಿಲ್ಲ. ರೈಲು ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರೂ ಕೇಳುವುದಿಲ್ಲ. ಅದೇ ರೀತಿಯಲ್ಲಿ ಕೆಲವು ದಿನಗಳು ಶುಭದಿನಗಳು ಮತ್ತೆ ಕೆಲವು ಅಶುಭದಿನಗಳೆಂದು ನಂಬಲಾಗುತ್ತದೆ. ಆದರೆ ಎಲ್ಲ ದಿನಗಳು ಅಶುಭವಾದವು ಅಥವಾ ಶುಭವಾದವು ಎಂದು ಹೋರಿಸಲು ಕಷ್ಟಪಡಬೇಕಿಲ್ಲ.

ಜಾತಕಗಳು ಕೂಡ ಜ್ಯೋತಿಷ್ಯದ ಆಧಾರಗಳ ಮೇಲೆ ರಚಿತವಾಗಿರುತ್ತವೆ. ವ್ಯಕ್ತಿಯ ಹುಟ್ಟಿದಾಗ ಕಂಡುಬರುವ ಗ್ರಹಗತಿಗಳ ಆಧಾರದಿಂದ ಜಾತಕಗಳನ್ನು ಬರೆಯಲಾಗುತ್ತದೆ. ವ್ಯಕ್ತಿಯ ಜೀವನದ ಎಲ್ಲ ಪ್ರಮುಖ ಘಟಗಳು ಅದರಲ್ಲಿ ಸುರಕ್ಷಿತವಾಗಿ ಅಡಕವಾಗಿರುತ್ತದೆ ಎಂಬ ನಂಬಿಕೆ ಇದೆ. ಗ್ರಹಗಳ ಸಾಫಾವು ವಿದ್ಯಾಭ್ಯಾಸ, ಮದುವೆ, ವಿದೇಶ ಪ್ರಯಾಣ, ಅಪಘಾತ, ಸಾವು ಇವುಗಳನ್ನೇಲ್ಲಾ ನಿರ್ಧರಿಸುತ್ತದೆ ಎಂದು ನಂಬಬುದು ಅಧರಿಸಿತ್ತೇ. ವರ್ಧು-ವರರಿಗಿಂತ ಗ್ರಹಗಳ ಪಾತ್ರ ಮದುವೆಯ ವ್ಯವಹಾರಗಳಲ್ಲಿ ಪ್ರಮುಖವಾಗಿ ಕಂಡುಬರುತ್ತದೆ. ಕೆಲವು ಜಾತಕಗಳು, ತಮ್ಮ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು, ಅವು ಭಾವಿ ಅತ್ಯ ಅಥವಾ ಮಾವನ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಎಂದು ತಿಳಿಸುತ್ತದೆ. ಆ ಗ್ರಹಗಳ ದುಷ್ಪರಿಣಾಮವನ್ನು ತಪ್ಪಿಸುವುದಕ್ಕಾಗಿ ತಂದೆ ಅಥವಾ ತಾಯಿ ಬದುಕಿಲ್ಲದೆ ಇರುವ ವರ್ಧು-ವರರನ್ನು ಮಡುಕಲಾಗುತ್ತದೆ.

ವರ್ಧು-ವರರ ಜಾತಕಗಳು ಅತ್ಯಂತ ಸಮರ್ಪಕವಾಗಿ ಕೂಡಿ ಬಂದಿದ್ದನ್ನು ಗಮನಿಸಿಯೇ ಆದ ಎಷ್ಟೋ ಮದುವೆಗಳು ಯಶಸ್ವಿಯಾಗಿ ಇಲ್ಲದೆ ಇರುವುದಕ್ಕೆ ನಿದರ್ಶನಗಳಿವೆ. ಈ ಗುಂಪಿನಲ್ಲಿ ಜಾತಕ ಸೂಚಿಸುವುದಕ್ಕಿಂತ ಮುಂಚೆಯೇ ಕಂಡುಬರುವ ವಿಧವೆ-ವಿಧುರರು ದೊರೆಯುತ್ತಾರೆ. ಸಾಮಾನ್ಯವಾಗಿ ಪ್ರಸಿದ್ಧ

ಜ್ಯೋತಿಷಿಗಳು ಬಹಳ ಮಟ್ಟಿನ ‘ನಂಬಿಕೆ’ಗೆ ಅರ್ಹರೆಂದು ಭಾವಿಸಲಾಗುತ್ತದೆ. ಆದರೆ ಇವರ ಲೆಕ್ಕಾಚಾರಗಳು ಸುಳಾಗುವುದು ಬೇಕಾದಷ್ಟು ಸಾರಿ ಕಂಡುಬರುತ್ತದೆ. ಪ್ರಸಿದ್ದ ಜ್ಯೋತಿಷಿಗಳು ಒಟ್ಟಿದೆ ಜಾತಕಗಳ ಪ್ರಕಾರ ನಡೆದ ಮದುವೆಗಳಲ್ಲಿ ಅನಿರೀಕ್ಷಿತ ದುರಂತಗಳು, ಸಂಸಾರ ವಿರಸ, ತಪ್ಪು ತಿಳುವಳಿಕೆ, ಅಸುಖಿವು ಕಂಡುಬರುವುದರಿಂದ ಅವರನ್ನು ನಂಬಿಕೆಗೆ ಅನರ್ಹರಾದ ಜ್ಯೋತಿಷಿಗಳ ಸಾಲಿನಲ್ಲಿಯೇ ಸೇರಿಸಬೇಕಾಗುತ್ತದೆ. ಜಗತ್ತಿನಲ್ಲಿಯೇ ಶೇ. ಎಂಕ್ಕೆ ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ. ಅವರ ವಿವಾಹಗಳು ಉಳಿದವರಂತೆ ಸುಖಿವೋ ಅಥವಾ ಅಸುಖಿವೋ ಆಗಿರುತ್ತದೆ. ಹೀಗೆ ವಿಶ್ವಮಾನ್ಯತೆ ಇಲ್ಲದೆ ಇರುವ ಜ್ಯೋತಿಷ್ಯ ಎಂದಿಗೂ ವಿಜ್ಞಾನ ಆಗಳಾರದು.

ಪ್ರಕೃತಿಯ ವಿಕೋಪದ ಸಂದರ್ಭದಲ್ಲಿ ಕಾಣುವ ಸಾವಿನ ಸನ್ನಿಹಿತವನ್ನು ವಿಶ್ಲೇಷಿಸಿದಾಗ ಕೊಡ ಈಗಾಗಲೇ ದುರ್ಭಲವಾಗಿರುವ, ತಪ್ಪುದಾರಿಯಲ್ಲಿ ಹೋಗುತ್ತಿರುವ ಜ್ಯೋತಿಷ್ಯದ ಮೇಲೆ ಮಾರಕ ಪರಿಣಾಮವನ್ನಂತು ಮಾಡುತ್ತದೆ. ವಿಮಾನ ಅಪಘಾತದಲ್ಲಿ ಸತ್ತ ಎಲ್ಲ ದುರದೃಷ್ಟಿಶಾಲಿಗಳ ಜಾತಕವು ಒಂದೇ ಸೂಚನೆಯನ್ನು ಕೊಡುತ್ತದೆ ಎಂದು ಅಭಿಪ್ರಾಯಪಡುವುದು, ತೀರ ಅಸಂಗತ, ಇದೇ ರೀತಿ ಚಂಡಮಾರುತ ಅಥವಾ ಭೂಕಂಪಕ್ಕೆ ಬಲಿಯಾದ ಎಲ್ಲ ವೃತ್ತಿಗಳ ಜಾತಕದಲ್ಲಿ ಅವನ ಸಾವಿನ ದಿನ ಒಂದೇ ರೀತಿಯಲ್ಲಿ ಸೂಚಿತವಾಗಿರುತ್ತದೆ ಎಂದು ಹೇಳುವುದು ಅಷ್ಟೇ ಅಸಂಬಧಿತವಾದುದು.

ಜ್ಯೋತಿಷ್ಯದ ಪ್ರಕಾರ ಚಂಡಮಾರುತಕ್ಕೆ ಅಥವಾ ಭೂಕಂಪಕ್ಕೆ ಬುದ್ಧಿವಂತಿಕೆ ಹಾಗೂ ಸಮಯೋಚಿತ ಬುದ್ಧಿ ಇರಬೇಕು. ಅವು ಯಾವ ಜಾತಕಗಳಲ್ಲಿ ಒಂದೇ ದಿನ ಸಾವಿನ ಭವಿಷ್ಯ ಬರೆದಿದೆಯೋ ಅಂತಹವರನ್ನು ಮಾತ್ರ ಹುಡುಕಿಕೊಂಡು ಮರಣಕ್ಕೆ ಕಾರಣವಾಗಬೇಕು. ಚಂಡಮಾರುತ ಬೀಸಿದ ಪ್ರದೇಶಗಳಲ್ಲಿ ಸುರಕ್ಷಿತವಾದ ಮನೆಗಳಲ್ಲಿ

ವಾಸಮಾಡುವ ಶ್ರೀಮಂತರ ಅಥವಾ ಭೂಕಂಪಗಳಿಂದ ರಕ್ಷಿಸಲ್ಪಡುವ ಪ್ರದೇಶಗಳಲ್ಲಿ ಇರುವ ಪ್ರದೇಶದ ಜನರ ಜಾತಕಗಳು ಸಾಮಿಗ್ರೀಡಾದ ಬದವರಿಗಿಂತ ಉತ್ತಮ ಅಡ್ವಿಟ್‌ಪನ್ನು ಹೊಂದಿರಬೇಕು. ಅವೇ ಮಕ್ಕಳ ಜಾತಕಗಳು ಒಂದೆ ರೀತಿಯಲ್ಲಿ ಇರುತ್ತದೆಂಬುದು ತರ್ಕ ಒಮ್ಮೆ ಮಾತು. ಆದರೆ ಅನೇಕ ಸಂದರ್ಭಗಳಲ್ಲಿ ಇಬ್ಬರು ಅವಳ ಮಕ್ಕಳ ಮನೋಭಾವಗಳಲ್ಲಿ, ಆಸ್ತಿಗಳಲ್ಲಿ ಹಾಗೂ ಸಾಧನೆಗಳಲ್ಲಿ ಅಜಗಜಾಂತರವಿರುತ್ತದೆ. ಈ ಅಂತ ಕೂಡ ಜ್ಯೋತಿಷ್ಯದ ಟೊಳ್ಳತನವನ್ನು ವೃತ್ತಪಡಿಸಬಲ್ಲದು.

ಜ್ಯೋತಿಷಿಗಳ ಭವಿಷ್ಯವಾಣಿಯು ಓದಲು ತಮಾಷೆಯಾಗಿರುತ್ತದೆ. ಅವು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇದ್ದು, ಒಂದಕ್ಕಿಂತ ಹೆಚ್ಚು ಅಥವಾ ವನ್ನು ಕೊಡುತ್ತಿರುತ್ತವೆ. ದಿನ ಪತ್ರಿಕೆಗಳಲ್ಲಿ ಮತ್ತು ವಾರಪತ್ರಿಕೆಗಳಲ್ಲಿ ಕಂಡುಬರುವ ಭವಿಷ್ಯದ ಸ್ವರೂಪ ಎಲ್ಲ ವಾರಗಳಲ್ಲೂ ಒಂದೇ ರೀತಿಯ ಸೂಳಲವಿವರಣೆಯನ್ನು ಹೊಂದಿರುತ್ತದೆ. ಚುನಾವಣೆಗಳ ಬಗ್ಗೆ ಜ್ಯೋತಿಷಿಗಳು ಹೇಳುವ ಭವಿಷ್ಯವು ಪತ್ರಿಕಾ ಪ್ರತಿನಿಧಿಯು ನಡೆಸುವ ಚುನಾವಣೆಯ ಮೊದಲಿನ ಸಮೀಕ್ಷೆಯಷ್ಟೇ ಉಹೆಗೆ ಒಳಪಟ್ಟಿರುತ್ತದೆ. ಆದರೆ ಜ್ಯೋತಿಷಿ ತನ್ನ ಭವಿಷ್ಯದಲ್ಲಿ ಅಲ್ಲಲ್ಲಿ ಬುದ್ಧಿ, ಶ್ರದ್ಧೆ, ರಾಮ ಇತ್ಯಾದಿಗಳ ಪ್ರಭಾವವನ್ನು ಸೂಚಿಸಿರುತ್ತಾನೆ ಅಷ್ಟೆ.

ಇಬ್ಬರು ಜ್ಯೋತಿಷಿಗಳ ಅಭಿಪ್ರಾಯಗಳಲ್ಲಿ ಸಾಮಾನ್ಯವಾಗಿ ಯಾವ ಹೊಂದಿಕೆಯೂ ಇರುವುದಿಲ್ಲ. ಇಬ್ಬರಿಗೂ ತಮ್ಮದೆ ಆದ ಜ್ಯೋತಿಶಾಸ್ತ್ರವಿರಬೇಕೆಂದು ತೋರುತ್ತದೆ. ಹೀಗಿದ್ದರೂ ಜ್ಯೋತಿಷ್ಯ ವಿಜ್ಞಾನದ ಪಟ್ಟ ಪದೆದುಕೊಳ್ಳಬೇಕು.

ಇಬ್ಬರು ಜ್ಯೋತಿಷಿಗಳ ಭವಿಷ್ಯದಲ್ಲಿ ಭಿನ್ನಭಿಪ್ರಾಯ ಇರುವುದು ಇರಲೆ, ಒಬ್ಬನೇ ಜ್ಯೋತಿಷಿಯ ಭವಿಷ್ಯವು ಕೂಡ ಗೂಂದಲದಿಂದ ಕೂಡಿದ್ದ ಸತ್ಯಕ್ಕೆ ಬಹಳ

ದೂರದಲ್ಲಿ ಇರುತ್ತದೆ. ಎಲ್ಲ ರೀತಿಯ ಸಾಧ್ಯತೆಗಳ ಬಗ್ಗೆಯೂ ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾಗ ಯಾರಾದರೂ ಒಬ್ಬರ ಮಾತು ನಿಜವಾಗಿ ನಡೆಯುವ ಸಂಗತಿಗಳೊಂದಿಗೆ ಸರಿಹೊಂದುವುದು ಅಶ್ವಯುಫೇನೂ ಅಲ್ಲ. ಇದು ಜ್ಯೋತಿಷ್ಯದ ಅರ್ಥಕೃತೆಯನ್ನು ಸೂಚಿಸುವುದಿಲ್ಲ. ಕೆಟ್ಟಹೋದ ಗಡಿಯಾರ ಶೂದ ದಿನದಲ್ಲಿ ಎರಡು ಸಾರಿ ಸರಿಯಾದ ವೇಳೆ ಸೂಚಿಸುತ್ತದೆ. ಕೋತಿಯೊಂದು ಟೈಪರ್‌ರೋನ ಅಚ್ಚಿನ ಮೊಳೆಯನ್ನು ಒತ್ತುವಂತೆ ಮಾಡಿದಾಗ ಅದು ಆಕಸ್ಮಿಕವಾಗಿ, ಯಾವುದೋ ಒಂದು ಪದ ಅಥವಾ ಹೇಕ್ಸ್‌ಪಿಯರೋನ ದ್ವಿಪದಿಯೇ ಆಗಿಬಿಜಬಹುದು, ಹೀಗೆಂದ ಮಾತ್ರಕ್ಕೆ ಕೋತಿಗೆ ಟೈಪಿಂಗ್ ಕಲೆ ಅಥವಾ ಹೇಕ್ಸ್‌ಪಿಯರೋನ ಕಾವ್ಯಶಕ್ತಿಯ ಪರಿಜ್ಞಾನ ಇದೆಯೆಂದು ಅರ್ಥವಲ್ಲ.

ಕೆಲವು ಸಂದರ್ಭಗಳಲ್ಲಿ ಮುಂದಿನ ವರ್ಷದಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳ ಸಾಮಿನ ಸೂಚನೆಯಿದೆ ಎಂಬಂತಹ ಭವಿಷ್ಯವಾಣಿಯನ್ನು ನೋಡುತ್ತೇವೆ. ಒಂದು ವರ್ಷದಲ್ಲಿ ಇಬ್ಬರು ಸಾಯುವುದು ವಿಚಿತ. ಒಂದಲ್ಲಿ ಒಂದು ರೀತಿಯಲ್ಲಿ ಎಲ್ಲರೂ ದೊಡ್ಡ ವ್ಯಕ್ತಿಗಳಾದ್ದರಿಂದ ಜ್ಯೋತಿಷಿಯ ಭವಿಷ್ಯ ನಿಜವಾಗಲೇಬೇಕು. ಹೆಣ್ಣುಮಕ್ಕಳಿಗೆ ಜನ್ಮವಿತ್ತ ತಾಯಿಯೊಬ್ಬಳಿಗೆ ಜ್ಯೋತಿಷಿಯೊಬ್ಬರು ಈ ಸಾರಿ ಗಂಡುಮಗುವಿನ ಜನನವಾಗುತ್ತದೆ ಎಂಬ ಭವಿಷ್ಯ ನುಡಿದಿದ್ದರು. ಸಂಭ್ರಮದಲ್ಲಿದ್ದ ಆಕೆ ಮತ್ತೆ ಹೆಣ್ಣುಮಗುವಿನ ತಾಯಿಯಾದಳು. ಬೇಜಾರಿನಿಂದ ಅವಕು ಜ್ಯೋತಿಷ್ಯದ ಬಗ್ಗೆ ಕೋಪ ವ್ಯಕ್ತಪಡಿಸಿದಾಗ ಅವನು ಗೋಚರೆಯ ಮೇಲೆ ‘ಹೆಣ್ಣುಮಗು’ ಎಂದು ಬರೆದಿದ್ದನ್ನು ತೋರಿಸಿ, ಪ್ರಸವದ ಸಂದರ್ಭದಲ್ಲಿ ಸಂತೋಷವಾಗಿರಲೆಂದು ಉದ್ದೇಶಮೂರ್ಚಕವಾಗಿಯೇ ತಾನು ಹೀಗೆ ಹೇಳಿದೆನೆಂದು ಉತ್ತರ ಕೊಟ್ಟನಂತೆ. ಜ್ಯೋತಿಷಿ ಮತ್ತು ಭವಿಷ್ಯ ಕೇಳಿದ ವ್ಯಕ್ತಿಗಳಲ್ಲಿಯೇ ಸಮಸ್ಯೆ ಇದ್ದಾಗ ಇಂತಹ ಜಾಣತನದ ತಂತ್ರಗಳು ಸಾಮಾನ್ಯವಾಗಿ ಉಪಯೋಗವಾಗುತ್ತದೆ. ‘ಇಲ್ಲಸ್ಟೇಟೆಡ್’ ವೀಕ್ಸೀ’

ಪತ್ರಿಕೆಯ ಸಂಪಾದಕೀಯವೇಂದರಲ್ಲಿ ಐತಿಹರ ಚುನಾವಣೆಯ ನಂತರ ಕೇಳಿ ಬಂದ ವರದಿಯ ಪ್ರಸ್ತಾಪದ ಬಗ್ಗೆ ನೆನಪಿನಿಂದ ಹೇಳುತ್ತಿದ್ದೇನೆ. ಪತ್ರಿಕೆಗೆ, ಮುಂದಿನ ಪ್ರಥಾನಿ ಯಾರೆಂಬುದರ ಬಗ್ಗೆ ವಿಭಿನ್ನವಾದ ಹಲವಾರು ಸೂಚನೆಗಳು ಜೋತಿಷಿಗಳಿಂದ ಬಂದಿತ್ತು. ಅವುಗಳಲ್ಲಿ ಸಂಪಾದಕರು ಗುಜರಾತ್ ರಾಜ್ಯದವರು ಪ್ರಥಾನಿಮಂತ್ರಿ ಆಗಬಹುದು ಎಂಬ ಸೂಚನೆಯನ್ನು ಆರಿಸಿಕೊಂಡಿದ್ದರು. ಅದರ ಪ್ರಕಾರ ಅವರು ಹೆಚ್ಚು ದಿನಗಳು ಅಧಿಕಾರದಲ್ಲಿ ಇರುವುದಿಲ್ಲ. ಗುಜರಾತ್, ಅಥವಾ ಉತ್ತರ ಪ್ರದೇಶದವರು ಪ್ರಥಾನಿಮಂತ್ರಿ ಆಗುತ್ತಾರೆ ಎಂದು ಚುನಾವಣೆಯ ನಂತರ ಹೇಳುವುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಜೋತಿಷ್ಯದ ಜ್ಞಾನ ಬೇಕಾಗುವುದಿಲ್ಲ. ಪ್ರಥಾನಿಮಂತ್ರಿಯ ಅಧಿಕಾರದ ಅವಧಿಯ ಬಗ್ಗೆ ಹೇಳಿದ ಭವಿಷ್ಯ ಯಾವ ರೀತಿ ಸುಳಳಿಯಲ್ಲಿ ಎಂಬುದು, ಜೋತಿಷ್ಯದ ಅಸಮರ್ಥತೆಗೆ ಮತ್ತೊಂದು ನಿದರ್ಶನ. ಜೋತಿಷ್ಯ, ಪ್ರದೇಶಗಳನ್ನು ರಾಜಕೀಯ ಪಕ್ಷಗಳನ್ನು ಗುರುತಿಸಿಕೊಳ್ಳುವುದು ಗಮನಾರ್ಹ.

ತಮ್ಮ ಭವಿಷ್ಯ ಹೇಳುವರು ನಕಲಿ ಜೋತಿಷಿಗಳೆಂದು, ಜೋತಿಷಿಗಳು ಹೇಳುವುದು ಉಂಟು. ನಿಖಿಲವಾಗಿ ಯಾರೇ ಒಬ್ಬ ಜೋತಿಷಿ ಭವಿಷ್ಯ ನುಡಿಯ, ಭವಿಷ್ಯ ಸುಳಳಿಗೆ ಪ್ರಾರ್ಥಿಸಿದರೆ ತರುವ ಕೊಟ್ಟರೆ ಸ್ವಲ್ಪ ಮಟ್ಟಿಗೆ ಜೋತಿಷ್ಯಕ್ಕೆ ಬೆಲೆ ಕೊಡಬಹುದು. ವಿಜ್ಞಾನಕ್ಕೆ ಸಂಬಂಧಿಸಿದಂತೆ ಏನೇ ತಪ್ಪಾದರೂ, ಅದರ ಬಗ್ಗೆ ಆಜಾದ ಪರಿಶೀಲನೆ ನಡೆದು ಸೋಲಿಗೆ ಕಾರಣವನ್ನು ವಿಶೇಷಿಸಿ ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ. ನಮಗೆಲ್ಲಾ ತಿಳಿದಿರುವಂತೆ ವಿಮಾನ ಅವಧಾತದ ವಿವರವಾದ ತಪಾಸಣೆ ಅದರ ಮುಂದಿನ ಪ್ರಯಾಣದ ಬಗ್ಗೆ ಮತ್ತಮ್ಮ ಎಚ್ಚರಿಕೆ ತೆಗೆದುಕೊಳ್ಳುವಂತೆ ಸಹಾಯ ಆಗುತ್ತದೆ.

ಜೀವನದಲ್ಲಿ ಎಲ್ಲವೂ ಮೂರ್ಚ ನಿರ್ಧಾರಿತವಾಗುತ್ತದೆಂಬ ವಿಧಿವಾದವನ್ನು ಜೋತಿಷ್ಯ ತಿಳಿಸುತ್ತದೆ. ವಾರ್ಷಿಕ ವಿಷಯಗಳಿಗೆ ಸಂಬಂಧಿಸಿದಂತೆ ಈ ನಿಯಮ

ಅಮ್ಮೆಂದು ಕರಾರುವಾಕ್ಕಾಗಿ ಇರುವುದಿಲ್ಲ. ಆಗ ಬುದ್ಧಿವಂತ ಜ್ಯೋತಿಷಿಗಳು ಗ್ರಹಗಳ ಪ್ರಭಾವವನ್ನು ತರುತ್ತಾರೆ. ಈ ಅಂಶವನ್ನು ಜನರ ಶೋಷಣೆಗೆ ಜ್ಯೋತಿಷಿಗಳು ಉಪಯೋಗಿಸಿಕೊಳ್ಳುತ್ತಾರೆ. ಜನರು ನಿರಾಶೆಯಲ್ಲಿದ್ದಾಗ, ಸಮಸ್ಯೆಗಳಲ್ಲಿ ಇದ್ದಾಗ ಜ್ಯೋತಿಷಿಗಳನ್ನು ಮೊರೆಹೋಗುತ್ತಾರೆ. ಗ್ರಹಗಳ ಅನಿಷ್ಟ ಗತಿಯಿಂದ ಉಂಟಾಗುವ ಫೋರ ಪರಿಣಾಮಗಳನ್ನು ಜ್ಯೋತಿಷಿಗಳು ಅವರಿಗೆ ತಿಳಿಸುತ್ತಾರೆ. ಆ ಅಮಂಗಳ ನಿವಾರಣೆಯು ಶಾಂತಿ, ಮಾರ್ಚಿಗಳಿಂದ ಪರಿಹಾರವಾಗುತ್ತದೆಂಬ ಸಾಂತ್ವನವನ್ನು ಕೊಡುತ್ತಾರೆ. ಅದಕ್ಕಾಗಿ ವಿಚಾರಗುವ ಹೆಚ್ಚಿನ ಹಣದ ಬಗ್ಗೆ ಹೇಳಲು ಮರೆಯುವುದಿಲ್ಲ. ಅವರ ಮಾರ್ಚಿಗಳಿಂದ ಬಯಸುವ ಯಾರೂ ಅವರ ಅಭಿಪ್ರಾಯಗಳನ್ನು ತಿರಸ್ಕರಿಸುವುದಿಲ್ಲ. ಜ್ಯೋತಿಷಿಗಳ ಮಧ್ಯ ಸ್ಥಿರತ್ವ ಕಾರಣ ಅಲೋಕಿಕೆ ಗ್ರಹಗಳ ಪರಿಣಾಮಗಳನ್ನು ಲೋಕಿಕ ಪ್ರಯೋಜನಗಳಿಗಾಗಿ ಹೆಚ್ಚು ಕಡಿಮೆ ಮಾಡಲು ಸಮರ್ಥರಾಗಿರುತ್ತಾರೆ. ಬಹಳ ಮುಖ್ಯವಾಗಿ ಜ್ಯೋತಿಷ್ಟ ಮುಗ್ದ ಜನರನ್ನು ಭಯದಲ್ಲಿರಿಸಿ ಅವರ ಸುಲಿಗೆಗೆ ಕಾರಣವಾಗುತ್ತದೆ. ಜ್ಯೋತಿಷ್ಟ ಒಂದು ವಾರೀಜ್ಞವಾಗಿದೆ.

ಜ್ಯೋತಿಷಿಗಳು ಹೇಳಿದೇ ಇದ್ದ ಹಲವಾರು ಮುಖ್ಯ ಘಟನೆಗಳು ಸಂಭವಿಸಿದ್ದ ಗಮನಿಸಬೇಕಾದ್ದು, ಜೂನ್ ರೆಂಬಿರಲ್ಲಿ ತುರ್ತು ಪರಿಸ್ಥಿತಿ ಫೋಷನೆ ಆಗುತ್ತದೆಂದು ಯಾವ ಜ್ಯೋತಿಷಿಯೂ ಭವಿಷ್ಯ ನುಡಿಯಲ್ಲಿ. ಚರಿತ್ರಾರ್ಥಕಾದ ರೆಂಬಿರ ಚುನಾವಣೆಯ ಬಗ್ಗೆಯೂ ಯಾವುದೇ ಭವಿಷ್ಯ ಕೇಳಬರಲಿಲ್ಲ. ದೇಶದ ಇತಿಹಾಸದ ದೃಷ್ಟಿಯಿಂದ ಮಹತ್ತರ ಪರಿಣಾಮ ಬೀರಿದ ಈ ಎರಡು ಘಟನೆಗಳ ಬಗ್ಗೆ ಏನೂ ತಿಳಿಸದೆ ಇದ್ದರಕ್ಕೆ ಜ್ಯೋತಿಷಿಗಳು ಯಾವ ನೇಪ ಹೇಳುವರೋ ನನಗೆ ಗೊತ್ತಿಲ್ಲ. ರೆಂಬಿರ ಚುನಾವಣೆಯ ಘಲಿತಾಂಶದ ಬಗ್ಗೆ ಕೂಡ ಯಾರೂ ಮನ್ನಾಚನೆ

ಕೊಟ್ಟಿರಲಿಲ್ಲ. ಸಾವಿರಾರು ಜನರಿಗೆ ಸಾವು ನೋವುಗಳನ್ನು ಉಂಟುಮಾಡಿದ ಇತ್ತೀಚಿನ ಚಂಡಮಾರುತದ ಬಗ್ಗೆ ಜ್ಯೋತಿಷಿಗಳು ಜನರಿಗೆ ಮೊದಲು ಏನೂ ಸೂಚಿಸಿರಲಿಲ್ಲ.

ದಿನನಿತ್ಯದ ಘಟನೆಗಳನ್ನು ವಿಶೇಷಿಸಿದಾಗ ಜ್ಯೋತಿಷ್ಯದ ಅಧಿಕೃತೆ ನಿರಾಕರಣ ಆಗುವುದನ್ನು ಮೇಲಿನ ಎಲ್ಲ ಉದಾಹರಣೆಗಳು ತಿಳಿಸಬಲ್ಲವು. ಅನೇಕ ಜನ ಶಿಕ್ಷಣವನ್ನು ಪಡೆದವರು, ವಿಜ್ಞಾನಿಗಳು, ಜ್ಯೋತಿಷ್ಯವನ್ನು ನಂಬುವುದು ಶೋಚನೀಯ ವಿಚಾರ, ಪ್ರಯೋಗಶಾಲೆಯಲ್ಲಿ ವಿಚಾರವಾದಿಯಾದ ವಿಜ್ಞಾನಿ ಜೀವನದ ಸಮಸ್ಯೆಗಳನ್ನು ಎದುರಿಸುವಾಗ ವಿಚಾರಕ್ಕೆ ಮಂಗಳ ಹಾಡುವುದು ಕಂಡುಬರುತ್ತದೆ. ಜ್ಯೋತಿಷ್ಯವೂ ಉಳಿದ ಮೂಡನಂಬಿಕೆಗಳಂತೆ ಸ್ವತಂತ್ರ ಆಲೋಚನೆ ಮತ್ತು ಆತ್ಮ ವಿಶ್ವಾಸಕ್ಕೆ ಧಕ್ಕೆಯನ್ನು ತರುತ್ತದೆ. ಈ ರೀತಿಯ ಮೂಡನಂಬಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯವು ವಾಯು, ಜಲ ಮಾಲಿನ್ಯಗಳಿಗಿಂತ ಹೆಚ್ಚು ಅಪಾಯಕಾರಿ.

ಖಿಗೋಳಶಾಸ್ತ್ರವು ವಿಜ್ಞಾನವಾಗಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿದೆ. ಜ್ಯೋತಿಷ್ಯ ಮಾತ್ರ ತನ್ನ ಮರಾತನ ನಂಬಿಕೆ ಹಾಗೂ ತಮ್ಮ ಗ್ರಹಿಕೆಗಳನ್ನೇ ಹೊಂದಿದೆ. ಈಗಲೂ ನವಗ್ರಹಗಳ ಜ್ಯೋತಿಷ್ಯದ ದಾರಿಯನ್ನು ತೋರಿಸುತ್ತವೆ. ಇವುಗಳಲ್ಲಿ ನಾಲ್ಕು ಗ್ರಹಗಳೇ ಅಲ್ಲ, ಆದರೆ ಯುರೆನೊ, ನೆಮ್ಲಾನ್, ಫ್ಲೇಟೊ ಅಂತಹ ಹೊಸ ಗ್ರಹಗಳನ್ನು ವಿಜ್ಞಾನಿಗಳು ಕಂಡುಹಿಡಿದರು. ಆದರೆ ಅವು ಇನ್ನೂ ತಮ್ಮನ್ನು ಗುರುತಿಸಲು ಜ್ಯೋತಿಷ್ಯಗಳನ್ನೇ ಕೇಳಿಕೊಳ್ಳುತ್ತಿವೆ. ಬಹುಮಂದಿ ಜ್ಯೋತಿಷಿಗಳಿಗೆ ಇವುಗಳ ಅಸ್ತಿತ್ವದ ವಿಚಾರವೇ ತಿಳಿದಿಲ್ಲ.

ನಮ್ಮ ದೇಶದಲ್ಲಿ ಸಾಮಾಜಿಕ ಕೆಳಸ್ತರದಿಂದ ಬಂದ ಜನರು ಶಿಕ್ಷಣವನ್ನು ಮೊದಲ ಬಾರಿಗೆ ಪಡೆದುಕೊಂಡಾಗ ಅವರಲ್ಲಿ ರೂಪಗೊಳ್ಳುತ್ತಿರುವ ಮನೋಭಾವ

ಕೊಡ ಅಪಾಯಕಾರಿ, ಕೇಳಿರಿಮೆಯಿಂದ ಬಳಲುತ್ತಿರುವ ಅವರು ತರ್ಕಹಿನವಾದ ಮುಂದುವರಿದ ಶಿಕ್ಷಣ ಪಡೆದ ಜನರ ಮನೋಭಾವವನ್ನು ಅನುಕರಿಸುತ್ತಾರೆ. ಜ್ಯೋತಿಷ್ಯದಂತಹ ಪ್ರಗತಿ ವಿರೋಧ ನಂಬಿಕೆಗಳನ್ನು ಹೊಂದುವುದು ಸಾಮಾಜಿಕ ಅಂತಸ್ಥಿನ ಗುರುತಾಗಿದೆ. ವ್ಯಕ್ತಿಯ ಒಳಿತಿಗಾಗಿ ಅಥವಾ ಸಮಾಜದ ಒಳಿತಿಗಾಗಿ ಈ ರೀತಿಯ ಮನೋಧರ್ಮ ಹೆಚ್ಚಿನ ಹಾನಿಯನ್ನುಂಟುಮಾಡುವ ಅವಿವೇಕವಾಗಿದೆ. ಈ ರೀತಿ ಹೊಸದಾಗಿ ಪರಿವರ್ತಿತರಾದವರು ಅಲ್ಲಿಯೇ ಶತಮಾನಗಳಿಂದ ಇದ್ದವರಿಗಿಂತ ಹೆಚ್ಚು ಅಭಿಮಾನವನ್ನು ಹೊಂದಿರುತ್ತಾರೆ.

ಜ್ಯೋತಿಷ್ಯದ ಬಗ್ಗೆ ಹಲವಾರು ಜನ ಮಹಾನ್ ವ್ಯಕ್ತಿಗಳು ತಿಳಿಸಿರುವ ಅಭಿಪ್ರಾಯಗಳು ಮಹತ್ಪೂರ್ವಾಭಾಸವಾಗಿವೆ. ಬುದ್ಧನು ತನ್ನ ವಿನಯ ಪೀಟಿಕಾ ಗ್ರಂಥದಲ್ಲಿ ಯಾರು ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ ನಡೆಸುತ್ತಾರೆ ಇವರಿಂದ ದೂರವಿರಬೇಕು ಎಂದು ಎಚ್ಚರಿಸುತ್ತಾನೆ.

ನಕ್ಷತ್ರ ವೀಕ್ಷಣೆ ಮತ್ತು ಜ್ಯೋತಿಷ್ಯ, ಶಕುನಗಳ ಆಧಾರದಿಂದ ಶುಭ ಅಥವಾ ಅಶುಭವನ್ನು ತಿಳಿಸುವುದು, ಒಳತು, ಕೆಡುಕುಗಳ ಬಗ್ಗೆ ಭವಿಷ್ಯ ನುಡಿಯುವುದು ಇಂತಹವುಗಳನ್ನೆಲ್ಲಾ ಶೈಖಿಸಬೇಕು ಎಂಬ ಅಭಿಪ್ರಾಯ ಬುದ್ಧನ ಉಪದೇಶಗಳಲ್ಲಿ ಕಂಡುಬರುತ್ತದೆ. ಮನುಷ್ಯನ ಭವಿಷ್ಯದ ನಿಣಯಕ್ಕೆ ಅವನೇ ಕಾರಣ ಎಂದು ದೃಢವಾಗಿ ನಂಬಿದ್ದ ಸ್ವಾಮಿ ವಿವೇಕಾನಂದ ಅವರು ಜ್ಯೋತಿಷ್ಯದ ಬಗ್ಗೆ ಕಟುವಾದ ಅಭಿಪ್ರಾಯ ಪಡುತ್ತಾರೆ. “ನಕ್ಷತ್ರಗಳ ಪ್ರಭಾವ ನನ್ನ ಮೇಲೆ ಆಗುವುದಾದರೆ ಆಗಲಿ, ಅದು ನನ್ನ ಜೀವನದ ಮೇಲೆ ಪ್ರಭಾವ ಬೀರಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ಜ್ಯೋತಿಷ್ಯ ಮತ್ತಿತರ ಸಂಗತಿಗಳು ಸಾಮಾನ್ಯವಾಗಿ ದುರ್ಭಲ ಮನಸ್ಸಿನ ಗುರುತುಗಳು ಇಂತಹವುಗಳು ಬದುಕಿನಲ್ಲಿ ಪ್ರಾಮುಖ್ಯ ಪಡೆದುಕೊಂಡ ಕೊಡಲೆ ವ್ಯಾದ್ಯರನ್ನು ಕಂಡು

ಉತ್ತಮ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಒಳ್ಳೆಯದು” ಎಂಬುದು ವಿವೇಕಾನಂದರ ಅಭಿಪ್ರಾಯ.

ಅಧ್ಯಾಪಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ಯಾವುದೇ ಶಿಕ್ಷಣ ಕ್ರಮದ ಮುಖ್ಯ ಉದ್ದೇಶವಾಗಬೇಕು. ಪ್ರಶ್ನಿಸದೆ, ಪರಿಶೀಲಿಸದೆ ಯಾವುದನ್ನೂ ಒಪ್ಪಿಕೊಳ್ಳಬಾರದು. ಅದು ಭಗವದ್ವಿತೀ, ಬೈಬಲ್ ಅಥವಾ ಕುರಾನ್ ಆಗಿರಲಿ, ವೈಜ್ಞಾನಿಕವಾದ ಆಲೋಚನೆಗಳಿಗೆ ತೃಪ್ತಿಯನ್ನುಂಟು ಮಾಡಬೇಕು. ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ. ನಮ್ಮ ಶಿಕ್ಷಣ ಪದ್ಧತಿ ಅವಿದ್ಯಾವಂತ ಮೂಡನಂಬಿಕೆಯಳ್ಳವನನ್ನು ವಿದ್ಯಾವಂತ ಮೂಡನಂಬಿಕೆಯಳ್ಳವನನ್ನಾಗಿ ಪರಿವರ್ತಿಸುತ್ತದೆ. ಇವರಿಬ್ಬರಲ್ಲಿ ಯಾರು ಹೆಚ್ಚು ಅಪಾಯಕಾರಿ ಎಂಬುದು ನಮಗೆಲ್ಲ ಗೊತ್ತು.

ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಕೊಡುತ್ತಿರುವ ಸಂಸ್ಥೆಗಳು ಜ್ಯೋತಿಷ್ಯ, ಹಸ್ತ ಸಾಮುದ್ರಿಕ, ಪವಾಡದಂತಹ ಪ್ರಗತಿವಿರೋಧಿ ಅಂಶಗಳ ವೈಜ್ಞಾನಿಕ ತರಾಸಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.

ದೊರೆತಿರುವ ಆಧಾರಗಳ ಸಹಾಯದಿಂದ ನಾನು ಜ್ಯೋತಿಷ್ಯವನ್ನು ಕುರಿತು ವಿಶ್ಲೇಷಿಸಿದ್ದೇನೆ. ಇದರಿಂದ ಜ್ಯೋತಿಷ್ಯವು ಸಂಪೂರ್ಣವಾಗಿ ಅವೈಜ್ಞಾನಿಕ ಎಂಬ ತೀವ್ರಾನಕ್ಕೆ ಒರಬಹುದು. ವಿಜ್ಞಾನದ ವಿದ್ಯಾರ್ಥಿಯಾದ ನಾನು ಹೊಸ ಸಂಗತಿಗಳ ಸಹಾಯದಿಂದ ನನ್ನ ಅಭಿಪ್ರಾಯವನ್ನು ಬದಲಿಸಿಕೊಳ್ಳಲು ಸಿದ್ಧನಿದ್ದೇನೆ. ತರೆದ ಮನಸ್ಸು ನಮ್ಮದು. ಹ್ಯಾರೆಚೋನಂತೆ ತರೆದಾಗ ಮಾತ್ರ ಅದು ಕಾರ್ಯನಿರ್ವಹಿಸುವುದು ಎಂದು ನಾನು ಬಲ್ಲಿ. ಆದರೆ ಇಲ್ಲಿ ತರೆದ ಮನಸ್ಸು ಎಂದರೆ ಖಾಲಿ ತಲೆ ಅಲ್ಲ ಎಂಬುದನ್ನು ಸ್ವಷ್ಟಪಡಿಸಲು ಇಚ್ಛಿಸುತ್ತೇನೆ.

ಲೇಖಕರ ಪರಿಚಯ:

ಡಾ. ಎಚ್. ನರಸಿಂಹಯ್ಯ (೧೯೫೦-೧೯೮೦): ಪ್ರಮುಖ

ಶ್ರೀಕೃಂತಜ್ಞರೂ, ವೈಜ್ಞಾನಿಕ ಮನೋಧರ್ಮದ ವಿಚಾರವಾದಿಯೂ ಆಗಿದ್ದ ಎಚ್. ನರಸಿಂಹಯ್ಯನವರು ಮೂಲಭೂತವಾಗಿ ವಿಜ್ಞಾನ ಕ್ಷೇತ್ರದವರು. ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನಲ್ಲಿರುವ ‘ಹೊಸೂರಿ’ನ ಹಿಂದುಳಿದ ಜನಾಂಗದ ಕಡುಬಡತನದ ಕುಟುಂಬದಲ್ಲಿ ಹುಟ್ಟಿದವರು, ಹೊಸೂರಿನಿಂದ ಕಾಲ್ಪಣಿಗೆಯಲ್ಲಿ ಬೆಂಗಳೂರಿಗೆ ಬಂದು, ನ್ಯಾಷನಲ್ ವಿದ್ಯಾಸಂಸ್ಥೆಯ ಹೈಸ್ಕೂಲಿಗೆ ಸೇರಿದವರು. ಭೌತಿಕವಿಜ್ಞಾನದಲ್ಲಿ ಎಂ. ಎಸ್. ಮಾಡಿ ಅಮೇರಿಕಾದಲ್ಲಿ ಟಿಎಚ್.ಡಿ ಪದವಿಯನ್ನು ಪಡೆದವರು. ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ನ್ಯಾಷನಲ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿ, ಮುಂದೆ ಅದೇ ಸಂಸ್ಥೆಯ ಅಧ್ಯಕ್ಷರಾಗಿ ಕೊನೆಯ ಉಸಿರಿನವರೆಗೆ ಸಂಸ್ಥೆಯ ಒಂದು ಭಾಗವಾಗಿ ಇದ್ದವರು. ಬೆಂಗಳೂರು ವಿಶ್ವವಿದ್ಯಾಲಯದ ಮಾಡಿ ಕುಲಪತಿಗಳಾಗಿದ್ದ ಇವರ ಪ್ರಮುಖ ಕ್ಷೇತ್ರಗಳೆಂದರೆ ಅಧ್ಯಾಪನ ಮತ್ತು ಆಡಳಿತ. ಇವುಗಳಲ್ಲಿರುವ ತಮ್ಮ ಅನುಭವ, ಅನಿಸಿಕೆಗಳನ್ನು ಪ್ರಾಮಾಣಿಕವಾಗಿ ಬರವಣಿಗೆಗೆ ಇಳಿಸಿದವರು. ಇವರ ಕೃತಿಗಳೆಂದರೆ – ‘ಹೋರಾಟದ ಹಾದಿ’ ಎಂಬ ಆತ್ಮಕಥೆ ಮತ್ತು ‘ತೆರೆದ ಮನ’ ಎಂಬ ಪ್ರಬಂಧ ಸಂಕಲನ.

ಈ ಪ್ರಬಂಧವನ್ನು ‘ತೆರೆದ ಮನ’ದಿಂದ ಆರಿಸಲಾಗಿದೆ. ಮನುಷ್ಯನ ಮುಂದಿನ ಜೀವನದ ಆಗು-ಹೋಗುಗಳ ಬಗೆಗೆ ತಿಳಿಸುವ ಶಾಸ್ತ್ರವೇ ‘ಜ್ಯೋತಿಷ್ಯಶಾಸ್ತ್ರ’ ವೈಜ್ಞಾನಿಕ ಪ್ರಗತಿಯ ಇತ್ತೀಚಿನ ದಿನಗಳಲ್ಲಿಯೂ ಜನರು ವಿದ್ಯಾವಂತರು, ಅವಿದ್ಯಾವಂತರೆಲ್ಲರು ವಿಶೇಷವಾಗಿ ಆಕಷಿಕ ತರಾಗುತ್ತಿರುವ ಕ್ಷೇತ್ರವೆಂದರೆ ‘ಜ್ಯೋತಿಷ್ಯ’. ದೂರದರ್ಶನದ ವಾಣಿಗಳ ಮೂಲಕವೂ ಪ್ರಶ್ನೋತ್ತರಗಳು ನಡೆಯುತ್ತಿರುತ್ತವೆ. ಇಂಥ ದಿನಗಳಲ್ಲಿ ‘ಜನ

ಬಿ. ಕಾಂ ಮೊದಲನೆಯ ಸೆಮಿಸ್ಟರ್ ಕನ್ನಡ ಭಾಷಾ ಪತ್ರ ಪ್ರಸ್ತರಕ

ಮರುಳೋ ಜಾತೆ ಮರುಳೋ' ಎಂಬಂತಾಗದೆ ಜ್ಯೋತಿಷ್ಯದ ಸತ್ಯಾಸತ್ಯತೆಗಳ ಬಗ್ಗೆ ವ್ಯಾಜಪ್ಯಾನಿಕವಾಗಿ ಚಿಂತಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಪ್ರಬಂಧ ಪ್ರಸ್ತುತವಾಗುತ್ತದೆ.

ಃ. ಕಾರು, ನನ್ನ ಸೆಕ್ರೆಟರಿ, ಕೋರ್ಟು

—ಡಾ. ಬಿ.ಜಿ.ಎಲ್. ಸ್ವಾಮಿ

ನಮ್ಮ ನಿತ್ಯಚೀವನಕ್ಕೆ ಈ ದೇಶದ ಪಟ್ಟಣಗಳಲ್ಲಿ ಬ್ಯಾಸಿಕಲ್ ಎಷ್ಟು ಅವಶ್ಯಕವೋ. ಅಮೆರಿಕದಲ್ಲಿ ಕಾರು ಜನಸಾಮಾನ್ಯನಿಗೆ ಅಷ್ಟೇ ಅವಶ್ಯಕ. ಹೀಗಾಗೆ ಆ ದೇಶದಲ್ಲಿ ಸರಾಸರಿ ಮೂರು ಮಂದಿಗೊಬ್ಬರಲ್ಲಿ ಸ್ಪಂತ ಕಾರಿರುತ್ತದೆ. ಅಲ್ಲಿ ಕಾರಿನ ಅನುಕೂಲತೆಗಳನ್ನು ಅಲ್ಲಾಗಳೆಯುವ ಹಾಗಿಲ್ಲ. ಅದು ನಮ್ಮ ಸೈಂಚಯನನ್ನು ಸುರಿಸುತ್ತದೆ. ಇದನ್ನರಿಯದ ಅಮೆರಿಕನಿಲ್ಲ. ಘ್ಯಾಕ್ರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಬಡಗಿಗಳು, ಇಟ್ಟಿಗ್—ಗಾರೆ ಕೆಲಸದವರು, ಆಸ್ತ್ರೋಟಿಯ ಆಯಾಗಳು, ಆಫೀಸುಗಳ ಉಳಿಗದವರು, ಇದೇ ಜೀವನ ಮಟ್ಟದಲ್ಲಿರುವ ಇತರ ಅಮೆರಿಕನ್ನರು, ಕೆಲಸಕ್ಕೆ ಹೋಗುವುದು ತಮ್ಮ ತಮ್ಮ ಸ್ಪಂತ ಕಾರುಗಳಲ್ಲಿ. ನನ್ನ ಮನೆ ಕೆಲಸಗಳನ್ನು ಮಾಡುತ್ತಿದ್ದ ಉಳಿಗದವನೂ ಕಾರಿಟಿದ್ದ, ಆಫೀಸಿನಲ್ಲಿ ನನ್ನ ಸೆಕ್ರೆಟರಿಯೂ ಕಾರಿಟಿದ್ದಳು. ಬಾಸ್ಟನ್ನಿನಲ್ಲಿ ನಾನು ಕಾಲೆಟ್ ಮೊದಲೊದಲು ನಾನು ಹೋಗಬೇಕೆಂದ ಹೆಗಳಿಗೆಲ್ಲ ಇವಳ ಕಾರಿನಲ್ಲಿಯೇ ಪ್ರಯಾಣ.

ಅಮೇರಿಕದಲ್ಲಿ ಕಾರು ನಡೆಸುವುದಕ್ಕಿರುವ ನಿಯಮಗಳನ್ನು ಬಹು ಕಟ್ಟು ನಿಟ್ಟಿನಿಂದ ಪಾಲಿಸಬೇಕು. ಮೋಲೀಸ್ ನಕ್ಕತ್ತಕರ ಬಾಧೆ ವಿವರಿತ, ಕೆಲವು ರಸ್ತೆಗಳಲ್ಲಿ ಹಾರನ್ ಮಾಡಕೂಡದು. ಇನ್ನು ಕೆಲವದರಲ್ಲಂತೂ ಕಟ್ಟಳೆಗನುಸಾರವಾಗಿ ಹಾರನ್ ಮಾಡಲೇಬೇಕು ಎಂದರೆ ಮೊದಲನೆ ತೆರದ ರಸ್ತೆಗಳಲ್ಲಿ ಹಾರನ್ ಮಾಡುವುದು ಅಪರಾಧ, ಎರಡನೆ ತೆರನಾದವುಗಳಲ್ಲಿ ಹಾರನ್ ಮಾಡದಿರುವುದು ಅಪರಾಧ. ಅನೇಕ

ಸಲ ಈ ನಿಯಮದ ವ್ಯಾಪ್ತಿಯನ್ನು ತಿಳಿದುಕೊಳ್ಳುವುದೇ ಪ್ರಯಾಸವಾಗುತ್ತದೆ. ಹುಚ್ಚರ ಆಸ್ತ್ರೀಯಿರುವ ರಸ್ತೆಯಲ್ಲಿ ಹಾರನ್ ಮಾಡಲೇಕೂಡದಂತೆ (ಶಬ್ದದಿಂದ ಹುಚ್ಚರು ಉದ್ದೇಕಗೊಳ್ಳುವರೆಂದು): ಕಣ್ಣಾಸ್ತ್ರೀಯಿರುವ ರಸ್ತೆಯಲ್ಲಿ ಹಾರನ್ ಮಾಡಲೇ ಬೇಕಂತೆ (ಕಣ್ಣ ಕಾಳದಿರುವವರ ಉಪಯೋಗಕ್ಕೆಂದು) ಕಾರಿನ ಓಡಾಟಕ್ಕಾಗಿಯೇ ಮೀಸಲಾಗಿರುವ ರಸ್ತೆಗಳಲ್ಲಿ ಗಂಟೆಗೆ ೫೦-೬೦ ಮ್ಯಾಲಿಗಿಂತ ಕಡಿಮೆ ವೇಗದಲ್ಲಿ ಕಾರುಬಿಡುವದು ಅಪರಾಧ ಜನಸಂಚಾರವಿರುವ ರಸ್ತೆಗಳಲ್ಲಿ ಗಂಟೆಗೆ ಹತ್ತು ಮ್ಯಾಲಿ ವೇಗವನ್ನು ಮೀರುವುದು ಅಪರಾಧ. ಆದರೆ ಡಾಕ್ಟರುಗಳು ಈ ನಿಯಮಕ್ಕೆ ಒಳಪಡುವುದಿಲ್ಲವಂತೆ. ನಿಯಮೋಲ್ಲಂಫನೆಗಳನ್ನು ಗಮನಿಸಲು ನಿಯಮಿತವಾಗಿರುವ ಮೋಲಿಸ್ ಸರ್ವರ್ಗಳಿಂದ ತಪ್ಪಿಸಿಕೊಳ್ಳುವುದಂತೂ ಸಾಧ್ಯವೇ ಇಲ್ಲ.

ಒಂದು ಸಲ ಬಾಸ್‌ನ್ಯಾನಲ್ಲಿ ಯೆಹುದು ಮೆನ್ಯೂಹಿನಾನ ಸಂಗೀತ ನಡೆಯಿತು ನಾನು ಇಂಡಿಯದಲ್ಲಿದ್ದಾಗಲೇ ಇವನ ವಾದ್ಯವಾದನ ಕೇಳಬೇಕೆಂಬ ಬಯಕೆಯಿತ್ತು. ಈಗ ಈ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಬೇಕೆಂಬ ಚಟ ಮೋದಲಾಯಿತು. ಸಂಗೀತ ನಡೆದ ಸ್ಥಳಕ್ಕೂ ನಾನಿದ್ದ ಸ್ಥಳಕ್ಕೂ ವಾಹನ ಸೌಕರ್ಯವಿರಲಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ಧೈರ್ಯಮಾಡಿ ಕಾರೆಹಂದನ್ನು ಬಾಡಿಗೆಗೆ ತೆಗೆದುಕೊಂಡೆ, ನಾನೇ ಡೈವರ್ ಆದೆ. ಡ್ರೈವಿಂಗ್ ಕಲಿತು ಇನ್ನೂ ಮೂರು ತಿಂಗಳು ಕೂಡ ಆಗಿರಲಿಲ್ಲವಾದರೂ ಒಂದು ದಿನಕ್ಕೆ ಪರವಾಯಿಲ್ಲ ಎಂಬ ಸ್ವಾಧಿಮಾನದಿಂದ ಮನಸ್ಸು ಮಾಡಿದೆ. ನ್ಯೂಯಾರ್ಕನಿಂದ ಬಂದಿದ್ದ ಇಬ್ಬರು ಗೆಳೆಯರನ್ನೂ ಕೂಡಿಸಿಕೊಂಡು ನಿರ್ದಿಷ್ಟ ಪ್ರದೇಶವನ್ನು ಯಾವ ಆಕಸ್ಮಿಕಗಳೂ ಇಲ್ಲದೆ ಸೇರಿದ್ದಾಯಿತು. ಅಷ್ಟು ಹೊತ್ತಿಗಾಗಲೇ ರಸ್ತೆಯ ಅಕ್ಷಪಕ್ಷಗಳಲ್ಲಿ ಕಾರುಗಳು ಸಾಲಾಗಿ ನಿಂತಿದ್ದರಿಂದ ನನ್ನ ಕಾರಿಗೆ ಅಲ್ಲಿ ಒಡನೆಯ ಸ್ಥಳ ಸಿಕ್ಕಲಿಲ್ಲ. ದೂರಮೋಗಿ ಕಾರು ನೀಲಿಸುವುದಕ್ಕೆ ಪಾಲುಮಾರಿಕೆ, ಮತ್ತು ಸಂಗೀತಕ್ಕೆ ಹೊತ್ತಾಗುತ್ತದಲ್ಲ ಎಂಬ ಆಶುರ. ಆದ್ದರಿಂದ

ಕಾರುಗಳ ನಡುವೆ ಜಾಗ ಹುಡುಕಲಾರಂಭಿಸಿದೆ. ಕಾರು ಹಿಡಿಸುವವ್ಯಾ ಮಾತ್ರ ಜಾಗ ಒಂದೆಡೆ ಸಿಕ್ಕಿತು. ಅಲ್ಲಿ ಇರುಕೆಸಿ ಸಂಗೀತ ಕೇಳುವುದಕ್ಕೆ ಹೋದೆವು. ಮೂರುಗಂಟೆ ಕಾಲ ಸಂಗೀತದ ಸವಿಯುಂಡು, ಮನಸ್ಸನ್ನು ಪರಲೋಕದಲ್ಲಿ ತೇಲಾಡಬಿಟ್ಟು, ಹೋರಕ್ಕೆ ಒಂದೆವು.

ಕಾರು ನಿಲ್ಲಿಸಿದ ಸ್ಥಳಕ್ಕೆ ಒಂದು ನೋಡಿದರೆ, ಕಾರೇ ಮಾಯ! ಡಂಗು ಬಡಿದವರಂತೆ ಒಂದೆರಡು ನಿಮಿಷ ಹಾಗೆಯೇ ನಿಂತು ಅತ್ಯಿತ್ತ ನೋಡಿದೆವು. ಇದ್ದಕ್ಕಿದ್ದಂತೆಯ ನನ್ನ ಗಳಿಯ ‘ಅಕೋ, ಅಲ್ಲಿ ನೋಡು, ನಮ್ಮ ಕಾರು!’ ಎಂದು ಬೆಟ್ಟು ತೋರಿಸಿದ. ನಮ್ಮಿಂದ ಅದು ಸುಮಾರು ಒಂದು ಫಲಾಂಗ್ ದೂರದಲ್ಲಿತ್ತು. ಸಂತೋಷದಿಂದ ಅದರೆಡೆಗೆ ಓಡಿದೆವು. ಕಾರಿನೊಳಗಿನ ಸಾಮಾನುಗಳೇನಾದರೂ ಅಸ್ತವೈಸ್ತವಾಗಿವೆಯೋ ಏನೋ ಎಂದು ಪರೀಕ್ಷಿಸುತ್ತಿದ್ದೆವು. ನಮ್ಮ ಬೆನ್ನ ಹಿಂದಿನಿಂದ ಒಂದು ದನಿ- ‘ಈ ಕಾರು ಯಾರದು, ನಿಮ್ಮದೋ?’ ಎಂದು ಗುಡುಗಿತು. ಹಿಂದಿರುಗಿ ನೋಡುತ್ತೇವೆ, ಬೃಹದಾಕಾರದ ಮೋಲಿಸ್ ಆಳು! ನನಗಂತೂ ಮೈಂದ್ರಿಯಾಯಿತು. ಅವನು ಕಾನೊಸ್ಪೇಬಲ್ಲಿ ಅಥವಾ ಇನ್ಸ್ಪೆಕ್ಟರ್ ಅಥವಾ ದೊಡ್ಡ ಅಧಿಕಾರಿಯೆ, ಯಾವುದೂ ಹೋಳಿಯಲಿಲ್ಲ. ‘ಹೌದು ಸರ್’ ಎಂದು ಹೆದರಿಕೆಯಿಂದ ಬಿಸಿಯುಸಿರುಬಿಟ್ಟೆ

ದೀಪ್ರವಾಗಿ “ಹಾಗೋ.....” ಎಂದು ನನ್ನನ್ನು ಹೆಚ್ಚೆಯಿಂದ ತಲೆಯವರೆಗೂ ಸೂಕ್ಷ್ಮವಾಗಿ ಪರಿಶೀಲಿಸಿ, “ಬಾಷ್ಟಿನಲ್ಲಿ ಕಾರು ನಿಲ್ಲಿಸುವುದಕ್ಕಿರುವ ನಿಯಮಗಳೇನಾದರೂ ಗೊತ್ತಿವೆಯೋ?” ಎಂದ.

ನನ್ನ ಭಾವದಿಂದ ನಾನು. “ಇಲ್ಲ. ಸರ್”.

“ನನ್ನನ್ನು ಸರ್ ಎಂದು ಸಂಚೋಧಿಸಬೇಡ. ನಾನು ಆಫೀಸರ್ ಅಲ್ಲ. ನಾನು ಬರಿಯ ಕಾನೊಸ್ಪೇಬಲ್ ಅಷ್ಟೇ. ಬಾಷ್ಟಿನಲ್ಲಿ ಹೈಕ್ರಂಟ್ ಇರುವ ಕಡೆ ಕಾರು

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ನಿಲ್ಲಿಸಕೂಡದೆಂಬ ನಿಯಮವಿರುವುದು ಗೊತ್ತಿಲ್ಲ? ನೀನೇಲ್ಲಿಯವ? ಎಪ್ಪು ದಿನದಿಂದ ಇಲ್ಲಿದ್ದಿ?” ಎಂದು ಗಜೆಸಿದ.

ನನಗೇನು ಹೇಳುವುದಕ್ಕೂ ತೋರಲಿಲ್ಲ. ಅವನೇ ನನ್ನನ್ನೂ ನನ್ನ ಪಕ್ಕದಲ್ಲಿದ್ದವರನ್ನೂ ಇನ್ನೊಂದು ಸಲ ಪರೀಕ್ಷೆಸಿ, ನಾವು ಟೆಕ್ಸ್ಸ್ (ಬಿಚಿಧಿಚಿ) ಕಡೆಯವರೆಂದು ಅದು ಹೇಗೂ ನಿರ್ಧರಿಸಿಕೊಂಡ! (ಬಾಸ್ಟನ್‌ವರಿಗೆ ಟೆಕ್ಸ್ಸ್‌ನಿಂದ ಬಂದವರೆಂದರೆ ಹಳ್ಳಿಗಮಾರರು ಎಂಬ ಭಾವನೆ). “ಹೂಂ” ಎಂದು ಇನ್ನೊಂದು ಸಲ ಘಾಟರಿಸಿ, “ಇದು ಟೆಕ್ಸ್ಸ್ ಅಲ್ಲ. ಹೃಡ್ಯಂಟ್ ಪಕ್ಕದಲ್ಲಿ ಕಾರು ನಿಲ್ಲಿಸುವುದಕ್ಕೆ ಇದು ಬಾಸ್ಟನ್”!

“ನನ್ನನ್ನು ಸರ್ ಎನ್ನಬೇಡ ಎಂದು ಆಗಲೇ ಹೇಳಲಿಲ್ಲ?” ಎಂದು ಅಭ್ಯರಿಸುತ್ತು ಕ್ಯಾಮೇಲಕ್ಕೆತ್ತಿದ. ಎಲ್ಲಿ ಘಳಿರೆಂದು ಅಪ್ಪಳಿಸಿಬಿಡುವನೋ ಎಂದು ಎರಡು ಕ್ರಾಗಳಿಂದಲೂ ತಲೆ ಮುಜ್ಜಿಕೊಂಡೆ.

“ನಿನಗೆ ಮನ ಬಂದೆಡ ಕಾರನ್ನು ಬಿಡುವುದಕ್ಕೆ ಟೆಕ್ಸ್ಸ್ ಅಲ್ಲ ಇದು!” (ಟೆಕ್ಸ್ಸ್‌ನೊಂದಿಗೆ ಅವನು ಯಾವುದೋ ತನ್ನ ಹಳೆಯ ಹಗೆತನ ಶೀರಿಸಿಕೊಳ್ಳುತ್ತಿದ್ದನೋ ಏನೋ!).

“ನಿನ್ನ ಈ ತರಕಲಾಂಟಿ ಡಬ್ಲ್ಯೂಯೋಳಕ್ಕೆ ನನ್ನ ದೇಹವನ್ನು ಇರಕಿಸಿಕೊಂಡು ಹೃಡ್ಯಂಟಿನ ಪಕ್ಕದಿಂದ ಇದನ್ನು ಇಲ್ಲಿಗೆ ತಂದು ನಿಲ್ಲಿಸಿದ್ದೂ ಅಲ್ಲದೆ, ಈ ಕೊರೆಯುವ ಚೆಳಿಯಲ್ಲಿ ಮೂರು ಗಂಟೆಕಾಲ ಕೆಲಸಕ್ಕೆ ಬಾರದ ಈ ತಗಡಿನ ಆಟದ ಸಾಮಾನನ್ನು ಜೋಪಾನವಾಗಿ ಕಾಯುತ್ತಿದ್ದೇ! ಗೊತ್ತೋ?”

“ಹೂಂ, ಸರ್”.

ಎರಡು ಕಣ್ಣಗಳಿಂದಲೂ ಬಿರುಬಿರನೆ ದುರುಗುಟ್ಟಿಸೋಡಿದ. ನಾನು ಇನ್ನುವೂ ತಬ್ಬಿಬಾಗಿ.

“ಇಲ್ಲ, ಸರ್” ಎಂದದ್ದೇ, ಮುಂದಕ್ಕೆ ಮಾತನಾಡದೆ ಕಾರಿನೊಳಗೆ ಹಂತು, ಸ್ವಾರ್ಪ ಮಾಡಿದೆ. ಈ ನಕ್ಕತ್ತರೆ ತಿರುಗಿ ಬಂದು, - “ನೆನಪಿರಲೆ ಇದು ಟೆಕ್ಸ್ ಅಲ್ಲ, ಇದು ಬಾಸ್ತನ್ನಾ!” ಎಂದು ಅರಚಿದ. ನಾನು “ಹೌದು ಸರ್” ಎಂದೇ ಕಾರಿನ ವೇಗ ಹೆಚ್ಚಿಸಿದೆ. “ನಾನು ಸರ್ ಅಲ್ಲಾ!” ಎಂಬ ಕರ್ಕರವಾದ ಅಭ್ಯರ ಮಾತ್ರ ಕೇಳಿಸಿತು.

ಈ ಅನುಭವವಾದಂದಿನಿಂದ ನಾನು ಕಾರು ನಡೆಸುವುದನ್ನು ಬಿಟ್ಟುಬಿಟ್ಟೇ,

ಒಂದು ಸಲ ವರಮಾನದ ಕಫೇರಿಗೆ ಹೋಗಬೇಕಾಗಿ ಬಂತು. ನನ್ನ ಸೆಕ್ರೆಟರಿ ತನ್ನ ಕಾರಿನಲ್ಲಿಯೇ ಪ್ರಯಾಣ ಮಾಡಬೇಕೆಂದು ಒತ್ತಾಯ ಪಡಿಸಿದಳು. ನಾವು ಹೊರಟ ಸ್ಥಳದಿಂದ ಈ ಕಫೇರಿಗೆ ಹೋಗುವ ದಾರಿ ಬಳಿಸು. ಪೇಟೆಯ ಸಂದರ್ಭಾಂದಿಗಳಲ್ಲಿ ನುಗ್ಗಬೇಕು. ಮಧ್ಯಾಹ್ನ ಹನ್ನರದು ಘಂಟೆಗೆ ಹೊರಟಿದ್ದೇವೆ. ಎಲ್ಲರಿಗೂ ಉಟ್ಟಿದ ಸಮಯ; ಅಷ್ಟೇಸು, ಅಂಗಡಿ, ಘೃಕ್ಷರಿ, ಸ್ಕೂಲು, ಕಾಲೇಜುಗಳೆಲ್ಲದರಿಂದಲೂ ಜನ ಹೊರಬಂದು ಬೀರಿಗಳನ್ನು ತುಂಬಾವುದು ಈ ಹೊತ್ತಿನಲ್ಲಿ. ಇಂತ ವೇಳೆಗಳಲ್ಲಿ ಇಂಥ ರಸ್ತೆಗಳಲ್ಲಿ ಘಂಟೆಗೆ ಹತ್ತು ಮೈಲಿ ವೇಗವನ್ನು ಏರಿ ಕಾರು ಓಡಿಸುತ್ತಾಡೆಂಬ ನಿಯಮವಿದೆ.

ಈ ಸಂದರ್ಭದಲ್ಲಿ ನನ್ನ ಸೆಕ್ರೆಟರಿಯ ಹಿನ್ನೆಲೆಯನ್ನು ನಿಮಗೆ ತಿಳಿಸಲೇಬೇಕು. ಇವಳು ತನ್ನ ಜೀವನದ ಪ್ರತಿಯೊಂದು ಗಳಿಗೆಯಲ್ಲಿಯೂ ರೋಮಾಂಚನವಾಗುವ ಒಂದು ಅನುಭವ (ಶಿಂಡಿಟಟ) ವನ್ನು ಪಡೆಯಬೇಕೆಂಬ ಹಟದವಳು ಶಿಂಡಿಟಟ ಇಲ್ಲದ ಜೀವನ ಅವಳಿಗೆ ಸಪ್ಪೆ. ಅವಳು ಹೇಳಿಕೊಳ್ಳುತ್ತಾರೆ “ನೋಡು ಸ್ವಾಮಿ, ನನ್ನ ಅಪ್ಪ ಅಮೃತಾಭರೂ ನನ್ನ ಸ್ವಭಾವದವರೇ, ನನಗೂ ಅದೇ ಚಟೆ ಅನುವಂಶೀಯವಾಗಿ

ಬಿಟ್ಟಿದೆ. ಶಿಂಡಿಟಟ ನಿಂದ ನಿಬಿಡವಾದ ಒಂದು ದಿನ ಬದುಕಿರುವುದೂ ಒಂದೇ, ನೂರುವರ್ಷ ಸಹ್ಯ ಜೀವನವನ್ನು ನಡೆಸುವುದೂ ಒಂದೇ. ನನ್ನ ಅಪ್ಪ, ಅಮೃಂದಿರಿಗೆ ಶಿಂಡಿಟಟ ಏ ಜೀವನ ಸತ್ಯವಾಗಿತ್ತು. ಅದರಿಂದಲೇ ಅವರು ತೀರಿಕೊಂಡರು. ಬೆಟ್ಟಗಳ ಡೋಂಕು ರಸ್ತೆಗಳಲ್ಲಿ ಗಂಟೆಗೆ ೩೦ ಮೈಲಿಗಂತೆ ಕಡಿಮೆ ವೇಗದಲ್ಲಿ ಅವರು ಕಾರುಬಿಡುತ್ತಿರಲಿಲ್ಲ. ಒಂದು ಸಲ ರಾಕೀಸ್ ಪರ್ವತಗಳಲ್ಲಿ ಹೀಗೆ ಸಂಚರಿಸುತ್ತಿದ್ದಾಗ ಕಾರು ಕೈ ತಪ್ಪಿ ೨೦೦೦ ಅಡಿ ಆಳದ ಕಣಿವೆಗೆ ಬಿದ್ದು ಬೆಂಕಿಹತ್ತಿಕೊಂಡಿತು. ಇವರಿಬ್ಬರೂ ಅಲ್ಲೇ ಉರಿದು ಬೂದಿಯಾದರು. ಇದರಿಂದ ನನಗಾದ ದೂಃಖಿಕ್ಕಿಂತ ‘ತಮ್ಮ ಬಯಕೆಯನ್ನು ಈಡೆರಿಸಿಕೊಂಡು ಕೃತಾರ್ಥರಾದರಲ್ಲ’ ಎಂಬ ಹಿಗೇ ಹೆಚ್ಚಾಗಿದೆ!“ ಎಂದರೆ, ನನ್ನ ಸೆಕ್ರೆಟರಿಯ ಜೀವನೋದ್ದೇಶ, ಶಿಂಡಿಟಟ (ತ್ರೀ-ರೋಮಾಂಚನ) ಅನುಭವಿಸುವುದು ಎಂದು ಇಟ್ಟಕೊಳ್ಳಬಹುದು.

ವರಮಾನದ ತೆರಿಗೆ ಕಬ್ಬೇರಿಗೆ ಹೋಗುತ್ತಿದ್ದೇವೆ. ನನ್ನ ಸೆಕ್ರೆಟರಿಯೇ ಕಾರು ನಡೆಸುತ್ತಿದ್ದಾಳೆ. ಅವಳ ಪಕ್ಕದಲ್ಲಿ ತನ್ನ ಅಕ್ಕನ ಒಂದು ವರ್ಷದ ಮಗುವನ್ನು ಬೇರೆ ಕೊಡಿಸಿಕೊಂಡಿದ್ದಳು. ನಾನು ಹಿಂದಿನ ಸಿಟಿನಲ್ಲಿ ಕೂತಿದ್ದೆ.

ಜನನಿಬಿಡವಾದ ಪೇಟೆ ರಸ್ತೆಯೊಂದರಲ್ಲಿ ಇದ್ದಕ್ಕಿಂತೆಯೇ ಇವಳಿಗೆ ಶಿಂಡಿಟಟ ನ ಆವೇಶ ಹತ್ತಿತು! ಕಾರು ಬಿಡುವುದಕ್ಕಿರುವ ನಿಬಂಧನೆಗಳಾಗಲಿ ಜನಸಂಚಾರದ ಗೋಜಾಗಲಿ ಇವಳ ಪ್ರಜ್ಞಗೆ ಬರಲಿಲ್ಲ. ತಾನಾಯಿತು, ತನ್ನ ಸ್ವಿಯರಿಂಗ್ ಚಕ್ರವಾಯಿತು. ನಾನು ಅನೇಕ ಸಲ ಎಚ್ಚರಿಸಿದೆ-ಸಾವಕಾಶವಾಗಿ ಬಿಡು, ಅವಸರವೇನಿಲ್ಲ ಎಂದು. ಅದು ಅವಳ ಕಿವಿಗೆ ಬೀಳಲೇ ಇಲ್ಲ. ಹತ್ತು ಮೈಲಿ ಪರಮಾವಧಿಯಿರುವ ರಸ್ತೆಯಲ್ಲಿ ಮೂವತ್ತು ಮೈಲಿಯಂತೆ ಹೋಗುತ್ತಿದ್ದಾಳೆ. ಪಕ್ಕದಲ್ಲಿ ನಿಂತಿದ್ದ ಮೋಲೀಸಿನವ ಶಿಲ್ಲಿ ಉದಿ ನಿಲ್ಲಿಂದು ಸಂಜ್ಞೆಮಾಡಿದ. ಅವಳಿಗೆ ಇದರ ಅರಿವೂ ಇಲ್ಲ; ಮೂವತ್ತು ಮೈಲಿ ತೋರಿಸುತ್ತಿದ್ದ ವೇಗಮಾಪಕ ಯಂತ್ರ

(ಶಿರಿಜಿಜಿರಟಿಜಿಜಿ) ನಲವತ್ತು ಶೋರಿಸಲು ಪ್ರಾರಂಭಿಸಲು ಇದನ್ನು ಕಂಡ ಮೋಲೀಸಿನವ ತನ್ನ ಮೋಟರ್ ಸೈಕಲನ್ನು ಹತ್ತಿ ನಮ್ಮ ಕಾರನ್ನು ಹಿಂಬಾಲಿಸಿದ. ಸ್ಪ್ಲಾಹೂರ ಹೋಗುವಷ್ಟರಲ್ಲಿಯೇ ಕಾರಿನ ವೇಗವನ್ನು ಮೀರಿಸಿ ನಮ್ಮ ಕಾರಿಗೆ ಅಡ್ಡಬಂದು ನಿಂತ.

ನನ್ನ ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ನನ್ನ ಸೆಕ್ರೆಟರಿಗೆ ಇನ್ನೂ ಪ್ರಜ್ಞ ಬಂದಿರಲಿಲ್ಲ. “ಹಾಳಾದ ಈ ಕಾಪ್ ಎಲ್ಲಿಂದ ಬಂದ! ಸಂಚಾರವನ್ನು ಹತೋಟಿಯಲ್ಲಿಡುವ ಬದಲು ಸಂಚಾರವನ್ನೇ ನಿಲ್ಲಿಸುವ ಪ್ರವೀಣ ಇವನು!” ಎಂದು ಶಾಪಹಾಕುತ್ತ ಬ್ರೇಕ್ ಎಳೆದಳು. ಎಪ್ಪು ವೇಗದಲ್ಲಿ ಓಡುತ್ತಿದ್ದ ಕಾರಿಗೆ ಥಟ್ಟನೆ ಬ್ರೇಕ್ ಹಾಕಿದ ಪರಿಣಾಮಕಾರಿ ಕಾರು ಕೆರೋ ಎಂದು ಚೀರುತ್ತ, ಬ್ರೇಕ್ ಹಾಕಿದ ಸ್ಥಳದಿಂದ ಹತ್ತು ಮಾರು ಮುಂದೆ ಹೋಗಿ ನಿಂತಿತು. ಈ ಅಂತರದಲ್ಲಿಯೇ ಮೋಲೀಸಿನವ ಮೋಟರ್ಸೈಕಲ್ ನಿಂತಿದ್ದರಿಂದ ಕಾರು ಅದಕ್ಕೆ ದಿಕ್ಕಿಮೋಡೆದು, ಮೋಟರ್ಸೈಕಲ್ ನೆಲಕ್ಕುರುಳಿತು. ಅದರ ಮೇಲೆ ಕುಳಿತಿದ್ದ ಮೋಲೀಸಿನವ ಮಿಂಚಿನಂತೆ ನೆಗೆದು ಹಾರಿ, ಪ್ರಾಣಾಪಾಯದಿಂದ ಪಾರಾಗಿ ರಸ್ತೆಯ ಬದಿಯಲ್ಲಿ ನಿಂತ.

ನನ್ನ ಸೆಕ್ರೆಟರಿಯ ಪ್ರಜ್ಞಗೆ ಪ್ರಸ್ತುತ ಪರಿಸ್ಥಿತಿಯ ಶೂಕವಿನ್ನೂ ತಟ್ಟಿರಲಿಲ್ಲ. ಪ್ರಮಾದವೆಂದೆನಿಸಬಹುದಾದ ಯಾವುದೊಂದು ಸಂಘಟನೆಯೂ ಈಗ ಜರುಗಿಲ್ಲವೆಂದೇ ಅವಳ ಭಾವನೆ, ನಾನು ಹೆದರಿಕೆಯ ಮುದ್ದೆಯಾಗಿ, ಒದ್ದೆಯಾಗಿ ಸೀಟಿನ ಹಿಂಭಾಗದ ಮೂಲೆಯಲ್ಲಿ ಕುಸಿದು ಬಿದ್ದಿದ್ದೆ. ಮೋಲೀಸಿನವಂತೂ ಕೋಪದಿಂದ ಕಿಡಿಕಿಡಿಯಾಗಿದ್ದ. ನಡುವಿನ ಮೇಲೆ ಕೈಯಿಟ್ಟಕೊಂಡು ಇವಳ ಪಕ್ಕಕ್ಕೆ ಬಂದುನಿಂತು, ವಿನಯವನ್ನು ವ್ಯಂಗ್ಯವಾಗಿ ಪ್ರದರ್ಶಿಸುವ ಅಣಕದನಿಯಿಂದ ‘ಆಣಿ! ಹೆಂಗಸರನ್ನು ದಂಡನೆಯ ದನಿಯಲ್ಲಿ ಮಾತನಾಡಿಸಿದರೆ ಧೂರ್ಜನೆಂಬ ಅಪವಾದ ನನ್ನ ಮೇಲೆ ಬರುತ್ತದೆ; ನಯವಾಗಿ ಮಾತನಾಡಿಸಿದರೆ ನಮ್ಮ ಮಾತೇ ನಿಮ್ಮ ಕಿವಿಗೆ

ಬೀಳುವುದಿಲ್ಲ. ನಿಮ್ಮನ್ನ ಅತಿವಿನಯದಿಂದ ಕೇಳುತ್ತಿದ್ದೇನೆ, ನೀವು ಮಾಡಿರುವುದು ಸರಿಯೆ? ಲಿಪ್ಸಿಕ್ ಹಚ್ಚಿಕೊಳ್ಳುವುದರಲ್ಲಿ ನಿರತಳಾಗಿದ್ದ ನನ್ನ ಸಕ್ರೆಟರಿ ಯಾವೋಂದು ಜವಾಬನ್ನು ಕೊಡಲಿಲ್ಲ, ಅಷ್ಟರಲ್ಲಿ ಪಕ್ಕದಲ್ಲಿಯೇ ಇಧ್ದ ಅವಳ ಮಗು “ಬ್ಯಾ” ಎಂದಿತು. ಮೋಲೀಸಿನವನ ಸಿಟ್ಟು ಮತಿಮೀರಿತು. ಲೇಡಿ! ಆ ಮಗು ನಿನ್ನದೇ? ಯಾರದಾಗಿದ್ದರೂ ಸರಿ, ಅದರ ಬಾಯಿ ಮುಚ್ಚಿಸು! ಎಂದು ಅಭ್ಯರಿಸಿದ. ಇವಳು ಎಚ್ಚತೆಂತೆ ಕಾಣುತ್ತದೆ. ತಿಂದು ಹಾಕಲೆಂಬಂತೆ ದುರುಗುಟ್ಟಿದ್ದ ಮೋಲೀಸಿನವನೆಡೆಗೆ ತನ್ನ ಮಗುಳನಗೆಯು, ಆಗತಾನೆ ಕೆಂಪು ಲಿಪ್ಸಿಕ್ ಲೇಪಿಸಿಕೊಂಡಿದ್ದ, ತುಟಿಗಳನ್ನು ತೋರಿಸಿದಳು. ಅವನು ಪ್ರಸನ್ನನಾಗಿದ್ದುದನ್ನು ಕಂಡು ವೃಯಾರದಿಂದ, ‘ಸಾನೇನಾದರೂ ತಪ್ಪು ಮಾಡಿದ್ದೇನೆಯೆ’ ಎಂದು ಬಿನ್ನಾಡಿಸಿದಳು. ಅವನ ಹೋಪ ಅದೆಪ್ಪು ಎಲ್ಲೆ ಮೀರಿತ್ತೋ, ಹೊರಕ್ಕೆ ಹೊಮ್ಮಲು ಅದೆಪ್ಪು ಅಸಹನೆಯಿಂದ ಶೇಖರವಾಗಿತ್ತೋ, ಪಟಪಟನೆ ಒದರಿದ: ‘ನೀವು ಮಾಡಿರುವ ತಪ್ಪು ಒಂದಲ್ಲ ಎರಡಲ್ಲ, ನಾಲ್ಕು!’

“ಹಾಂ” ಎಂದು ಕೆಳ್ಳಿ ಬಾಯಿಬಿಟ್ಟಳು. ಮೋಲೀಸಿನವ, ಮಳೆ ಭೋಗರೆಯುವ ಬಿರುಸಿನಲ್ಲಿಯೇ, ‘ಮಾಡಿದ್ದೂ ಅಲ್ಲದೆ ನನ್ನದುರಿಗೆ ನಾಟಕ ಜೀರೆ ಅಭಿನಯಿಸುತ್ತಿರಾ? ಮೊದಲನೆಯದಾಗಿ ನಿಯತವೇಗವನ್ನು ಮೀರಿ ಕಾನೂನು ಭಂಗಮಾಡಿದ್ದೀರಿ; ಎರಡನೆಯದಾಗಿ ನನ್ನ ಆಜ್ಞೆಯನ್ನು ಅಲ್ಪಕ್ಕೆ ಮಾಡಿ ಕಾರನ್ನು ನಿಲ್ಲಿಸೆಂದಾಗ ನಿಲ್ಲಿಸದೆ ಒಂದು ಮೈಲಿ ಮುಂದೆ ಬಂದಿದ್ದೀರಿ; ಮೂರನೆಯದಾಗಿ ನನ್ನ ಮೋಟರ್ ಸ್ಕೆಲಿಗೆ ಡಿಕ್ಕಿಹೊಡೆದು ಯಂತ್ರಕ್ಕೆ ಜಖಿಂ ಮಾಡಿದ್ದೀರಿ; ನಾಲ್ಕನೆಯದಾಗಿ ನನ್ನ ಪ್ರಾಣಕ್ಕೆ ಅಪಶ್ಚ ಬರುವಂಥ ರೀತಿಯಲ್ಲಿ ಕಾರು ನಿಲ್ಲಿಸಿದ್ದೀರಿ’ ಎಂದಢೇ, ಜೇಬಿನಿಂದ ಸಣ್ಣ ಪುಸ್ತಕ ಒಂದನ್ನು ತೆಗೆದು ಅದರಿಂದ ಒಂದು ಜೀಟೆ ಹರಿದು,

ಅದರಲ್ಲಿ ಏನನೇಂದ್ರೀ ರಭಸದಿಂದ ಗೀಚಿ, ಕಾರಿನೋಳಕ್ಕೆ ತುರುಕಿದ. ತುರುಕಿ ನಮ್ಮನ್ನೇ ದುರುಗುಟ್ಟಿಕೊಂಡು ನೋಡುತ್ತ ದಿಗ್ಂಜಯ ಹೊಡೆದವನಂತೆ ನಿಂತ.

ನನ್ನ ಸೆಕ್ರೆಟರಿ ಜೀಟಿ ತೆಗೆದುಕೊಂಡು ‘ಖುಚಿಟೆಜ್ಞ ಧಿರಣ’ ಎಂದಳು. ಮೋಲೀಸಿನವ ‘ಖುಚಿಟೆಜ್ಞ ಮಾಡುವುದಕ್ಕೆ ಮುಂಚೆ ಅದರಲ್ಲೇನು ಬರದಿದೆ ಎಂಬುದನ್ನು ಓದಿಕೊಂಡು ನೆನಪಿಟ್ಟಿಕೊಳ್ಳು’ ಎಂದು ಆಜ್ಞಾಪ್ರಾಪ್ತಿಸಿದ. ಜೀಟಿನಲ್ಲಿ ನಾನೂ ಇಳಿಕಿನೋಡಿದೆ. ‘ಬಾಷ್ಪನ್ ಸಿಟಿ ಕಾರ್ಮೋರೇಷನ್ನಿನ ಸಣ್ಣ ಕೋಟಿ ನಲ್ಲಿ ನಾಳೆದಿನ ಬೆಳಗ್ಗೆ ಹತ್ತು ಗಂಟೆಗೆ ನೀವು ಹಾಜರಾಗತಕ್ಕಾದ್ದು’ ಎನ್ನುವ ಸಮನ್ಸ್ (ಅಪ್ಪಣೆ ಜೀಟಿ) ಅದು. ಇಂಥ ಜೀಟಿಯನ್ನು ಎಂಥವರೂ ಅಲಕ್ಷ್ಯ ಮಾಡುವ ಹಾಗಿಲ್ಲ. ಮಾಘು ಮಾಡೆಂದು ಹಲ್ಲುಗಿಂಜುವ ಹಾಗಿಲ್ಲ. ಇದು ನನ್ನ ಸೆಕ್ರೆಟರಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಒಂದು ಪ್ರಯತ್ನ ಮಾಡಿ ನೋಡೋಣವೆಂದು ಅನ್ನಿಸಿತು ಅವಳಿಗೆ. ಕೈಚೀಲದಿಂದ ಇದು ಡಾಲರಿನ ನೋಟೊಂದನ್ನು ತೆಗೆದು ಅವನ ಕೈಲಿದುವುದಕ್ಕೆ ಹೋದಳು. ಇದರಿಂದ ಅವನ ಕೋಪಾಗ್ನಿಗೆ ತುಪ್ಪ ಸುರಿದಂತಾದದ್ದೇ ಫಲಿತಾಂತ. ಪುರಾಣದ ನರಸಿಂಹನಂತೆ ಉದ್ರೇಕಗೊಂಡು ಅವಳ ಕೈಯಿಂದ ಡಾಲರು ನೋಟನ್ನು ಕಿತ್ತುಕೊಂಡು ‘ಲೇಡಿ! ನಾಲ್ಕು ಅಪರಾಧಗಳನ್ನು ಮಾಡಿರುವುದೂ ಅಲ್ಲದೆ ಲಂಚಕೊಡುವ ಇದನೆ ಅಪರಾಧವನ್ನು ಬೇರೆ ಮಾಡುವುದಕ್ಕೆ ಹಿಂಜರಿಯುತ್ತಿಲ್ಲವಲ್ಲ.....’ ಎನ್ನುತ್ತ ನೋಟನ್ನು ಪರಪರನೆ ಹರಿದು ಹಾಕಿಟ್ಟು.

ಹಿಂದಿನ ಸೀಟಿನಲ್ಲಿ ಪೆಚ್ಚು ಬಿದ್ದು ಮುದುರಿಕೊಂಡಿದ್ದ ನಾನು ಇದು ಡಾಲರಿನ ನೋಟು ಅನ್ಯಾಯವಾದುದನ್ನು ಕಂಡು “ಅಯ್.....” ಎನ್ನುವವ್ಯಾರಲ್ಲಿಯೇ ಮೋಲೀಸಿನವನ ದೃಷ್ಟಿ ನನ್ನ ಮೇಲೆ ಬಿತ್ತು ಅದುವರೆಗೂ ನಾನಲ್ಲೇ ಸಾಕ್ಷೀಘರತವಾಗಿ ಹುಳಿತಿದ್ದಾದ್ದು ಅವನಿಗೆ ಗೋಚರವಾಗಿರಲಿಲ್ಲ.

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

“ಯಾರು ನೀನು? ಇಲ್ಲೇನು ಮಾಡುತ್ತಿದ್ದೀ?” ಎಂದು ಭೋಗರೆದ. ನಾನು ಹೆದರಿಕೆಯಿಂದ ತಬ್ಬಿಬಾಗಿ, “ಕೂಡಿದ್ದೇನೆ”,

“ಅದು ನನ್ನ ಕೆಣ್ಣಿಗೆ ಕಾಣುತ್ತಿದೆ! ನೀನು ಇಲ್ಲಿ ಹೇಗೆ ಬಂದೆ?” ಎಂದು ಆಭರಣಿಸಿದ.

“ಇಲ್ಲೇ ಸ್ವಲ್ಪ ಕೆಲಸವಿತ್ತು. ಈ ಕಾರಿನಲ್ಲಿಯೇ ಬಂದೆ”.

“ಇದನ್ನು ಆಗಲೇ ನನಗೇಕೆ ಹೇಳಲಿಲ್ಲ?”

“ನೀನು ಆಗಲೇ ಯಾಕೆ ಕೇಳಲಿಲ್ಲ?” ಎಂದು ಮರುಪ್ರಶ್ನೆ ಹಾಕುವುದಕ್ಕೆ ಆಗ ತೋರಲಿಲ್ಲ; ತೋರಿದ್ದರೂ ಕೇಳುವುದಕ್ಕೆ ಧ್ಯೇರ್ಯವಂತೂ ಇರುತ್ತಿರಲಿಲ್ಲ. ಮೌನವಾಗಿದ್ದೆ.

ಇನ್ನೊಂದು ಸಮನ್ಸ್ ಹರಿದು ನನ್ನ ಕೈಗೆ ತುರುಕಿ “ಇವಳು ಲಂಚ ಕೊಳಬಂದುದಕ್ಕೆ ನೀನು ನನ್ನ ಕಡೆ ಸಾಕ್ಷಿ. ನಾಳೆ ಕೋಟಿಗೆ ಹಾಜರಾಗದಿದ್ದರೆ ನಿನಗೇನಾಗುವುದೆಂದು ತಿಳಿದಿದೆ ತಾನೆ?” ಎಂದು ಗರ್ಜಿಸಿ, ನೆಲಕ್ಕುರುಳಿದ್ದ ತನ್ನ ಮೊಟ್ರೋ ಸ್ಯೇಕಲನ್ನು ಎತ್ತಿ ತ್ವಾಕೊಂಡು ಹೊರಟುಹೋದ.

ನನ್ನ ಕೈಗೆ ಸಮನ್ಸ್ ಬರುವವರೆಗೂ ಈ ಸಂದರ್ಭವೆಲ್ಲ - ಹೆದರಿಕೆ ಹುಟ್ಟಿಸಿದ್ದರೂ ಕೂಡ ಒಂದು ತಮಾಷೆಯಂತೆ ಕಾಣುತ್ತಿತ್ತು. ಸಮನ್ಸ್ ಬಂದ ಮೇಲೆ ತಮಾಷೆ ಮಾಯವಾಗಿ ಇನ್ನಷ್ಟು ದಿಗಿಲಾಯಿತು. ಯಾವ ಅಪರಾಥವನ್ನೂ ಮಾಡದ ನನಗೆ ನನ್ನ ಸೈಕೆಟರಿಯ ಅಜಾಗರೂಕತೆಯಿಂದ ಸಮನ್ಸ್ ಬಂತಲ್ಲಾ ಎಂಬ ರೋಷದಿಂದ ಮೈ ಉರಿಯತೋಡಗಿತು. ಸೈಕೆಟರಿಯ ಮುಖಿ ನೋಡಿದೆ. ಏನೂ ತಿಳಿಯದವಳಂತೆ ಕೊಂಕುನಗೆ ಪ್ರದರ್ಶಿಸಿದಳು. ನನಗಿನ್ನೂ ರೇಗಿತ್ತು: “ಇಷ್ಟ ಅಪರಾಥಗಳನ್ನು ಮಾಡಿದ್ದ್ವಾಗಿ ಅಲ್ಲದೆ, ನನ್ನನ್ನೂ ಸಿಕ್ಕಿಸಿಬಿಟ್ಟು ನಗುತ್ತಿದ್ದೀರ್ಲಿ! ಎಂದೆ.

“ಒ! ಸ್ವಾಮಿ! ಅರಟಜ ಭಿರಟಜ, ಜೆಡಿಟ್‌ಎ ಧಿರಟ ಜಟಿರಿತಧಿಟರ ಐಜ ಐಡಿಟಟ, ಜರಟ್‌ಎ ಧಿರಟ ಟುಜಾಜ ಜಿಜಟಿ? ಜೈ, ಬಜ, ತಿರಡಿಣಿತಜ!” ಎಂದು ನಕ್ಕಳು. ಕೋಪ ಮಾಡಿಕೊಳ್ಳುವುದರಿಂದ ಪ್ರಯೋಜವಿಲ್ಲವೆಂದು ಸುಮೃದ್ಧಾದೆ. ಕಾರು ಬಿಟ್ಟುಕೊಂಡು ತೆರಿಗೆಯ ಕಳ್ಳೇರಿ ಸೇರಿದ್ದಾಯಿತು. ನನ್ನ ಸೆಕ್ರೆಟರಿ, ‘ನಾಳೆ ಕೋಟಿಗೆ ಹೋಗೋಣ, ಇಬ್ಬರೂ ಒಟ್ಟಿಗೆ ನನ್ನ ಕಾರಿನಲ್ಲಿಯೇ ಹೋಗೋಣ, ಬಹಳ ತಮಾಷೆಯಾಗಿರುತ್ತದೆ. ನಾನೋಂದು ವಾದ ಹೂಡಿ ನುಣಿಚಿಕೊಳ್ಳುತ್ತೇನೆ, ನೋಡು ಹೇಗಿರುತ್ತದೆ!’ ಎಂದಳು. ಇವಳ ಕ್ಯಾಗೆ ಸಿಕ್ಕಿಕೊಂಡು. ಇನ್ನೇನೇನು ಅವಸ್ಥೆ ಪಡಬೇಕೋ ಎಂದು ಮೆಲ್ಲನೆ ತಲೆ ಚಚ್ಚಿಕೊಂಡಿದೆ. ‘ಪಕೆ, ತಲೆನೋವೆ?’ ಎಂದು ಕೇಳಿದಳು. ನಾನು, ‘ಇಲ್ಲ, ಈ ದಿನ ಮಧ್ಯಾಹ್ನ ನೀನು ಕೆಲಸಕ್ಕೆ ಬೇಕಾದರೆ ರಜ ತೆಗೆದುಕೊ. ಯಾರಾದರೂ ಒಬ್ಬ ಲಾಯರ ಹತ್ತಿರ ಹೋಗಿ ಬುದ್ಧಿವಾದ ತೋಗೋ’ ಎಂದೆ. “ನಿನಗೊಂದು ಮಚ್ಚು! ಲಾಯರೇನು ಮಾಡಿಯಾನು! ಮಾಡಬೇಕಾದದ್ದೆಲ್ಲವೂ ನನ್ನ ಕ್ಯೆಲೆ ಇದೆ. ನಾಳೆ ನೋಡುವಿಯಂತೆ!” ಎಂದು ಮನಃ ನಕ್ಕಳು.

ಮಾರನೆ ದಿನ ನಾನು ಒಂದು ನೆಪಹೇಳಿ ಇವಳ ಕಾರಿನಲ್ಲಿ ಕೋಟಿಗೆ ಹೋಗಲಿಲ್ಲ. ಬೇರೆ ಏಪಾರ್ಕಾಡು ಮಾಡಿಕೊಂಡು ಅಲ್ಲಿ ಹಾಜರಾದೆ. ಇವಳು ಅಜಾಗರುಕತೆಯಿಂದ ಕಾರು ನಡೆಸಿದುದರ ಪರಿಣಾಮವಾಗಿದ್ದ ನಾಲ್ಕು ಅಪರಾಧಗಳನ್ನು ಒಟ್ಟಿಗೆ ಒಂದೇ ಸಲವೂ, ಲಂಚ ಕೊಡಲು ಹೋದ ಅಪರಾಧವನ್ನು ಬೇರೆಯಾಗಿಯೂ ವಿಚಾರಣೆಗೆ ತೆಗೆದುಕೊಳ್ಳಲಾಯಿತು.

ಕೋಟಿನಲ್ಲಿ ನಡೆದ ವಾದ ವಿವಾದಗಳನ್ನೆಲ್ಲ ಇಲ್ಲಿ ವಿವರವಾಗಿ ಹೇಳುವುದು ಅನಾವಶ್ಯಕ. ನನ್ನ ಸೆಕ್ರೆಟರಿ ಕೊಟ್ಟ ಹೇಳಿಕೆಯ ಸಾರಾಂಶ ಇದು: ‘ಕಾರನ್ನ ನಿಯತವೇಗದಲ್ಲಿಯೇ ನಡೆದುತ್ತಿದೆ. ರಸ್ತೆಯ ಮೇಲೆಯೇ ಗಮನವಿಟ್ಟಿದೆ. ನನ್ನ ಪಕ್ಕದಲ್ಲಿದ್ದ ಮಗು ಸೀಟಿನಿಂದ ಕೆಳಗಿಳಿದು ನನ್ನ ಅರಿವೇ ಇಲ್ಲದಂತೆ ಆಕ್ಸಿಲರೇಟ

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

(ಚಿಲಿಭಿಜಟಜಡಿಬೀಳಿತಡಿ)ನ್ನು ಅದುಮಿಬಿಟ್ಟಿತು. ಕಾರು ವೇಗವಾಗಿ ಓಡಿತು. ‘ಈ ವಾದಸರಣೆಗೆ ನ್ಯಾಯಾಧಿಕ ತಲೆದೂಗಿ ಮುಗುಳ್ಳಗೆ ನಕ್ಕ. ಆದರೆ ಡಿಸ್ಟ್ರಿಕ್ಟ್ (ಅಣಾಡಿಫೀಳಿಂ ಠಣಾಡಿಟೆಚ್‌ಡಿ) – ಕಣಾಫಣಿಫೀ ಕಡಿಫಿಜಡಿಫೀಳಿತಡಿ ಇರುವಂತೆ – ಎದ್ದನಿಂತು, ನೀವು ಕಾರು ನಡೆಸುತ್ತಿದ್ದಾಗೆ, ಎಂದರೆ ಕಾರು ಚಲನೆಯಲ್ಲಿದ್ದಾಗೆ, ಮಗು ಆಕ್ಸಿಲರೇಟರನ್ನು ಅದುಮಿತೆಂದು ಹೇಳಿದಿರಲ್ಲವೇ?’

ಸೆಕ್ರೆಟರಿ : “ಹೌದು”.

ಡಿ.ಆ. : “ಕಾರು ಚಲನೆಯಲ್ಲಿದ್ದಾಗೆ ನಿಮ್ಮ ಪಾದ ಆಕ್ಸಿಲರೇಟರನ್ನು ಅದುಮಿದ್ದಿತಲ್ಲವೇ?”

ಸೆ. : “ಹೌದು”.

ಡಿ.ಸಿ. : “ಹಾಗಾದರೆ ಮಗು ಆಕ್ಸಿಲರೇಟನ್ನು ಹೇಗೆ ಅದುಮಿತು?” ಸೆಕ್ರೆಟರಿ ತಪ್ಪಿಬ್ಬಾಗಿ ಏನನೊ್ಮೋ ಹೇಳಲು ಹೋದಳು. ನ್ಯಾಯಾಧಿಕ ದಯವಿಟ್ಟ ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳಿ’ ಎಂದು ಆಜ್ಞೆ ಮಾಡಿದ. ನಿವಾರಿವಿಲ್ಲದೆ ಕೂತುಕೊಂಡಳು. ಕೋರ್ಟಿನಲ್ಲಿದ್ದ ಪ್ರೇಕ್ಷಕರು ಫೋಳಿಂದು ನಗಲಾರಂಭಿಸಿದರು. ನನ್ನ ಮುಖನೊಡಿ ಇವಳೂ ಹಲ್ಲು ಕಿರಿದಳು.

ಲಂಚಕೊಡಲು ಬಂದ ತಪ್ಪಿತ ವಿಚಾರಣೆಗೆ ಬಂದಾಗಲೂ ಇವಳೇ ತನ್ನ ಪರವಾಗಿ ಲಾಯರಿ ಕೆಲಸ ಮಾಡಿಕೊಂಡಳು. ಆ ಮೋಲೀಸಿನವನು, ಪ್ರಾಸಿಕ್ಯಾಷನ್ ಪರಸಾಕ್ರಿಯಾಗಿ ಬಂದಾಗ ನಡೆದ ಪ್ರಶ್ನೋತ್ತರಗಳು:

ಸೆಕ್ರೆಟರಿ : “ನಾನು ನಿನಗೆ ಲಂಚಕೊಟ್ಟಿನೆಂದು ಆರೋಪಿಸಿರುವೆಯಲ್ಲವೇ? ಇದು ನಿಜವೇ?”

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

ಮೋಲೀಸಿನವ: (ಕೋಪದಿಂದ) “ಹೌದು”.

ಸೆಕ್ರೆಟರಿ : “ಹಾಗಿದ್ದರೆ ನೀನು ಸ್ವೀಕರಿಸಿದ ಹಣ ಎಲ್ಲಿ?”

ಮೋ : (ಇನ್ನಷ್ಟು ರೇಗಿ “ನಾನು ಸ್ವೀಕರಿಸಲಿಲ್ಲ!”

ಸೆ. : “ಹಾಗಿದ್ದರೆ ನಾನು ನಿನಗೆ ಲಂಚವನ್ನು ಕೊಡಲಿಲ್ಲ!” ಎಂದು ತನ್ನ ವಿಜಯವನ್ನು ತೋರಿಸಲು ನಕ್ಕಬಿಟ್ಟಳು.

ನ್ಯಾಯಾದೀಶ: (ನನ್ನ ಸೆಕ್ರೆಟರಿಯನ್ನದ್ದೇಶಿಸಿ) “ಇನ್ನೊಂದು ಸಲ ನಕ್ಕರೆ ನ್ಯಾಯಾಸ್ಥಾನಕ್ಕೆ ಅವಮರ್ಯಾದೆ ಮಾಡಿದ ಆಪಾದನೆಗೊಳಗಾಗುತ್ತಿ ನೆನಪಿರಲೆ!”

ಮೋ. : (ನ್ಯಾಯಾಧೀಶನ ಮರೆಹೊಕ್ಕು) “ಇವಳು ವಿಂಡಿತವಾಗಿಯೂ ಕೊಟ್ಟಳು, ಧಿರಣಾಡಿ ಏರಟಿರಿದೆ”.

ನ್ಯಾ : “ಹಾಗಿದ್ದರೆ ಎಸ್ಟಿಬಿಟ್ ಎಲ್ಲಿ?”

ಮೋ. : “ಕೋಪದ ಅವೇಶದಲ್ಲಿ ಹರಿದುಹಾಕಬಿಟ್ಟೇ, ಧಿರಣಾಡಿ ಏರಟಿರಿದೆ”:

ನ್ಯಾ : “ನಿನ್ನ ಕರ್ತವ್ಯವನ್ನು ನೀನು ಕರೆಕ್ಕು ಆಗಿ ಮಾಡಿಲ್ಲ. ಆರೋಪಣೆಗೆ ಅಗತ್ಯವಾದ ಸಾಕ್ಷಾತ್ವೇ ಇಲ್ಲ, ಕೇಸು ತೋಪಾಯಿತು!” ಎಂದು ತೀಪುರ್ಕೊಟ್ಟಿ. ಮೋಲೀಸಿನವನ ರೋಷ ಹೇಳತೀರದು. ಸೆಕ್ರೆಟರಿಯನ್ನು ನುಂಗಿಬಿಡುವಂತೆ ಅವಳ ಮುಖ ನೋಡಿದ. ಅವಳು ನಕ್ಕಬಿಟ್ಟಳು. ನನ್ನ ಮುಖ ದುರುಗುಟ್ಟಿ ನೋಡಿದ. ನನಗೂ ನಗು ಬಂತು. ಪ್ರೇಕ್ಷಕರೆಲ್ಲರು ನಗುತ್ತಿದ್ದರು. ಕೊನೆಯದಾಗಿ ನ್ಯಾಯಾಧೀಶ ಎದ್ದು ನಿಂತು ಮೊದಲನೆ ನಾಲ್ಕು ತಪ್ಪಿತಗಳ ಮೇಲೆ ತೀಪುರ್ಕೊಟ್ಟಿ; ‘ವೇಗವಾಗಿ ಕಾರು ನಡೆಸಿದ್ದಕ್ಕೆ ಈಕೆ ಕೊಟ್ಟಿರುವ

ಬಿ. ಕಾಂ ಮೊದಲನೆಯ ಸಮಿಸ್ತರ್ ಕನ್ನಡ ಭಾಷಾ ಪತ್ರ ಪುಸ್ತಕ

ವಿವರಣೆ ಬಹಳ ಸ್ಥಾತ್ಮೀಯಿಂದ ಹೂಡಿದೆ. ಆದರೆ ನಂಬುವ
ಹಾಗಿಲ್ಲ. ಇಪ್ಪತ್ತೆಂದು ಡಾಲರ್ ಜಲಾನೆ ಹಾಕಿದ್ದೇನೆ. ತೀಮ್ಯ
ಕೇಳುತ್ತಿರುವಾಗ, ಅಥವಾ ತೀಮ್ಯ ಕೇಳಿದ ಮೇಲೆ ಕೋಟಿನ
ಆವರಣದಲ್ಲಿ ನೀನು ನಕ್ಷದ್ದೇ
ಇನ್ನಿಪ್ಪತ್ತೆಂದು ಡಾಲರ್ ತರಬೇಕು?

ಶೇಖರ ಪರಿಚಯ:

ಡಾ. ಬಿ.ಜಿ.ಎಲ್. ಸ್ವಾಮಿ : ಇವರು ಮಂಹತ್ತಿಮ್ಮನ ಕಗ್ಗ ವ್ಯಾತಿಯ ಡಿ.ವಿ.
ಗುಂಡಪ್ಪನವರ ಮಗ. ತಂದೆಯದು ಜೀವನದ ತಾಷ್ಟಿಕತೆಯನ್ನು ಕುರಿತ
ಹಡುಕಾಟವಾದರೆ ಇವರದು ವಿಜ್ಞಾನವನ್ನು ಕುರಿತ ಸಂಶೋಧನಾತ್ಮಕವಾದ ಮಾರ್ಗ,
ಹಸಿರುಹೊನ್ನು, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ, ಮುಂತಾದ ಕೃತಿಗಳು
ಕನ್ನಡದಲ್ಲಿ ಬಂದಿರುವ ಸಸ್ಯಶಾಸ್ತ್ರೀಯ ಕೃತಿಗಳಲ್ಲಿ ಅಪರೂಪವಾದದ್ದು. ಇವುಗಳು
ಶುಷ್ಕ ಶಾಸ್ತ್ರ ಮಾದರಿಯ ನಿರೂಪಣೆಯನ್ನು ಬಿಟ್ಟುಕೊಟ್ಟ ಸೃಜನಶೀಲ ಶೈಲಿಯಲ್ಲಿ
ಸಸ್ಯವಿಜ್ಞಾನವನ್ನು ಪರಿಚಯಿಸುವ ಬಗೆ ಅನನ್ಯವಾದದ್ದು. ಇವರ ಕಾದಂಬರಿ ಕಾಲೇಜು
ರಂಗ ಸಿನಿಮಾ ಆಗಿ ಜನಪ್ರಿಯವಾಗಿದೆ. ತಮಿಜು ತಲೆಗಳ ನಡುವೆ ಅವರ ಇನ್ನೊಂದು
ಪ್ರಮುಖ ಕೃತಿಯಾಗಿದೆ.

* ಪಿಟೀಲು ನುಡಿಸುವುದರಲ್ಲಿ ಪ್ರಮೀಣ. ಇನ್ನೂ
ಎಳೆತನದಲ್ಲಿರುವುದರಿಂದಲೂ, ವಾದ್ಯವಾದನದಲ್ಲಿ ಹೆಚ್ಚು ಮೇಲ್ಕೂಟದ ಪಾಂಡಿತ್ಯವನ್ನೂ

ಬಿ. ಕಾಂ ಮೊದಲನೆಯ ಸೆಮಿಸ್ಪರ್ ಕನ್ನಡ ಭಾಷಾ ಪತ್ರ ಪುಸ್ತಕ

ಹುಶಲತೆಯನ್ನೂ ಪಡೆದಿರುವುದರಿಂದಲೂ ಅಸಾಧಾರಣ ಪ್ರತಿಭಾವಂತನೆಯ ವಿಶ್ವಾತನಾಗಿದ್ದಾನೆ. ಇಂಜಿನೀಯರ್ ವರ್ಷದಲ್ಲಿ ನಮ್ಮ ದೇಶಕ್ಕೆ ಬಂದು ಮುಖ್ಯ ನಗರಗಳಲ್ಲಿ ಕಣ್ಣೀರಿಗಳು ಕೊಟ್ಟಿದ್ದು.

* ಇದೋಂದು ಬಗೆಯ ನೀರು ಶೇಖರಿಸುವ ನಲ್ಲಿ, ರಸ್ತೆ ಪಕ್ಕಗಳಲ್ಲಿ ಭದ್ರಿಸಿರುತ್ತಾರೆ. ಬೆಂಕಿ ಆಕಸ್ಮಿಕಗಳು ಸಂಭವಿಸಿದರೆ ಇದರಿಂದ ನೀರು ಸರಬರಾಚು ಮಾಡುತ್ತಾರೆ.

ಕನ್ನಡ ಭಾಷಾ ಪತ್ರ: ಬಿ. ಕಾಂ. ವಾಣಿಜ್ಯ ಸಂಪದ -2

ಪ್ರಥಮ ವರ್ಷ ಬಿ. ಕಾಂ – ಎರಡನೇ ಸೇಮಿಸ್ಟರ್

ಪರಿವಿಡಿ

१. ನಾಟಕ – ಶಾದ್ರುತಪಸ್ಸಿ: ಕುವೆಂಪು
२. ಕಾದಂಬರಿ-ಚಂದ್ರಗಿರಿಯ ತೀರದಲ್ಲಿ: ಸಾರಾ
ಅಭಿಭಾಬಕ್ಕರ್

ನಾಟಕ- ಶೂದೃತಪಣಿ - ಕುವೆಂಪು

ಕುವೆಂಪು ಎಂಬ ಕಾವ್ಯನಾಮದಿಂದ ಹೆಸರಾದವರು ಕುಪ್ಪಳಿ ವೆಂಕಟಪ್ಪ ಮಟ್ಟಪ್ಪನವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. "ಶ್ರೀರಾಮಾಯಣ ದರ್ಶನ" ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಭೂಷಣ ಪ್ರಶಸ್ತಿ, ಜಾನಪಿಠ ಪ್ರಶಸ್ತಿಗಳನ್ನು ಪಡೆದ ಕನ್ನಡದ ಮೊದಲ ಸಾಹಿತಿ ಇವರು ರಾಷ್ಟ್ರಕವಿ, ಹಾಗೂ ಅನೇಕ ವಿಶ್ವವಿದ್ಯಾಲಯಗಳು ನೀಡಿದ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿದ್ದಾರೆ.

ಕೊಳಲು, ಪಾಂಚಜನ್ಯ, ಕೋಗಿಲೆ ಮತ್ತು ಸೋವಿಯತೋರಷ್ಯಾ, ಕೃತಿಕೆ ಮೊದಲಾದ ಕವನ ಸಂಕಲನಗಳು, "ಕಾನಾರು ಸುಭ್ರಮೃಹಂಗಡತಿ" ಮತ್ತು 'ಮಲೆಗಳಲ್ಲಿ ಮದುಮಗಳು' ಶೈಷ್ಣಿ ಕಾದಂಬರಿಗಳು. ಸಣ್ಣಕೆ, ನಾಟಕ, ಸಾಹಿತ್ಯ ವಿಮರ್ಶೆ, ಆಶ್ರಜರಿತ್ರೆ, ಜೀವನಚರಿತ್ರೆ, ಮಕ್ಕಳ ಸಾಹಿತ್ಯ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಪ್ರಸಿದ್ಧರಾದ ಇವರು ವಿಶ್ವ ಕವಿಯಾಗಿದ್ದಾರೆ.

ಸಾರಾ ಅಭಿಬೃಕ್ಷರ್

ಕನ್ನಡದ ಪ್ರಶಿಖಾತ ಲೇಖಕಿ ಸಾರಾ ಅಭಿಬೃಕ್ಷರ್ ಅವರು ಇಂಡಿಯನ್ ಇಂರಂಡು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಬಿ. ಅಹಮದ್ ಅವರು ಮತ್ತು

ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು. ಮುಂದೆ ಅವರು ಹೈಸ್ಕ್ವಾಲ್ಯುವರೆಗೆ ಕಲಿತದ್ದು ಕಾಸರಗೋಡಿನಲ್ಲಿ.

ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಫೆಟ್‌ಪ್ರೈ ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೃತ್ಯರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಒಗ್ಗೆ ತ್ರಿಪೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು.

ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷಿರ್ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೋರಹೋಮ್ಮತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಧ್ಯನದಿಂದಾಗಿ ಎಂ.ಕೆ.ಇಂದಿರಾ ಅವರಂತೆ ನಲವತ್ತು ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಹೋದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು. ಈ ಕಥೆಯಲ್ಲಿ ಹೋರಹೋಮ್ಮದ ವಾಸ್ತವಿಕ ಬದುಕಿನ ಜಿತ್ರಣ ಮತ್ತು ಧರ್ಮದ ಕಟ್ಟಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವಾರಿಗಳು ಅಸಂಖ್ಯಾತ

ಒಮುಗರ ಹೃದಯವನ್ನು ತಟ್ಟಿ ಈ ಕಾದಂಬರಿ ಎಲ್ಲೆಚೆಯಿಂದ ಮೆಚ್ಚುಗೇ ಪಡೆಯಿತು.

ಆ ನಂತರದಲ್ಲಿ ಸಾರಾ ಅವರು ಬರೆದ ಇತರ ಹಲವಾರು ಕಾದಂಬರಿಗಳೆಂದರೆ ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳಿಡೆದ ದೋಣಿ, ಪಂಜರ ಮುಂತಾದವು.

ಸಾರಾ ಅಭಿಬಕ್ಷುರ್ ಅವರ ಕಥಾ ಸಂಕಲನಗಳು-ಚಪ್ಪಲಿಗಳು, ಪಯಣ ಮತ್ತು ಇತರ ಕಥೆಗಳು, ಅರ್ಥರಾತ್ರಿಯಲ್ಲಿ ಹುಟ್ಟಿದ ಕೊಸು, ಖೆಡ್ಡ ಮುಂತಾದವು. ಬಾನುಲಿ ನಾಟಕಗಳು-ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವು. ಲೇಖನ ಮತ್ತು ಅನುವಾದಗಳು-ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನ ನಿದಿಸುವೆ (ಕಾದಂಬರಿಗಳು).

ಸಾರಾ ಅಭಿಬಕ್ಷುರ್ ಅವರಿಗೆ ಕನಾಟಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದಾನ ಚಿಂತಾಮಣಿ ಅಶ್ರಿಮಬ್ಜಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮೃಹಗ್ರಹ ಪ್ರಶಸ್ತಿ ಮತ್ತು ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕನಾಟಿಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಮುಖ ಪ್ರಶಸ್ತಿಗಳು ಸಂದಿವೆ.

ಬಿ. ಕಾಂ ಮೊದಲನೆಯ ಸೆಮಿಸ್ಪರ್ಶೆ ಕನ್ನಡ ಭಾಷಾ ಪತ್ರ ಪುಸ್ತಕ

ಪ್ರಶ್ನೆ ಪತ್ರಿಕೆಯ ಸ್ವರೂಪ:

೧. ಎರಡು ಅಂಕಗಳ ಎಂಟು ಪ್ರಶ್ನೆಗಳನ್ನು ಹೊಟ್ಟು ಇಂ ಪ್ರಶ್ನೆಗಳಿಗೆ
ಉತ್ತರಿಸಬೇಕು. $8 \times 1 = 8$
 (ಮೊದಲನೆಯ ಸೆಮಿಸ್ಪರ್ಶೆಗೆ ಕವಿತೆಗಳಿಂದ ಇ ಪ್ರಶ್ನೆಗಳು, ಕತೆಗಳಿಂದ ಇ
ಪ್ರಶ್ನೆಗಳು, ಲೇಖನಗಳಿಂದ ಇ ಪ್ರಶ್ನೆಗಳು)
 (ಎರಡನೆಯ ಸೆಮಿಸ್ಪರ್ಶೆಗೆ ನಾಟಕದಿಂದ ಇ ಪ್ರಶ್ನೆಗಳು, ಕಾದಂಬರಿಯಿಂದ
ಇ ಪ್ರಶ್ನೆಗಳು)
೨. ಒಮ್ಮು ಅಂಕಗಳ ಎಂಟು ಪ್ರಶ್ನೆಗಳನ್ನು ಹೊಟ್ಟು ಇ ಪ್ರಶ್ನೆಗಳಿಗೆ
ಉತ್ತರಿಸಬೇಕು. $6 \times 5 = 30$
 (ಮೊದಲನೆಯ ಸೆಮಿಸ್ಪರ್ಶೆಗೆ ಕವಿತೆಗಳಿಂದ ಇ ಪ್ರಶ್ನೆಗಳು, ಕತೆಗಳಿಂದ ಇ
ಪ್ರಶ್ನೆಗಳು, ಲೇಖನಗಳಿಂದ ಇ ಪ್ರಶ್ನೆಗಳು)
 (ಎರಡನೆಯ ಸೆಮಿಸ್ಪರ್ಶೆಗೆ ನಾಟಕದಿಂದ ಇ ಪ್ರಶ್ನೆಗಳು, ಕಾದಂಬರಿಯಿಂದ
ಇ ಪ್ರಶ್ನೆಗಳು)
೩. ಹತ್ತು ಅಂಕಗಳ ಇ ಪ್ರಶ್ನೆಗಳನ್ನು ಹೊಟ್ಟು ಇ ಪ್ರಶ್ನೆಗಳಿಗೆ ಉತ್ತರಿಸಬೇಕು.
 $4 \times 10 = 40$
 (ಮೊದಲನೆಯ ಸೆಮಿಸ್ಪರ್ಶೆಗೆ ಕವಿತೆಗಳಿಂದ ಇ ಪ್ರಶ್ನೆಗಳು, ಕತೆಗಳಿಂದ ಇ
ಪ್ರಶ್ನೆಗಳು, ಲೇಖನಗಳಿಂದ ಇ ಪ್ರಶ್ನೆಗಳು)
 (ಎರಡನೆಯ ಸೆಮಿಸ್ಪರ್ಶೆಗೆ ನಾಟಕದಿಂದ ಇ ಪ್ರಶ್ನೆಗಳು, ಕಾದಂಬರಿಯಿಂದ
ಇ ಪ್ರಶ್ನೆಗಳು)

ಬಿ. ಕಾಂ ಮೊದಲನೆಯ ಸಮಿಸ್ಪರ್ಶ ಕನ್ನಡ ಭಾಷಾ ಪತ್ರ ಪುಸ್ತಕ

ಒಟ್ಟು ಅಂಕಗಳು -100

ಬರವಣಿಗೆ ಅಂಕಗಳು -80

ಆಂತರಿಕ ಅಂಕಗಳು -20 (ಹಾಜರಾತಿ-10, ನಿಯೋಜಿತ ಕಾರ್ಯ-10)

ಬಿ. ಕಾಂ ಮೊದಲನೆಯ ಸಮಿಸ್ಟರ್ ಕನ್ನಡ ಭಾಷಾ ಪತ್ರ ಪುಸ್ತಕ

ಸಂಪಾದಕ ಮಂಡಳಿ

ಪ್ರಧಾನ ಸಂಪಾದಕರು

ಡಾ. ಎಂ.ಜಿ. ಮಂಜುನಾಥ್

ಕನ್ನಡ ಪ್ರಾಧ್ಯಾಪಕರು & ಡೀನ್, ಕಲಾನಿಕಾಯ
ಮೃಸೂರು ವಿಶ್ವವಿದ್ಯಾಲಯ, ಮೃಸೂರು.

ಸಂಪಾದಕರು

ಡಾ. ಸುವರ್ಣ. ಸಂಗ್ರಹ. ಹುಡೇದ

ಪ್ರಾಂಶುಪಾಲರು, HKES ಕಾಲೇಜು
ಸದಾಶಿವ ನಗರ, ಬೆಂಗಳೂರು.

ಡಾ. ಎನ್.ಮಂಜುನಾಥ್

ಉಪ ಪ್ರಾಂಶುಪಾಲರು,

ರಾಮಯ್ಯ ಇನ್ವಿಟ್ಯೂಟ್ ಆಫ್
ಬಿಸಿನೆಸ್ ಸ್ಟಡೀಸ್ ಕಾಲೇಜು
ಮತ್ತಿಕೆರೆ, ಬೆಂಗಳೂರು.

ಎ. ಎನ್.ಭಾಗ್ಯ

MES ಕಾಲೇಜು, ಮಲ್ಲೇಶ್ವರಂ
ಬೆಂಗಳೂರು.

ಡಾ. ದಾಕ್ಷಯ್ಯಣ್ಣ ಎಂ.

MLA ಕಾಲೇಜು, ಮಲ್ಲೇಶ್ವರಂ
ಬೆಂಗಳೂರು.